

ತೆರೆಯ ವರೆಯಲ್ಲಿ

1936

ಕೃಂಫದ

ಪ್ರಥಮ ಮುದ್ರಣದ ಪೂಜಾರ್ಥಿಕಾರನ್ನ
ಧಾರವಾಡದ ಮನೋಹರ ಗ್ರಂಥ ಭಂಡಾರ ಇವರ ಕೈಯಲ್ಲಿದೆ.

ಪ್ರಕಾಶಕ:
ಶ್ರೀವರಾಮ ಶಾರಂತ,
ಪುತ್ತೂರು, ದ. ಕ.

—ಗೆ

ಜೀವನವು ಸಂಗರವಂತೆ.
ನೀನಲ್ಲ ಆ ವೈರಿ
ನಿನ್ನ ಕಾಡುವರೇಕೋ?

ಮಂಗಳೂರಿನ ಶಾರದಾ ಭಾಸಣಾಯಲ್ಲಿ ಮುದ್ರಿತವಾಯಿತು

ಮುನ್ನಡಿ

ನಾಲಗೆಯಂದ “ಯತ್ತ ನಾಯಕಸ್ತು ಪೂಜ್ಯಂತೇ
ತತ್ತ ರಮಂತೇ ದೇವತಾಃ” ಎಂದು ಸಾರಿದ ದೇಶದಲ್ಲಿ,
ನಾರಿಯು ಪುರುಷನ ಅಧಾರಂಗಿಯೆಂದು ಸಾರುವ ನಾಡಿನಲ್ಲಿ,
ನಾರಿಯ ಸಿಜವಾದ ಚಿತ್ತ ಹೇಗಿದೆಯೆಂದು ಕಾವ್ಯ, ಬಾಯ
ಬಿನಾಳಣಗಳ ತೆರೆಯನ್ನು ಹರಿದು, ಅದರ ಮರೆಯೊಳಗನ ನಿಜ
ವನ್ನು ತೋರಿಸಲು ಇಲ್ಲಿ ಯತ್ತಿಸಿದೆ.

ಅ ಕಂಡೆಗಳಲ್ಲಿ ಕಾಣುವಂತೆ ನೋವಿನಿಂದ ನರಳುವ
ಬಿಂಬಗಳನ್ನು ಸಾವಾನ್ಯ ಪ್ರತಿ ಮನೆಯಲ್ಲಿ ಕಾಣುವಿರಂತೆ.
ಅವರ ನೋವಿನ ನರಳುವಿಕೆಯನ್ನೇ, ಸಿದಿದಾಟವನ್ನೇ “ನರ್ತನದ
ನಲಿವು” ಎಂದು ಸಾರುವ ನವ್ಯ ಪಂಡಿತರಿಗೂ, ಪಾತಿಪ್ರತ್ಯೇದ
ಹೆಸರಿನಲ್ಲಿ ಬೆನ್ನು ಚಪ್ಪರಿಸುವ ಉದಾರಿಗಳಿಗೂ ಕೊರತೆ
ಬರಲಾರದು.

ಶ್ರೀತೂರು, ದ. ಕ }
ತಾ. 6-5-1936. }

ಶ್ರೀವರಾಮ ಕಾರಂತ

ಅನುಕ್ರಮಣಿಕೆ

೧.	ಶಾರದೆಯ ದೊಡ್ಡಹ	೧
೨.	ಜಗತ್ತು ಯಾಂಗೆ?	೧೨
೩.	“ಅವ್ಯಾಪ್ತಿ, ಎಳ್ಳು”	೨೪
೪.	ಪತ್ತಿಪ್ರೇಮ	೩೫
೫.	“ಕೊಟ್ಟ ಹೆಣ್ಣು ಕುಲದ ಹೊರಗೆ”	೪೭
೬.	ಮುಂಡೇ ಕೂಳಿಗೆ ಮುನ್ನಾರು ವಿಷ್ಣು	೫೮
೭.	ತಪ್ಪಾರದು?	೬೦
೮.	ತಂದೆಯ ಮಗುವೇ, ತಾಯಿಯ ಮಗುವೇ?	೬೬
೯.	ಸಾವಿರಕೊಳ್ಳಬ್ಬಳು	೬೮
೧೦.	ಅಂತರಂಗ	೧೦೦

ತೆರೆಯ ಮರೆಯಲ್ಲಿ

ಗ. ಶಾರದೆಯ ದೋಹ

ರಂಮಾಚಾರ್ಯರ ಪರಿಚಯವಿಲ್ಲದವರೇ ನಾಗೂರಿನ ಲೀಲ್. ಆ ಉರಿನಲ್ಲಿ ಸ್ವಲ್ಪವಾದರೂ ವಿದ್ವತ್ತು ಇರುವವ ರೆಂದರೆ ಅವರೇ. ಅವರಿಗೆ ಇಂಗ್ಲಿಷು ವಿದ್ಯೆಯ ಪರಿಚಯ ವಿಲ್ಲವೇನ್ನವುದೇನೋ ನಿಜವು. ಅವರಾದರೂ ಚಿಕ್ಕಂದಿ ನಿಂದಲೂ ಆ ಮ್ಲೇಚ್ಛ ಭಾಷೆಯನ್ನು ಕಲಿಯುವ ಸಾಹಸಕ್ಕೆ ಹೋಗಲೂ ಇಲ್ಲ. ಮುಖ್ಯವಾಗಿ ಅವರು ಈಗ ರೂಧಿಗೆ ಬಂದಿರುವ ಇಂಗ್ಲಿಷು ಪದ್ಧತಿಗಳಿಗೆ ಬದ್ಧ ವಿರೋಧಿಗಳು. ಅದು ಬಂದಂದಿನಿಂದ ವರ್ಣಸಂಕರವಾಗ ತೊಡಗಿದೆ ಎನ್ನು ತೀರುವರು. ಇತ್ತು ಇಂಗ್ಲಿಷು ಪರಿಚಯ ಇಲ್ಲವಾದರೂ ವಿದ್ವಾಂಸರೇ. ಪರಿಚಯವಿರುವವರನ್ನು ವಿದ್ವಾಂಸರೆಂದು ಯಾರೂ ಹೇಳುವುದಿಲ್ಲ. ಅವರ ವಿದ್ವತ್ತಿಕೆಗೆ ಮುಖ್ಯವಾಗಿ ಉಡುಪಿಯಲ್ಲಿ ನಾಲ್ಕುರು ವರ್ಷಗಳ ದೀರ್ಘಕಾಲವನ್ನು ವ್ಯಾಯಿಸಿ ಸಂಸ್ಕೃತ ವಾರ ಮಾಡಿದುದೇ ಕಾರಣವು. ನಿಜ, ಅವರಿಗೆ ವಿದ್ವಾನ್ ಪದವಿ ದೂರಿತಿಲ್ಲವೆಂಬುದು. ಆದರೆ—ಯೋಗ್ಯ ಬ್ರಾಹ್ಮಣನಿಗೆ ಎಷ್ಟರಮಟ್ಟಿನ ಶಾಸ್ತ್ರಪೂರಾಣಗಳ ಪರಿಚಯವು ಅವಶ್ಯವೋ ಅಷ್ಟೇಲ್ಲವೂ ಅವರಲ್ಲಿತ್ತು. ಆದಲ್ಲದೆ ವರ್ಷಕ್ಕೊಮ್ಮೆಯಾದರೂ ಭಾಗವತ ಭಾರತಗಳನ್ನು ಪಾರಾಯಣ ಮಾಡುತ್ತಿರುವರು. ಇಂಥವರಲ್ಲಿ ಸನಾತನ ಧರ್ಮವು ಸಚೀವವಾಗಿ ನೆಲಿಸಿದ್ದರೆ ಇನ್ನಾರಲ್ಲಿ ನೆಲಿಸಬೇಕು?

ಮಳಿಗಾಲವು ತೊಡಗಲು ಬೇಸಾಯವು ತೊಡಗನುವುದಷ್ಟೆ. ಆದರೆ ಬೀಜಗಳನ್ನು ಬಿತ್ತಿ, ಗಡಗಳನ್ನು ನಟ್ಟಂದಿನಿಂದ ಕೊಯ್ಯುವ ಕಾಲ ಬರುವ ತನಕ, ಉರವರಿಗೆ ವಿಶ್ರಾಂತಿ. ಅದುದರಿಂದಲೇ—ಮಳಿಗಾಲದಲ್ಲಿ, ಮುಖ್ಯವಾಗಿ, ನಾಗೂರು ಆಚಾರ್ಯರ ಮನೆಯಲ್ಲಿ ನಿತ್ಯ ಉರ ಹಿರಿಯರು ಸೇರುತ್ತಿದ್ದರು. ಉಟವಾದ ಬಳಿಕ ಆಚಾರ್ಯರು ಕನ್ನಡಕವನ್ನು ಇಟ್ಟುಕೊಂಡು ತಮ್ಮ ಮನೆಯ ಜಗಲಿಯ ಮೇಲೆ ಬಂದು ಕುಳಿತುಕೊಳ್ಳುವರು. ಅವರ ಸುತ್ತು ಉರ ಜನರು ಸೇರುವರು. ಸ್ವರ್ಪಶ್ಚ ವರ್ಗದವರು ಚಾವಡಿಯ ಮೇಲೆ ಅವರಿಗೆದುರಾಗಿ, ನಯವಿನಯಗಳಿಂದ ಕೈಕಟ್ಟಿ ಕುಳಿತುಕೊಂಡರೆ ಇಷ್ಟಷ್ಟು ಕದಲುವಂತಿಲ್ಲ ಚಾವಡಿಯಿಂದ ದೂರಕ್ಕೆ, ಮಳಿಯಿಲ್ಲದ ದಿನ, ಕೆಲವೊಂದು ಕೀಳುಜಾತಿಯವರೂ ಸೇರುವುದುಂಟು. ಇವರಿಗೆಲ್ಲಿರಿಗೂ ನಿತ್ಯವೂ ಆಚಾರ್ಯರ ಬಾಯಿಯಿಂದ ಭಾಗವತ, ರಾಮಾಯಣ, ಭಾರತಗಳ ಪ್ರವಚನಗಳನ್ನು ಕೀಳುವುದೆಂದರೆ ಪಾಠ. ಉರಿನ ಒಬ್ಬ ಭಾಗವತನು ಗ್ರಂಥವನ್ನು ಬಿಡಿಸಿ, ಒಂದೊಂದೇ ಪದ್ಯವನ್ನು ತಲೆತೂಗುವಂತೆ ಹಾಡಿ ಹೇಳಲು, ಅದರ ಸಾರವನ್ನೋ, ಭಾವಾರ್ಥವನ್ನೋ, ಗೂಡಾರ್ಥವನ್ನೋ ರಾಮಾಚಾರ್ಯರು ಬಿಡಿಸಿಹೇಳುವರು. ಹರಿಕಿರಣನೆಯನ್ನು ಕೇಳಿದಂತೆ ಅವರವ್ಯಾಖ್ಯಾನಗಳು. ಸಂದರ್ಭಕ್ಕೆ ಸರಿಯಾಗಿ, ಅಲ್ಲಲ್ಲಿ ಸಂಸ್ಕೃತಶಿಲ್ಲೋಕಗಳು, ಉಪಕಥಗಳು— ಎಲ್ಲವೂ ಬರುತ್ತಿದ್ದವು. ಎಷ್ಟೋ ಬಾರಿ ಕುಳಿತ್ತಿದ್ದವರು—ತಮಗಾದ ಆನಂದಕ್ಕೆ ತಕ್ಕಿಧನ್ಯವಾದಗಳನ್ನು ಕುಮಾರವ್ಯಾಸನಿಗರ್ರಿಸಲೋ ಇಲ್ಲವೇ ಆಚಾರ್ಯರಿಗರ್ರಿಸಲೋ ಎಂದು ಸಂಕಟಕ್ಕೆ ಬೀಳುವುದುಂಟು. ನಿಜಕ್ಕೂ ಅವರವ್ಯಾಖ್ಯಾನದ ಸ್ವಾರಸ್ಯ ಅಷ್ಟಿತ್ತು.

ಚಾವಡಿಯಲ್ಲಿ ಉರ ಗಂಡಸರ ಸಭೆ ಸೇರಿದರೆ ಚಾವಡಿಯ ಈ ಬಡಿಯಲ್ಲಿಂದು ಕೊರಡಿಯಿದೆ. ಅಲ್ಲಿ ಉರ ನಾರಿಯರು ಸೇರುವರು, ಕೊಟಡಿಯ ಕಟ್ಟಿಕಿಯಿಂದ ಆಚಾರ್ಯರ ಅಮೃತಸಮಾನವಾಣಿಯು ಕೇಳಿಸುತ್ತಿತ್ತಲ್ಲದೆ, ಅವರ ಭಾವಗಭ್ರತವಾದ ಮುಖಮುದ್ರೆಗಳೂ ಕಾಣಿಸುತ್ತಿದ್ದವು. ಸಂಜೀ ಪುರಾಣಶಂಖವಾಯಿತೆಂದರೆ ಅವರಲ್ಲಿನ ಎಷ್ಟೋ ಕಿರಿಯರು ಆಚಾರ್ಯರ ಅಡಿದಾವರೆಗಳಿಗೆ ಎರಗಿ, ತಮ್ಮ ತಮ್ಮ ನಿಲಯಗಳಿಗೆ ಹೋಗುತ್ತಿದ್ದರು. ಆಚಾರ್ಯರ ವಚನಾಮೃತದಿಂದ ಅವರ ಮಡದಿ ಶಾರದೆಯು ತನ್ನ ಜೀವನವೇ ಧನ್ಯವೆಂದು ತಿಳಿದಿದ್ದಳು. ಶಾರದೆಯು ಆಚಾರ್ಯರಿಗೆ ಮದುವೆಯಾದುದು, ಅವಳು ಎಂಟುವರ್ಷದ ಮಗುವಿದ್ದಾಗ. ಆದರೆ ಪತಿಯ ವಿದ್ಯಾಭ್ಯಾಸದ ನಿರ್ವಿತ್ತ ಉಡುಪಿ ಕ್ಷೇತ್ರದಲ್ಲಿಯೇ ವಾಸಮಾಡುತ್ತಿದ್ದ ಕಾರಣ ಪತಿಯ ನಿಜ ಪರಿಚಯವಾಗುವಾಗ ಹದಿನಾಲ್ಕು ವಯಸ್ಸಾಗಿತ್ತು. ಆಗ ಆಚಾರ್ಯರ ವಿದ್ಯಾಭ್ಯಾಸವು ಮುಗಿದು ಅವರು ಮನೆಯನ್ನು ಸೇರಿಕೊಂಡರು. ಇತ್ತು ತಮ್ಮ ತಂದೆಯವರು ತೀರಿಕೊಂಡುದರಿಂದ ಗೃಹಕೃತ್ಯಕ್ಕೆ ಅವರೇ ಕುಳಿತುಕೊಳ್ಳಬೇಕಾಯಿತು. ಆ ಸಮಯಕ್ಕೆ ಸರಿಯಾಗಿ ಶಾರದೆಯು ಗಂಡನಜೀವನದಲ್ಲಿ ತನ್ನ ವಾಲಿನ ಹೋರಿಯನ್ನು ನಿರ್ವಹಿಸಲು ಸಿದ್ಧಾಧಾರಳು. ಅಂದಿನಿಂದ ಅವಳು ಇಂದಿನ ತನಕ ಪತಿಯೇ ವರದೇವತೆಯಿಂದು ತಿಳಿದು ಅಖಿಂಡ ಭಕ್ತಿಯಿಂದ ನಡೆದು ಕೊಂಡು ಬಂದಿದ್ದಳು. ಅದರಲ್ಲಿ ಪತಿಗಿರುವ ಮಾನ್ಯತೆ, ಅವರಿಗಿರುವ ವ್ಯಕ್ತಿಪರಿಚಯಗಳನ್ನು ಕಂಡು ಅವಳ ಪಾಲಗೆ ಸ್ವರ್ಗವು ಸಿಕ್ಕಿದನ್ನು ಆಸಂದವಾಗುತ್ತಿತ್ತು.

ಇತ್ತೆ ನಮ್ಮೆ ಆಚಾರ್ಯರು ವಿದ್ವಾಂಸರಾದರೂ, ತುಸು ಎದುರುಸಿಟ್ಟಿನವರು. ತಾಳೈ ಸ್ನೇಹ ಕಡಿಮೆ. ಅವರಿಗೆ ಸಿಟ್ಟುಬರು ವುದೆಂದರೆ ಅರೆ ನಿಮಿಷದಲ್ಲಿ. ಅಡುಗೆ ತುಸು ಚೇಗವಾಗಿ ಅನ್ನ ತಣಿದರೆ ಸಿಟ್ಟು ಬರುವುದು, ತುಸು ನಿಥಾನವಾದರೆ, ಹಸಿನಿ ನಿಂದ ಇನ್ನಷ್ಟು ಸಿಟ್ಟು. ಉಂಟಕ್ಕೆ ಕುಳಿತರೆ—ಅವರ ಉಡುಪಿ ಯಲ್ಲಿ ತಿಳಿದ ನಾಲಗೆಗೆ ಸ್ನೇಹ ವಿಚಿತ್ರವಾದ ರುಚಿಯು ಕಂಡರೆ ಹುಲಿಯಂತೆ ಹಾರಿಬಿಡುವರು. ಇತ್ತೆ, ಶಾರದೆಗೆ ಹೊಸ ಶೀರೆಯನ್ನು ಕೊಳ್ಳುವ ಕಾಲವು ಬಂದು ಅವಳಿಲ್ಲಾ ದರೂ “ಶೀರೆಬೇಕೆ”ಂದು ನುಡಿದರೆ—ನೀನು ಮನೆಯನ್ನು ಇರಿಸುವವಳಿಲ್ಲ ’ವೆಂದು ಗದರಿಸಿ ಬಿಡುವರು. ಹೀಗೆ ನಿತ್ಯವೂ ಒಂದೆರಡು ಅನುಭವಗಳು ಅವಳ ವಾಲಿಗೆ ಆಗದಿರುತ್ತಿರ ಲಿಲ್ಲ. ಆದರೆ ಶಾರದೆಯು ಅದನ್ನೆಲ್ಲಾ ಮನಸ್ಸಿಗೆ ತಂದು ಕೊಳ್ಳುವವಳಿಲ್ಲ. ಇದು ನಿತ್ಯದ ಸಂಗತಿಯೆಂದು ಮರಿತೇ ಬಿಡುವಳು. ಆದರೆ ಕೆಲವೊಂದು ಬಾರಿ—ಇದೇನು ತನ್ನ ದುರಧೃಷ್ಟವೆಂದು ಶಿಫಿಕೊಳ್ಳುವಳು. ಆದರೆ ಅದೆಷ್ಟು ಹೊತ್ತಿನ ವರಿಗೆ? ಮಧ್ಯಾಹ್ನದ ಪ್ರವಚನವನ್ನು ಕೇಳುವ ವರಿಗೆ. ಅದನ್ನು ಕೇಳಿದಳೆಂದರೆ ಅವಳ ಪತಿಭಕ್ತಿ ನೂರು ಮಡಿಯಾಗುವುದು. ಅಷ್ಟಾಗಿದ್ದರೆ—ಅವಳು ಅವರ ಬಾಯಿ ಯಿಂದಲೇ, ಸೀತಾ, ತಾರೆ, ಮಂಡೋದರಿ, ದ್ರುವದಿ, ಲೋಪಾಮುದ್ರೆ ಮುಂತಾದ ಪತಿವ್ರತೆಯರ ಚರಿತ್ರೆಯನ್ನು ಕೇಳಿ ಉಪಯೋಗವೇನು? ಬೆಳಗಾಯಿತೆಂದರೆ ಅವಳು “ಅಹಲಾ ದ್ರುವದೀ ಸೀತಾ ತಾರಾ ಮಂಡೋದರೀ ತಥಾ”—ಎಂಬ ಪವಿತ್ರ ನುಡಿಯನ್ನು ಆಡುವಳು. ಇತ್ತೆ ಆಚಾರ್ಯರಿಗೂ ಪೂರ್ವಕಾಲದ ಪತಿವ್ರತೆಯರೆಂದರೆ ಆನಂದದಿಂದ ರೋಮಾಂಚನವಾಗುವುದು. ಯಾರ ಮನ

ಯಲ್ಲಾದರೂ ಸರಿಯೇ, ಹೆಂಡತಿಯೆನ್ನುವ ಕುಲದವರು ಗಂಡನಿಗೆ ಒಂದು ಮಾತ್ರ ಎದುರಾಡಿದರೆ ಸರಿ—ಉರಿದು ಬೀಳುವರು. ಅವರಿಗೆ ಆಗಾಗ ಈ ಕಲಿಯುಗ ಒಂದುದನ್ನು ಕೆಂಡು ಅತಿಶಯ ದುಃಖವಾಗುವುದು. ಅಂಥ ಪ್ರಸಂಗ ಗಳಲ್ಲಿ ಅವರು ಬಳಿಯಲ್ಲಿರುವಪರೊಡನೆ—‘ಸಾಮಿ, ಇನ್ನಿನ್ನು ಪ್ರಪಂಚವೇ ತಲೆಕೆಳಗಾಗುವುದೇಂದು ಕಾಣುತ್ತದೆ. ಹಿಂದಿನ ಪತಿನ್ಯತೆಯರೆಂದರೇನು? ಹಾ! ಹಾ! ಆದರೆ—ಈಗಿನ ಕಾಲದ ಹೆಂಗಸರು—ಈ ಗಳೇ ವೇಟಿಯ ಮಾಟಗಾತ್ರಯರ ಕಾದಿಯನ್ನು ಹಿಡಿಯುವ ಹಾಗೆ ಕಾಣುತ್ತದೆ’ ಎನ್ನುವರು. ಅದರಲ್ಲಿ ಆಶ್ಚರ್ಯವಾದರೂ ಏನು?

ಇಂತಹ ಆದಶರ್ಥ ದಂಪತ್ತಿಗಳು ನಮ್ಮ ಆಜಾಯರು. ಅವರ ಪತ್ನಿ ಶಾರದೇಯು ತನ್ನಿಂದ ಆದಷ್ಟು ಬಗೆಯಿಂದ ಪತಿ ಸೇವೆ ಮಾಡಿ ತನ್ನ ಜನ್ಮನನ್ನು ಸಾಧ್ಯಕಗೊಳಿಸಿಕೊಳ್ಳು ಬೇಕೆಂದು ಅವಳ ಎಣಿಕೆ. ಆದರೆ ಇಂತಹ ಶಾರದೇಯು ಸಹ ದ್ವೋತ್ಸವಾದಿದಳಿಂದ ಬಳಿಕ ಕಲಿಯುಗದ ಮಹಿಮೆ ಯನ್ನು ಕಾಣಬಾರದೇ? ಅದರಲ್ಲಿಯೂ ಶಾರದೇಯ ವಾಲಿನ ದ್ವೋತ್ಸವ ಸಾಮಾನ್ಯ ದ್ವೋತ್ಸವಲ್ಲ; ದ್ಯುವದ್ವೋತ್ಸ! ಅದು ಯಾವ ವಾರ್ಯದಲ್ಲಿ ಬಲ್ಲಿರಾ? ತನ್ನ ಅಳನೇ ವಯಸ್ಸಿನಲ್ಲಿ! ಇತ್ತೀ ತಾನು ಹಡೆದ ಹತ್ತು ವರ್ಷದ ಹೆಣ್ಣು ಕೂಸೂ ಇದೆ. ಯೋಗ್ಯ ಜಾತಕವು ದೊರೆಯದೆ ಅವಳ ವಿವಾಹವೂ ನಡೆದಿರಲ್ಲ. ಅಂತಹ ಹೆಣ್ಣು ಕೂಸು ಕಣ್ಣಿಂದಿರುತ್ತಾ ಶಾರದೇಯು ಪತಿದ್ವೋತ್ಸವ ಮಾಡಿದರೆ, ಆ ಹೆಣ್ಣು ಮಗಳು ಅದೇ ಕಾದಿ ಹಿಡಿದರೆ ಅವವಾದವು ಯಾರಿಗೆ?

ಅಂತು ಪ್ರಸಂಗವನ್ನು ಬಿಡಿಸಿ ಹೇಳಿದೆ ನಿಮಗೂ ಅವಳ ಅವರಾಧವು ತಿಳಿಯಲಿಕ್ಕಾಗಿ. ಶಾರದೇಗೆ ಚಿನಾಂಭರಣಗಳ

ಮೇಲೆ ಪ್ರೀತಿ ಸ್ವಲ್ಪ ಅಧಿಕ. ಅಂದರೆ ಅವಳು ಗಂಡನ ಅದಕ್ಕಾಗಿ ಕಾಡಿದವಳಿಲ್ಲ. ಕಾಡಿದರೂ ಕಾಂಚನದ ಮೇ ಕಡಿಮೆ ಪ್ರೀತಿಯಿಲ್ಲದ ಆಚಾರ್ಯರು, ಪೂರ್ವೇಸುವಂತಿದ್ದ ಅದರೆ ಶಾರದೇಗೆ ತವರುಮನೆಯವರು ನೂರಿನ್ನೂರು ರೂ ಯಿಯ ಚಿನ್ನಾಭರಣಗಳನ್ನು ಅವಳ ಲಗ್ನದ ಕಾಲದಲ್ಲಿಂ ತೊಡಿಸಿದ್ದರು. ಅದನ್ನು ಅಮಾವಾಸ್ಯೆ ಹುಟ್ಟಿ ಮೆಗೋ ತನ್ನ ದಬ್ಬಿಯಿಂದ ಹೊರತೆಗೆದು ಅವಳು ತೊಟ್ಟುಕೊಳ್ಳು ದುಂಟು. ಆದರೆ, ಪತಿಯ ಕಾಲಿಗೆ ಅದನ್ನು ಅರ್ಥದ ಪ್ರಸಂಗವು ಒಂದು ಬಂದಿತು ರಾಮಾಜಾರ್ಯರ ಆಸ್ತಿ ಮೇಲೆ ನೂರಿನ್ನೂರು ರೂಪಾಯಿಯ ಸಾಲವಿತ್ತು. ಅದ ತೀರಸುವುದಕ್ಕೆ ಅನುಕೂಲತೆಯು ಅವರಿಗಿದ್ದಿರಲಿಲ್ಲ. ಸಾಲಗಾರರು ಸುಮೃನೆ ಕುಳಿತಿರಲಾರದೆ ದಾವೆ ಮಾಡಿದ ದಾವೆಯು ತನ್ನ ಸಂಸ್ಕಾರವನ್ನೇಲ್ಲ ಹೊಂದಿ ಡಿಕ್ಕಿಯ ಸ್ವರು ವನ್ನು ತಾಳಿತು. ಆಚಾರ್ಯರಿಗೆ ಚಿಂತೆ ಬಲವಾಯಿ ನಿವಾರಣೆಗೆ ತಿರಿಗಿ ಸಾಲಮಾಡಲು ಮನಸ್ಸಿರಲಿಲ್ಲ. ಸರ ವಲ್ಲವೇ? ಅವರ ಮನಸ್ಸು ಮೆಲ್ಲುಗೆ ಶಾರದೆಯ ಚಿನ್ನ ಕಡೆಗೆ ಹರಿಯಿತು. ಆದರೆ ಬಾಯಿಟ್ಟು ಕೇಳಿದರೆ ಅವ ಕೊಡುವಳಿಂಬ ಢ್ಯೆಯವು ಅವರಿಗಿಲ್ಲ. ಅದಕ್ಕೂ ಉವಾಯಮಾಡಿದರು. ಒಂದು ದಿನ ಪ್ರವಚನ ಕಾಲದ ಸಾವಿತ್ರಿಯ ಕಢಿ ಬಂತು. ‘ಹಿಂದಿನ ಕಾಲದ ಪತಿವ್ರತೆ ರೆಂದರೆ ಹಾಗೆ ಹೀಗೆ’ ಎಂದೆಲ್ಲಾ ಬಣ್ಣಿಸಿದರು. ‘ಆ ಈಗಿನ ಹೆಂಗಸರ ಅವಸ್ಥೆ ಹೇಳಿತೀರದು. ಗಂಡನು ಸಾಂತ್ತಿದ್ದರೂ ಅವರಿಷ್ಟ್ವ ಸಾಪ್ತಾರ್ಥ ಬಿಡರು’—ಎಂದರು. ಮಾತು ಶಾರದೆಯ ಪತಿವ್ರತಾ ಅಂತಃಕರಣಕ್ಕೆ ನಾಟಿ ಈ ಕಢಿ ಕೇಳಿದ ಒಂದೆರಡು ದಿನಗಳಲ್ಲಿ, ಅವಳಿರುವಾಗ

ಅವರ ಗೇಳಿಯರೊಬ್ಬರು—‘ಏನು ಆಚಾರ್ಯರೇ, ಏನು ಮಾಡಿದಿರಿ, ಅವರ ಸಾಲ ತೀರಿಸಲು? ಅವರು ವಾರಾಂಟಸ್ಸು ತಂದಾರೆಂದು ಅಂಜಿಕೆ’ ಎಂದರು. ಅದು ತನಕ ಶಾರದೆಗೆ ಈ ಸಾಲದ ಸುದ್ದಿ ತಿಳಿದಿರಲಿಲ್ಲ. ಹೀಗಾಗಿ ಆತುರದಿಂದ ಕೇಳುತ್ತಿದ್ದಳು. ಆಚಾರ್ಯರು—‘ದೇವರೇ ಕಾಯಬೇಕು. ನನ್ನ ಹತ್ತಿರ ಒಡಕು ಕಾಸು ಸಹ ಇಲ್ಲ. ಆ ಶ್ರೀಮನ್ನಾರಾಯಣನು ಏನು ಅನುಗ್ರಹಮಾಡುವನೋ ಮಾಡಲಿ’ ಎಂದು ಕೊಂಡರು.

ಮುಧ್ಯಾಹ್ನ ಉಟಕ್ಕೆ ಕುಳಿತಾಗ ಶಾರದೆಯು ತಾನಾಗಿ “ಅಷ್ಟು ಹಣದ ತಗಾದೆ ಇದ್ದರೆ, ಮನೆಯ ಚಿನ್ನವನ್ನು, ಮಾರಾಟವಾಡಿಯಾದರೂ ತೀರಿಸಬಾರದೇ? ನಿನು ಗಲ್ಲದ್ದೇ?” ಎಂದಳು. ಆಚಾರ್ಯರು ಬಹಳ ದಾಕ್ಷಿಣ್ಯದಿಂದ ಸ್ವೀಕರಿಸಿದರು. ಅವರಿಗೆ ಏನೂ ಮನಸ್ಸಿರಲಿಲ್ಲ ವೆಂದು ಹೇಳುತ್ತಿದ್ದರು. ಈ ಆಭರಣಗಳಲ್ಲಿ ಒಂದನ್ನು ಮಾತ್ರ ಶಾರದೆಯು ಕೊಟ್ಟಿರಲಿಲ್ಲ. ಅದು ಅವಳು ತಲೆಗೆ ಮುಡಿಯುವ ಚಿನ್ನದ ಕೇದಗೆ ಹೂ. ಅದನ್ನು ಕೊಡುವಂತೆಯೂ ಇರಲಿಲ್ಲ. ಶಾರದೆಯ ತಾಯಿಯು ಅವಳಿಗೆ ಅದನ್ನು ಪ್ರೀತಿಯಿಂದ ಕೊಟ್ಟಿದ್ದು. ಅವಳಿಗೆ ಅವಳ ತಾಯಿಯು ಕೊಟ್ಟಿದ್ದಂತೆ! ಶಾರದೆಯೆನ್ನ ತ್ತಿದ್ದಳು,— ಆ ಕೇದಗೆ ಹೂವಿಗೆ ಹತ್ತು ತಲೆಗಳಾದರೂ ಆಗಿರಬೇಕೆಂದು. ಆಚಾರ್ಯರು ಮನೆಯ ದೇವರ ಪೆಟ್ಟಿಗೆ ಯನ್ನು ಎಷ್ಟು ಭಕ್ತಿಯಿಂದ ಕಾಣುತ್ತಿದ್ದರೋ ಶಾರದೆಯು ಈ ಕೇದಗೆ ಹೂವನ್ನು ಅಷ್ಟು ಭದ್ರತೆಯಿಂದ ಕಾಣುತ್ತಿದ್ದಳು. ಆದರೆ ಅವಳ ದುರ್ದೇವ! ಒಂದು ದಿನ ಅವಳು ಕರೆಗೆ ಸ್ವಾನಕ್ಕೆ ಹೋದಾಗ ಕೋಣಗೆ ಕದವನ್ನಿಕ್ಕಲು ಮರಿತುಹೋದಳು. ಬರುವಾಗ ಕೇದಗೆ ಹೂವೇ ಇಲ್ಲ. ಒಳ

ಗೊಳಿಗೆ ಕುಂಬಾ ಅತ್ತೆಳು. ಇತ್ತೆ ವರ್ತಿಗೆ ತಿಳಿಸಿದರೆ ಅವರು ಸಿಟ್ಪಾದಾರೆಂದು ಅವರಿದುರಿಗೆ ಬಾಯಿ ತೆರೆಯಲಿಲ್ಲ. ಆದರೆ ಒಂದು ದಿನ ಅವರಾಗಿ—‘ನನು, ನಿನು ಕೇಡಗೆ ಹೂವು ಮುದಿಯುವುದನ್ನು ಕಾಣುವುದೇ ಇಲ್ಲವಲ್ಲ. ಆ ದಿನ ಉಳಿದ ನಗಗಳೊಂದಿಗೆ ಅದನ್ನೂ ಮಾರಲಿಲ್ಲವನ್ನೇ?’ ಎಂದರು. ಶಾರದೆಯು ಅಂಜಿ ಅಂಜಿ ನಿಜಸ್ಥಿತಿ ಹೇಳಿದಳು. ಆಚಾರ್ಯರು—‘ಮೈಮೇಲೆ ಎಚ್ಚರವಿಲ್ಲದಿದ್ದರೆ ಇನ್ನೇನಾಗುತ್ತದೆ?’ ಎಂದು ಗದರಿಸಿದರು. ಪ್ರಣ್ಯಕ್ಕೆ ಅವರ ಸಿಟ್ಪು ಅಷ್ಟರಲ್ಲಿಯೇ ಶಾಂತವಾಯಿತು. ಆದರೆ ನಿಜಕ್ಕೂ ಶಾರದೆಯ ವ್ಯಧಿ ಮಾತ್ರ ಮತೆಯುವಂಧಿಲ್ಲ.

ಈ ಫೆಟಿಸೆಯಾಗಿ ಎರಡು ಮೂರು ವರ್ಷಗಳಾದರೂ ಸಂದಿರಬೇಕು. ಅದೊಂದು ಮಳಿಗಾಲ, ಶಾರದೆಯು ಒಳಗಿನ ಕೊರಡಿಯಲ್ಲಿ ಕುಳಿತುಕೊಂಡು ರಾಮಾಯಣ ಕೇಳುತ್ತಿದ್ದಳು. ಅವಳ ಜತೆಯಲ್ಲಿ ಆರೆಂಟು ಹೆಂಗಸರೂ ಇದ್ದರು. ಅವಳ ಮುಂದಕ್ಕೆ ಬೆನ್ನು ಹಾಕಿಕೊಂಡು, ಅವಳ ಗೆಳತಿಗಂಗಕ್ಕೆ ಕುಳಿತ್ತಿದ್ದಳು. ಗಂಗಕ್ಕನಿಗೂ ಭಾಗವತ ರಾಮಾಯಣವೆಂದರೆ ಜೀವನಿರಬೇಕು! ಕಾರಣ, ಆಚಾರ್ಯರು ಪ್ರರಾಣ ಹೇಳತೋಡಿದಂದಿನಿಂದ ಅವಳು ಇದುವರೆದೆ ಒಂದೇ ಒಂದು ದಿನ ಬಾರದೆ ಉಳಿದುಕೊಂಡವಳಲ್ಲ. ಈ ದಿನ ರಾಮಾಯಣದಲ್ಲಿನ ಒಂದು ಸಂಧಿಯನ್ನು ಓದುತ್ತಿದ್ದರು. ಸುಗ್ರೀವನ ಸಖ್ಯವಾಗಿ, ಶ್ರೀರಾಮಚಂದ್ರನು ಚೂಡಾಮಣಿಯನ್ನು ಸೀತಾದೇವಿಯ ಬಳಿಗೆ ಹನುಮಂತನೊಂದಿಗೆ ಕೊಟ್ಟು ಕಳುಹಿಸಿದ ಕಢಿ ಬಂದಿತು. ಆಚಾರ್ಯರು ಆ ಚೂಡಾಮಣಿಯ ಲಕ್ಷಣಗಳನ್ನು ಬಣ್ಣಿಸುವ ಗಳಿಗೆಗೆ ಸರಿಯಾಗಿ ಗಂಗಕನು ತನ, ತುರುಬನು, ಮುಟ್ಟಿಕೊಂಡಳು. ಎಷ್ಟೋ

ಸಾರಿ ‘ಪರಾಕ್ರಮಾಲಿಗಳಾರು?’ ಎಂದು ಕೇಳಲು, ನಾವು ಆಕಸ್ಮಿಕವಾಗಿ ಮೈಮರಿತು ವಿಂಸಿಗೆ ಕೈಹಾಕುವಂತಾಯಿತು. ಅದು ಶಾರದೆಯ ಕಣ್ಣಿಗೂ ಬಿತ್ತು. ಗಂಗಕ್ಕನು ತುರುಬಿಗೆ ಒಂದು ಚಿನ್ನದ ಕೇದಗೆ ಹೂವನ್ನು ಸಿಕ್ಕಿಸಿಕೊಂಡಿದ್ದಳು. ಅದುದರಿಂದ ಚೂಡಾಮಣಿಯೆನ್ನುವಾಗ ಅವಳ ಕ್ಯಾ ಅಲ್ಲಿಗೇ ಹೋಯಿತು. ಇತ್ತೆ ಗಂಗಕ್ಕನ ಶಲೆಯಲ್ಲಿ ಚಿನ್ನವನ್ನು ಕಾಣದ ಶಾರದೆಗೆ ಅದರ ಮೇಲೆ ಕಣ್ಣಿ ಹರಿಯಿತು. ಇತ್ತೆ ಸೀತೆಯನ್ನು ಮರಿತು ಆ ಕೇದಗೆ ಹೂವನ್ನು ನೋಡತೋಡಿ ದಳು. ಅವಳ ಮನಸ್ಸಿಗೆ ಅದು ತನ್ನದೇ ಎಂದು ಖಚಿತವಾಯಿತು! ನೋಡಿದಷ್ಟು ಅವಳ ಸಂಶಯ ಬಲವಾಯಿತು. ಅಂದಿನ ತನಕ ಗಂಗಕ್ಕನ ಮೇಲೆ ಅವಳಿಗೆ ತುಂಬಾ ಆದರ ವಿತ್ತು. ಈಗ ಅದು ಮಾಯವಾಯಿತು.

ಅಂದಿನ ಪ್ರವಚನ ಮುಗಿಯಿತು. ಶಾರದೆಯು ಮೆಲ್ಲಿಗೆ ಗಂಗಕ್ಕನನ್ನು ಅಡುಗೆ ಮನಿಗೆ ಏನೋ ನೆಪ ಹೇಳಿ ಕರೆದಳು. ಗಂಗಕ್ಕನು ಹೋದಳು. ಕೂಡಲೇ ಶಾರದೆಯು “ಗಂಗಕ್ಕು, ಗಂಗಕ್ಕು, ನಿನ್ನ ಕೇದಗೆ ಹೂ ನೋಡುವಾ” ಎಂದಳು. ಗಂಗಕ್ಕನು ಅವ್ಯಾರಲ್ಲಿ ಬೇರೆ ಮಾತನ್ನು ತೆಗೆದಳು. ಆದರೆ ಶಾರದೆಯು ತಿರುಗಿ ಅದನ್ನೆ ಕೇಳಿ, ಹೂವಿಗೆ ಕೃಣಿಕ್ಕ ತೆಗೆದಳು. ಅದು ತನ್ನದೆಂದು ಖಂಡಿತವಾಗಿ— “ಗಂಗಕ್ಕು, ಈ ಕೆಲಸವನ್ನು ತೊಡಗಿದ್ದೂ?” ಎಂದಳು. ಗಂಗಕ್ಕನು “ಏನು ಕೆಲಸ—ಏನು ಕೆಲಸ” ಎಂದಳು. “ನನ್ನ ಕೇದಗೆ ಹೂವನ್ನನಿನ್ನಂಥವಳು ಜಾರಿಸುವುದೇ?” ಎಂದಳು. ಗಂಗಕ್ಕನಿಗೆ ಸಿಟ್ಟು ಬಂತು. “ಏನು, ನನ್ನನ್ನು ಕಳ್ಳಿಯೆಂದು ಕರೆಯುವೆಯಾ?” ಎಂದು ಕಿಡಿ ಕಿಡಿಯಾದಳು. “ಹಾಗಾದರೆ ಇದೆಲ್ಲಿಂದ ಬಂತು?” ಎಂದು ಶಾರದೆಯು ಅವ್ಯೇ ಬಿರು

ಸಿನ ಪ್ರಶ್ನೆ ಮಾಡಿದಳು. ಗಂಗ್ಕುನು ತಡೆಯಲಾರದೆ “ನಿನ್ನ ಗಂಡನನ್ನು ಕೇಳು”, ಎಂದು ಹೇಳಿ ಹೂವನ್ನು ಕಿತ್ತು ಕೊಂಡು ಹೊರಟೇ ಹೋದಳು.

ಶಾರದೆಯ ಸಂಕಟವು ಬಲವಾಯಿತು. ಅವಳ ಮನ ಸ್ವಿಗೆ ಏನು ತೋರಿತೋ ಏನೋ, ಒಂದೇ ಸವನೆ ಅಳತೊಡಗಿದಳು. ಎರಡು ಮೂರು ತಾಸುಗಳಾದರೂ ಅವಳ ಕೋವವು ನಿಲ್ಲಲಿಲ್ಲ. ಅಡುಗೆ ಮನೆಯಲ್ಲಿ ಬಂದು ಗೋಡೆಗೆ ಬರಗಿ ಕುಳಿತಿದ್ದಳು. ಕತ್ತಲಾಗಿ ಎರಡು ಗಳಿಗೆ ಸರಿಯಿತು. ಆಚಾರ್ಯರು ಹಸಿವಾಗಿ ಉಟಕ್ಕೆ ಬಂದರು. ಒಳಗೆ ಬಂದರೆ ಮೂಲೆ ಹಿಡಿದಿರುವ ಹೆಂಡತಿಯನ್ನು ನೋಡುತ್ತಾರೆ. ಒಲೆಯ ಕಡೆಗೆ ನೋಡಿದರೆ ಇದ್ದಲಿ ಸಹ ಇಲ್ಲ....“ಏನು! ಇವತ್ತು ಅಡುಗೆಯೇ ಮಾಡಿಲ್ಲವೇ?” ಎಂದು ಗದರಿಸಿದರು. ಶಾರದೆಯು ಭಟಕ್ಕುನೇ ಎದ್ದು ನಿಂತು “ನನ್ನ ಕೇದಗೆ ಹೂ ಎಲ್ಲಿದೆ?” ಎಂದಳು. ಮೊದಲನೆಯ ಕ್ಷಣಕ್ಕೆ ಈ ಪ್ರಶ್ನೆಯ ಅಥ್ವ ಹೊಳೆಯಲಲ್ಲ. ಬಳಿಕ ಹೊಳೆದು “ಅದನ್ನು ಕಳೆದು ಕೊಂಡೆವಳು ನೀನು—ನನ್ನನ್ನೇನು ಕೇಳುವೇ? ಸಾಕು ನಿನ್ನ ಹುಚ್ಚು, ಅನ್ನ ಬಡಿಸು” ಎಂದರು. ಶಾರದೆಯು ಅನ್ನ ಮಾಡಿದ್ದರಲ್ಲವೇ ಬಡಿಸುವುದು! “ಆ ಗಂಗ್ಕುನಿಗೆ ಅದನ್ನು ಕೊಟ್ಟವರಾರು?” ಎಂದು ಕೇಳಿಯೇ ಬಿಟ್ಟಳು. ಆಚಾರ್ಯರಿಗೆ ಅತ್ಯುಗ್ರ ಕೋವವು ಬಂದಿತು.....“ನೀನಾರು ನನ್ನನ್ನು ಕೇಳಲು?” ಎಂದುಬಿಟ್ಟರು. ಶಾರದೆಯ ಕೆಂಪಡಿರಿದ ಮುಖ ಒಮ್ಮೆಗೇ ಕಪ್ಪಗಾಯಿತು ಅತ್ತಿತ್ತ ನೋಡಿದಳು. ಏನು ತೋರಿತೋ ಏನೋ....ಅವೇಶದಿಂದ ಅಡುಗೆ ಮನೆಯಿಂದ ಹೊರಟುಬಿಟ್ಟಳು. ಬಾಗಿಲ ಬಳಿ ಇದ್ದ ಗಂಡನನ್ನು ಹಾದೇ ಹೊರಗೆ ಬಂದಳು. “ಎಲ್ಲಿಗೆ? ಏನು?”

ಎಂದು ಕೇಳಲು ಆಚಾರ್ಯರಿಗೆ ಸೂಚಿಸದಾಯಿತು. ಆ ಕತ್ತಲ್ಲಿ ಶಾರದೆಯು ಹೊರಟೀ ಹೋದಳು. ಎಲ್ಲಿಗೆ ಹೋದಳು, ಏನಾಯಿತು ಎಂದು ಇದುವರೆಗೆ ಶಾರದೆಯು ಸುಧ್ದಿ ಹೇಳಿದವರಿಲ್ಲ....ಇತ್ತೆ ಆಚಾರ್ಯರಿಗೆ ಲಗ್ನವಾಯಿ ತೆನ್ನುವ. ಅವರಂಥವರಿಗೆ ಯಾರು ಹುಡುಗಿ ಕೊಡಲಿ ಕ್ಕಿಲ್ಲ ಅಂತೂ ಉರವರಿಗೆಲ್ಲಾ ರಾಮಾಚಾರ್ಯರ ನೆನ ವಾಯಿತೆಂದರೆ, “ವಾವ ಅವರಂಥವರಿಗೆ ಶಾರದೆಯಂತಹ ದೊರ್ಕಹಯು ಪತ್ತಿಯಾಗಬಾರದಿತ್ತು!” ಎಂದು ತೋರುವುದು. ನಿಜಕ್ಕೂ ಶಾರದೆಯು ಎಂತಹ ದೊರ್ಕಹ!

೭. ಜಗತ್ತು ಯಾರಿಗೆ?

ಅಮಲ್ಲಾರರ ಮಗಳು ನಮ್ಮ ಜಯಲಕ್ಷ್ಮಿ. ಇನ್ನು
ಅವಳ ಪಾಲಿಗೇನು ಕಡಿಮೆ? ಮಗಳಿಲ್ಲ ಮಗಳಿಲ್ಲ ವೆಂದು
ನೊಂದು ನೊಂದು ಬಯಸಿದಾಗ ಭಾಗೀರಥಿಯಂತೆ ಬಂದ
ವಳು ಅವಳು. ಅವಳನ್ನು ಪಡೆಯುವಾಗ ಅವಳ ತಾಯಿಗೆ
ಇಂನೇ ವಯಸ್ಸು ಸಡೆಯುತ್ತಿತ್ತು. ಸಾಧಾರಣ ಐವತ್ತುಕ್ಕೆ
ಸವಿಷಪವಾಗಿತ್ತು ಶ್ವಾಸುರಾಯರ ವಾರ್ಯ. ಶ್ವಾಸುರಾಯ
ರೆಂಬುದು ನಮ್ಮ ಅಮಲ್ಲಾರರ ಹೆಸರು. ಅಲ್ಲಿಯ ತನಕ
ಅವರ ಕುಟುಂಬದಲ್ಲಿ ಒಂದು ಕೂಸೂ ಹುಟ್ಟಿ ಬೆಳೆದರಲ್ಲ. ಇನ್ನಿನ್ನು
ಅವರು ತಮ್ಮ ಸಂತತಿಯ ಯೋಚನೆಯನ್ನು ಬಿಟ್ಟು
ಎಲ್ಲಿಂದಲಾದರೂ ದತ್ತ ತೆಗೆದುಕೊಳ್ಳಬೇಕೆಂದು ನಿಶ್ಚಯ
ಮಾಡಿದ್ದರು. ಅವರ ಪತ್ನಿ ಚಿನ್ನದಂಥ ಹೆಂಗಸು. ಕಾವೇ
ರಮ್ಮನೂ ಅದಕ್ಕೆ ಒಡಂಬಟ್ಟಿದ್ದಳು. ಅದೇ ತಕ್ಕುದೆಂದು
ನಿಶ್ಚಯವಾಯಿತು. ಹಾಗಾದರೆ ಇನ್ನು ಯೋಗ್ಯನಾದ
ಹುಡುಗನನ್ನು ಆರಿಸುವಾ ಎಂದು ನಿಶ್ಚಯ ಮಾಡಿದರು.
ಹುಡುಗನಾದರೂ ಹುಡುಗಿಯಾದರೂ ಒಂದೇ ಅವರ
ಪಾಲಿಗೆ. ಅವರ ಆಸ್ತಿಪಾಸ್ತಿಗಳಿಗೆ ಬೇರೆ ಹಕ್ಕುದಾರರೇ
ಇರಲಿಲ್ಲ. ಇವರು ಹೀಗೆಯೇ ಕಣ್ಣಿಷ್ಟಿದರೆ ಅದು ನೇರಾಗಿ
ಸರಕಾರದವರ ವಾಲಿಗೆ ಬೀಳುತ್ತಿತ್ತು. ಹೀಗಾಗಿ ಹಲವರು
ರಾಯರ ಈ ಯೋಚನೆಯನ್ನು ಕಂಡು ತಮ್ಮ ಮಕ್ಕಳನ್ನು
ದತ್ತ ಕೊಡುವೆನೆಂದು ಮುಂದೆ ಬಂದರು. ಆ ಮಕ್ಕಳಲ್ಲಿ
ಯಾರಾದರೂಬ್ಬನನ್ನು ಆರಿಸಬೇಕೆಂದು ದಂಪತ್ತಿಗಳಿಬ್ಬರೂ
ನಿಶ್ಚಯಿಸಿದರು. ಮನಸ್ಸಿನಲ್ಲಿ, ಬಹಳವಾಗಿ ಚಚಿಸಿ
ಇಂಥ ಒಬ್ಬ ಬಾಲಕನೇ ಆಗಬಹುದೆಂದು ನಿಶ್ಚಯಿಸಿದರು.

ಆ ಹುಡುಗನು, ಅವರ ರೀವಿನ್ಯೂ ಇನ್‌ಪೇಕ್ಸ್‌ರರ ಹುಡುಗ ಭೋಜ. ಭೋಜನಿಗೇಗ ೧೦ ವರ್ಷ ವಾರ್ಯ. ಉವ ನಯನವಾಗಿದ್ದ ರಲಿಲ್ಲ. ಮನಸ್ಸಿನಲ್ಲಿ ಅವನೇ ತಕ್ಷವನೆಂದು ಎಣಿಕೆ ಹಾಕಿದ್ದರು. ಅವರ ಮುಂದೆ ಮಾತ್ರ ಬಾಯಿ ಬಿಡಿಸಲಿಲ್ಲ. ಕಾವೇರಮೈನೆನ್ನುತ್ತಿದ್ದ ಲು:—“ಈ ಹುಡುಗನಿಗಿಂತ ಚುರುಕು ಹುಡುಗನು ನಮಗೆ ಸಿಗಲಾರನು. ನಿಶ್ಚಯವಾದ ಬಳಿಕ ಮಾತ್ರ ಅವರಿಗೆ ತಿಳಿಸುವ. ಈಗ ಅವ ಸರವೇನು? ಇನ್ನು ಒಂದೆರಡು ತಿಂಗಳ ತನಕ ನಮ್ಮ ಶೋಧನೆಯ ಕೆಲಸ ನಡೆಯಲಿ” ಎಂದು.

ಒಂದು ದಿನ ಶ್ಯಾಮರಾಯರು, ತಮ್ಮ ಕ್ರಮದಂತೆ ಹಳ್ಳಿಗಳಿಗೆ ಸಕ್ರಿಯಿಗೆ ಹೋದರು. ಬರುವಾಗ ಬಹಳ ದಿನ ಕಳೆಯಬಹುದಂಡಿತ್ತು. ಆದುದರಿಂದ ಹೋಗುವ ಗಳಿಗೆಯಲ್ಲಿ “ಏ, ಇವಳೀ....ನೀನು ನೋಡುತ್ತಿರು; ಬೇರೆ ಯೋಗ್ಯ ಹುಡುಗರು ಯಾರಾದರೂ ಇದ್ದಾರೆಯೇ” ಎಂದು ಹೇಳಿ ಹೋದರು. ಕಾವೇರಮೈನಿಗೆ ಹೇಳುವುದೇ ಬೇಡವಿತ್ತು. ಅವಳಾಗಿ ಅದಕ್ಕೆ ಚಡವಡಿಸುತ್ತಿದ್ದ ಲು. ತಿರುಗಿ ಶ್ಯಾಮರಾಯರು ಪ್ರವಾಸ ಮುಗಿಸಿಕೊಂಡು ಮನಗೆ ಬರುವಾಗ ಒಂದು ತಿಂಗಳ ಹೇಳಿ ಕಳೆಯಿತು. ನಾಳೆ ಮನಗೆ, ಬರುವನೆಂದು ತಮ್ಮ ಕೊನೆಯ ಮೊಕ್ಕಾಮಿನಿಂದ ಜವಾನ ನನ್ನ ಕಳುಹಿಸಿದರು. ಕಾವೇರಮೈನ ಹರುಷಕ್ಕೆ ವಾರವಿಲ್ಲ. ಆ “ನಾಳೆ”ಯು ಬರಲು ಅವಳು ತೀರ ಉತ್ತ್ವಹದಲ್ಲಿ ಕುಣಿಯುತ್ತಿದ್ದ ಲು. ಸರಿ; ಅಮಲಾದರು ಬರುವಾಗ ಕಾವೇರಮೈನು ಬಾಗಿಲಲ್ಲೇ ಇದಿರುಗೊಳ್ಳಲು ಕಾದು ನಿಂತಿದ್ದ ಲು. ರಾಯರು ಬಂದವರೇ, “ಏನು? ಎಲ್ಲಾದರೂ ಕಂಡೆಯಾ?” ಎಂದು ಕೇಳಿದರು. ಕಾವೇರಮೈನು ಅದರ ಹತ್ತು ಮಡಿ

ಉತ್ಸಾಹದಿಂದ “ಅಹುದು ಹೇಳುತ್ತೇನೆ” ಎಂದು ಅವರನ್ನು ಒಳಕ್ಕೆ ಕರೆದುಕೊಂಡು ಹೋದಳು. ಅವಳಿಗೆ ವಿಷಯವನ್ನು ಹೇಳಲು ಅಷ್ಟಿಷ್ಟು ಉತ್ಸಾಹವಿದ್ದಿಲ್ಲ. ಆದರೆ ನಾಚುಗೆ ಯಿಂದ ಬಾಯಿಯೇ ಬಾರದಿತ್ತು. ಕೊನೆಗೆ ಮಾತು ಮಾತಿನ ಮೇಲೆ ಅಮಲ್ವಾರರಿಗೆ ಉಹೆಯು ಮಾತ್ರ ಹೋಳಿಯಿತು— ದೇವರು ಅವಳ ಹೊಟ್ಟಿಯಲ್ಲಿಯೇ ಶಿಶುವನ್ನು ಕರುಣಿಸಲಿರುವನೆಂದು. ಆದರೆ ಈ ವಯಸ್ಸಿನಲ್ಲಿ ಅವಳು ಗಭ್ರಣಿಯಾಗುವುದುಂಟೇ ಎಂಬ ಸಂಶಯವೂ ಬಂದಿತ್ತು. ಒಂದೆ ರಡು ತಿಂಗಳುಗಳಲ್ಲಿ ಸಂಶಯವು ನಿವಾರಣೆಯಾಗಿ, ಕಾವೇರಮ್ಮನು ತಾಯಿಯಾಗುವುದು ಖಂಡಿತವೆಂದೇ ಆಯಿತು. ಅಮಲ್ವಾರರಂಗೆ ಯೋಚನೆ ಹೆಚ್ಚಿತು. ಒಬ್ಬಿಬ್ಬರು ವೈದ್ಯರನ್ನು ಕರೆದು ಅಂತರಂಗದಲ್ಲಿ ವಿಚಾರಿಸ ತೊಡಗಿದರು— “ಹೇಗೆ, ನಮ್ಮ ಮಗು ನಮಗೆ ಸಿಕ್ಕೇತೇ?” ಎಂದು. ವೈದ್ಯರು ಧೈಯದಿಂದ “ಚಿನ್ನಾಗಿ ಲಾಲನೆ ವಾಲನೆ ಮಾಡಿದರೆ ಸಿಕ್ಕುದೆ ಏನು?” ಎಂದರು. “ಲಾಲನೆ ವಾಲನೆ ಮಾಡಲು ಅವಳಿಲ್ಲವೇ?” ಎಂದರು. ವೈದ್ಯರು ಬೇಸರದಿಂದ “ನಿಜ; ಆದರೆ ಪ್ರಸವವು ಕರಿಣವಾದಿತು, ತಾಯಿಯು ಬದುಕುವುದು ಕಷ್ಟ” — ಎಂದರು. ಅಮಲ್ವಾರರ ತಲೆಯ ಮೇಲೆ ಒಂದು ಚಿಂತೆಯ ಬದಲು ಇನ್ನೊಂದು ಬಂದು ಕುಳಿತಿತು. ಆದರೆ ಅವರು ಆ ವಿಷಯವಾಗಿ ಕಾವೇರಮ್ಮನೊಡನೆ ಬಾಯಿ ತೆರೆಯಲಿಲ್ಲ.

ಸರಿ, ನವಮಾಸ ತುಂಬಿ ಹಡೆಯುವ ದಿನವೇ ಬಂದಿತು. ಮೂರು ದಿನಸಗಳಿಂದ ತಾಯಿಯು ವೇದನೆಯನ್ನು ಅನುಭವಿಸತೊಡಗಿದ್ದಳು. ವೈದ್ಯರು ಬಂದರು, ಡಾಕ್ಟರು ಬಂದರು, ಸೂಲಗಿತ್ತಿಯು ಬಂದಳು. ಅವರ ಸಾಹಸದಿಂದ

ಶಿಶುವು ಬೆಳಕನ್ನು ಕಂಡಿತು. ಪೂರ್ವಸೂಚನೆಯಂತೆ ತಾಯಿಯು ಜಗತ್ತಿಂದ ಹೊರಟುಹೋದಳು. ಅಮಲ್ಲಾ ರರು ಎದೆ ತಟ್ಟಿಕೊಂಡರು. ಅಂತು ಕೂಸನ್ನು ಕಂಡು ತುಸು ಶಾಂತಿಯಾಯಿತು. ಹುಟ್ಟಿದುದು ಹಣ್ಣು ಕೂಸು. ಪಾಪ, ಕಾವೇರಮೈ ಕೂಸನ್ನು ಕಂಡಿದ್ದ ಹೋ ಇಲ್ಲವೋ! ಅಂತು ವತ್ತಿಯಣವನ್ನು ಸಲ್ಲಿಸಿ ಹೋದಳವಳು. ಶ್ಯಾಮರಾಯರು ಕೊನೆಗೆ “ಜಯಲಕ್ಷ್ಮಿ” ಎಂದು ಹೆಸರಿಸಿದರು. ಜಯ ಲಕ್ಷ್ಮಿಯನ್ನು ಸಾಕಿ ದೊಡ್ಡದು ಮಾಡುವುದಕ್ಕೆಂದೇ ಇನ್ನೊಂದು ಮದುವೆಯಾದರು. ಆದರೆ ಅದೊಂದು ಆಸಿ ಈ ಲಗ್ನದಿಂದ ಪೂರ್ವಿಸಿತೇ ವಿನಹ ಸಂತತಿಯ ಬಯಕೆಯು ಈ ಎರಡನೆಯ ವಿವಾಹದಿಂದಲೂ ಫಲಿಸಲಿಲ್ಲ. ಜಯ ಲಕ್ಷ್ಮಿಯೇ ಆ ಎರಡನೆಯ ಹೆಂಡತಿ ವಿಶಾಲಾಕ್ಷಿಗೂ ಮಗು ವಾದಳು. ಹೀಗಾಗಿ ಅವಳು ಮಗುವನ್ನು ತೀರ ಮುದ್ದಿಸಿದ ಸಾಕುತ್ತಿದ್ದಳು. ಜಯಮೈಗೆ ತಾಯಿ ಇಲ್ಲವೆಂಬ ಯೋಚನೆಯು ಸಹ ಉಂಟಾಗಲಿಲ್ಲ. ಇತ್ತು ಬಾಲಕಿಯು ಸಾಲೆಗೆ ಹೋಗತ್ತೊಡಗಿದಳು. ಕಲಿಯುವುದರಲ್ಲಿಯೂ ತೀರ ಚುರುಕಿನ ಹುಡುಗಿಯೆಂದು ತಿಳಿಯಿತು. ಇದರ ಮೇಲಂತೂ ಶ್ಯಾಮರಾಯರಿಗೆ ಸ್ವರ್ಗವೇ ದೊರೆತವ್ಯ ಆನಂದವಾಯಿತು. “ಇನ್ನು ಯೋಗ್ಯನಾದ ಮನೆ ಅಳಿಯಾನನ್ನು ತಂದರೆ?” ಎಂದು ಯೋಚನೆ ವಾಡಿದರು. ಕಾಣ ಕಾಣಾತ್ತ ಹವಿನೆರಡು ವರುಷಗಳು ಸಂದು ಜಯಮೈನು ವಾರ್ಯಭರಿತೆಯಾದಳು. ವರನನ್ನು ಹುಡು ಕಲೇ ಬೇಕೆಂದು ನಿಶ್ಚಯಿಸಿದರು. ಅವರ ಮನೆಗೆ ಈಗ ರೆವಿನ್ಯೂ ಇನ್‌ಪೆಕ್ಷರರ ಆ ಹುಡುಗ, ದತ್ತುವಿಗೆ ತೆಗೆದುಕೊಳ್ಳಬೇಕೆಂದಿದ್ದರಲ್ಲ, ಅವನನ್ನೇ ತೆಗೆದುಕೊಳ್ಳುವ ಎಂದು ಮನ

ವಾಯಿತು. ಈಗ ಅವನನ್ನು ಕೊಳ್ಳಲು ಮತ್ತೊ ಹೆಚ್ಚಿನ ಉತ್ಸಾಹವಿತ್ತು.

ಅದಕ್ಕಾಗಿಯೇ ಅವರು ಒಂದು ದಿನ ತಮ್ಮಕೆಳಗಿನ ನೋಕರ ರಾದರೂ ಮಣಿಗಾರರ ಮನೆಗೆ ಹೋದರು. ಗೌರವಾರ್ಥದ ಉಂಟ ಉಪಚಾರಗಳಾದ ಬಳಿಕ—“ಸಾಮಾನ್ಯ, ನಿಮ್ಮ ಹುಡುಗ ನನ್ನ ಕಾಣಲೇ ಇಲ್ಲವಲ್ಲ. ರಜಿಗೆ ಅವನು ಉರಿಗೆ ಬಂದಲ್ಲವೇ?”—ಎಂದರು. ಮಣಿಗಾರರು “ಯಾರು ಸಾಮಾನ್ಯ?—ರಜಿಗೆ ಮನೆಗೆ ಬಂದಿಲ್ಲವೆಂಬುದು?”—ಎಂದರು. “ಯಾಕೆ, ನಿಮ್ಮ ಭೋಜ” ಎಂದರು ಅಮಲಾರ್ಥಿರು. ಮಣಿಗಾರರ ಮುಖ ಸಪ್ಪಗಾಯಿತು. ಅತೀವ ವ್ಯಸನದಿಂದವರು—“ಅದು ನನ್ನ ಹೊಟ್ಟಿಯಲ್ಲಿಯೇ ಜನಿಸಿಲ್ಲವೆಂದು ತಿಳಿಯತ್ತೇನೆ. ಅವನೀಗ ಯಾವಾಗೆ ಪೋಲಿಗಳ ಸಂಗಡ ಸೇರಿ ಉರು ಬಿಟ್ಟು ಹೋದನು. ವಿದ್ಯೇಯ ಆಯಿತಲ್ಲಿಗೆ. ಈಗೆಲ್ಲಿಯೇ ನಾಟಕ ಕಂಪೆನಿಯಲ್ಲಿರುವನಂತೆ. ಹಾಳಾಗಲಿ ಅವನ ವಿಚಾರ.”—ಎಂದರು. “ಇನ್ನು ನನ್ನ ಎರಡನೆ ಹುಡುಗ ರಾಮ ಏನಾದರೂ ಆದರೆ ಆಗಬೇಕು” ಎಂದರು. ‘ರಾಮ’ ಎನಲು, ಅಮಲಾರ್ಥಿರು “ಎಷ್ಟು ವಯಸ್ಸಿನವನು?” ಎಂದರು. “ಏನು ಸಾಮಾನ್ಯ, ಇನ್ನೂ ಹನ್ನೆರಡು ವಯಸ್ಸು” ಎಂದರು. ರಾಯರು ತಮ್ಮ ಮನೆಗೆ ಜಯಲಕ್ಷ್ಮಿಯ ಲಗ್ಜದ ಯೋಚನೆ ಯಿಂದ ಬಂದಿದ್ದರಿಂದು ಅವರಿಗೆ ತಿಳಿದಿರಲಿಲ್ಲ. ತಿಳಿದಿದ್ದರೆ ಅವರು ಈ ರೀತಿಯಾಗಿ ಮಗನ ನಿಂದ ಮಾಡುತ್ತಿರಲಿಲ್ಲ. ನಿಜಕ್ಕೂ ಜಯಮ್ಮ ಸಿಗುವುದಾದರೆ ಹುಡುಗನಿಗೆ ಸಲಾಮು ನಾನ್ಯಾದರೂ ಹೊಡಿದು ಮನೆಗೆ ಕರೆಯಿಸುತ್ತಿದ್ದೆ ಎಂದು ಆ ಬಳಿಕ ಅಂದುಕೊಂಡರವರು. ಅಂತು ರಾಯರು ಹತಾಶ ರಾಗಿ ಮರಳಿದರು.

ಉರಿನಲ್ಲಿ ಮಡಗಾರನೊಬ್ಬನ ಮಗನೇ ಇರುವ ನೇನು? ರಾಯರ ಅದ್ವಯ, ಗೌರವ, ಅಂತಸ್ತುಗಳ ದೇಸೆಯಿಂದ ನೂರಾರು ಜಾತಕಗಳು ಅವರ ಕಾಲಬುಡಕ್ಕೆ ಬಂದು ಕುಳಿತವು. ಅವುಗಳಿಂದಲೇ ಒಬ್ಬನನ್ನು ಆರಿಸುವುದೆಂದು ನಿಶ್ಚಯಿಸಿದರು. ಹಾಗೆಯೇ ಆರಿಸಿದರು. ಆರಿಸಿದ ಬಾಲಕನು—ನೆರೆಯೂರಿನವನು. ಶ್ರೀಮಂತರ ಮಗನು. ಇತ್ತೆ ಬಿ. ಎ. ಕಲಯುತ್ತಿದ್ದನು. ಇದಕ್ಕೂ ಮೇಲಿನ ನೆಂಟಿಸ್ತಿಕೆ ಸಿಕ್ಕಿತೆಂದು ಅವರು ಬಯಸಿರಲಿಲ್ಲ. ಆದರೆ ಸ್ವಲ್ಪ ಕಾಲಿಲೆಯ ಪ್ರಕೃತಿಯೆಂದು ಕಂಡವರು ಅನ್ನತಿದ್ದರು. ಆದರೆ ಯೋಗ್ಯ ಉಪಜಾರದಿಂದ ಅದನ್ನು ನಿವಾರಿಸುವುದು ಕ್ಷಣ ಮಾತ್ರದ ಕೆಲಸ ವೆಂದು ಅವರು ತಿಳಿದಿದ್ದರು. ಆದರೇ ಸ್ಥಿತಃ ಜಾಮಾತನ ಪರೀಕ್ಷೆಗೆಂದು ಮದ್ರಾಸಿನ ತನಕ ಯಾತ್ರೆ ಬೆಳೆಯಿಸಿ ಬಂದರು. ಅದೇ ವರನೆಂದು ನಿಶ್ಚಯವಾಯಿತು. ಲಗ್ನದ ದಿನವೂ ನಿಶ್ಚಯವಾಯಿತು.

ಲಗ್ನದ ದಿನ ಧಾರಾಮಂಟಪದಲ್ಲಿ ಜಯಲಕ್ಷ್ಮಿಗೇ ತನ್ನ ಜೀವನನಾಯಕನ ದರುಶನವು ಪ್ರಭಮು ಬಾರಿಗೆ ಉಂಟಾಯಿತು. ನಡುವೆ ಮಧುವಕ್ರವನ್ನು ಹಿಡಿದು ವಧೂವರರ ಕೈಯಲ್ಲಿ ಹೂಮಾಲೆ ಕೊಡಿಸಿದ್ದರು. ರಾಯರು ಮಗುವನ್ನು ಎತ್ತಿ ಹಿಡಿದರು. ಜಯಮೃನು ಆ ಕ್ಷಣ ನಾಱುಗೆಯನ್ನು ಮರಿತು, ವರನ ಮುಖವನ್ನು ಕಂಡಳು. ವರನು ಮಾಲಿಕೆಯನ್ನು ಹಾಕಿದನು. ಜಯಮೃನು ನಡುಗುತ್ತಿಹಾರವನ್ನು ಹಾಕಿದಳು. ಲಗ್ನದ ನಾಲ್ಕು ದಿನಗಳು ಕಳಿದುವು. ಅದರ ಬಳಿಕನೂ ಅಳಿಯರಾಯನು ಒಂದೆರಡು ಬಾರಿ ಮಾವನ ಮನೆಗೆ ಬಂದಿದ್ದನು. ಆದರೆ ಆವಣಗೂ ಅಳುಕು ಹೆಚ್ಚು. ಹೀಗಾಗಿ ದಂಪತಿಗಳಲ್ಲಿ ಆ ಸಾರಿ ಮಾತ್ರ

ಕತೆಗಳು ಸಹ ಆಗಿರಲ್ಲ. ಸರಿ; ರಚಿ ಮುಗಿಯಲು ಹುಡುಗನು ಬಿ. ಯಲ್. ಕೆಲಿಯಲು ಹೊರಟೇ ಹೋದನು.

ಜಯಮೃನು ಯಾವ ಚಿಂತೆಯೂ ಇಲ್ಲದೆ ಸಾಲೆಗೆ ಹೋಗಿ ಬರುತ್ತಿದ್ದಳು. ಒಂದೆರಡು ಬಾರಿ ಅವಳಿಗೆ ಅವಳ ಪತಿಯಿಂದ ಕಾಗದ ಬಂದಿತ್ತು. ಅದನ್ನು ಓದಿ ಅವಳು ನಾಚಿಕೊಂಡಿದ್ದಳು. ಉತ್ತರವನ್ನು ಬರಿಯುವ ಸಾಹಸವೂ ಆಗಲಿಲ್ಲ. ಇದರಿಂದ ತನ್ನ ಪತಿರಾಯನು ಕುಪಿತನಾಗುವನೋ ಏನೋ ಎಂದು ಅಂಜಿದ್ದಳು.

ಆಗ ಜಯಮೃಗೆ ಇಳ ಪರುಷವಾಗಿ ಅವಳು ಬುಕು ಮತಿಯಾಡಳು. ಮನೆಯಲ್ಲಿ ಉತ್ಸವವೇ ಆಯಿತು. ಹೆಂಗುಸ ರೀಲ್ಲರೂ ಬಂದು ಸುತ್ತಲೂ ಸೇರಿ ಹಾಡನ್ನು ಹೇಳಿ ಹರಸಿದರು. ಪತ್ನಿಯ ಆಗ್ರಹದಂತೆ ರಾಯರು ಅಳಿಯನಿಗೆ “ಕೂಡಲೇ ಹೊರಟು ಬಾ” ಎಂದು ತಂತಿ ಕಳುಹಿಸಿದರು. ತಂತಿ ಕಳುಹಿಸಿದ ಎರಡು ತಾಸಿನಲ್ಲೀ ಮಣಿಗಾರರ ಕಿರಿ ಮಗನು ಅವರನ್ನು ಕಾಣಲು ಬಂದನು. ಅವನ ಕೈಯಲ್ಲ ಬಂದು ತಂತಿಯಿತ್ತು. ಅವನು ಅದನ್ನು ರಾಯರ ಕೈಮೇಲಿ ರಿಸಿ ಮಾತನಾಡದೆ ಹೊರಟು ಹೋದನು. ರಾಯರು ತೆರೆದು ನೋಡಿದರು! ಎದೆ ಒಡೆಯಿತು. ಅಳಿಯನು ಅದಕ್ಕೆ ಆರು ತಾಸುಗಳ ಮುಂದೆ ಕ್ಷೇತ್ರ ರೋಗದಿಂದ ಪರಂಥಾಮವನ್ನು ಹೊಂದಿದ್ದನು. ಸರಿ, ನಗಲು ಬಂದವರೀಲ್ಲ ಅಳತೊಡಗಿದರು. ರಾಯರು ನೇರಾಗಿ ಜಯಮೃನ ಬಳಿಗೆ ಹೋಗಿ ನಾನಾ ವಿಧದಿಂದ ಸಮಾಧಾನವನ್ನು ಹೇಳಿದರು. “ಪೂರ್ವ ಕರ್ಮದ ಫಲವನ್ನು ನಾವಲ್ಲದೆ ಇನ್ನಾರು ಅನುಭವಿಸುವರು?”-ಎಂದರು. ಜಯಲಕ್ಷ್ಮಿ ಅಳಲೂ ಇಲ್ಲ. ನಗಲೂ ಇಲ್ಲ.

ಜಯಲಕ್ಷ್ಮಿ ಬಾಲವಿಧನೆಯಾಗಿ ಎರಡು ವರ್ಷಗಳನ್ನು ಕಳೆದಳು. ಅವಳ ಮನಸ್ಸಿಗೆ ಯಾವ ರೀತಿಯಂದಲೂ ನೋವಾಗದಂತೆ ತಂದೆಯು ನೋಡುತ್ತಿದ್ದನು. ಉಂಡುಡು ಪುದರಲ್ಲಿ, ಅಟಪಾರಗಳಲ್ಲಿ ಅವಳಿಗೆ ಯಾವ ತೊಂದರೆಯೂ ಆಗುತ್ತಿದ್ದಿಲ್ಲ. ಹೀಗಾಗಿ ಚಿಂತೆಯಿಲ್ಲದೆ ಅವಳ ಜೀವನವು ಕಳೆಯುತ್ತಿತ್ತೆನ್ನಬೇಕು. ಈಗ ಅವಳಿಗೆ ಒಂದ ವರುಷ. ಒಂದು ದಿನ ಅವರು ಮಗಳನ್ನು ಕರೆದುಕೊಂಡು, ತಮ್ಮಾರಿಗೆ ಬಂದ ನಾಟಕಪೋಂದನ್ನು ಕಾಣಲು ಹೋಗಿದ್ದರು. ಟಿಕೇಟಿಲ್ಲ. . . . ಕಂಡಷ್ಟು ನಾಟಕಗಳನ್ನು ಕಾಣಬಹುದಾಗಿತ್ತು. ಜಯಲಕ್ಷ್ಮಿಗೆ ನಾಟಕಗಳ ಮೇಲಿನ ಮನುತೆ ಅಧಿಕ. ಹೀಗಾಗಿ ತಂದೆಯು ಇಲ್ಲವಿರುವಾಗಲೂ ಅವಳು ನಾಟಕವನ್ನು ಕಾಣಲು ಹೋಗುತ್ತಿದ್ದಳು. ಇದನ್ನು ಕಿರಿತಾಯಿಯು ಆಕ್ಷೇಪಿಸಲೂ ಇಲ್ಲ.

ನಾಟಕದವರು ಬಂದು ಒಂದು ತಿಂಗಳಾಯಿತು. ಈ ದಿನ ಅವರ ಕೊನೆಯ ನಾಟಕ. ಹಿಂದೆ ಆದಿದ ನಾಟಕನೇ ಈ ದಿನವೂ ಆಡುವುದು. ಆದರೂ ಜಯಲಕ್ಷ್ಮಿಗೆ ಅದನ್ನು ನೋಡುವ ಆಸೆ. ತಾಯಿಯು “ಜಯ, ಏಕೆ ಹೀಗೆ ನಿದ್ದು ಹಾಳುಮಾಡುತ್ತಿ” — ಎಂದು ಎಷ್ಟೋ ಹೇಳಿದರೂ ಕೇಳಲಿಲ್ಲ. “ಎಷ್ಟೆಂದರೂ ಇದು ಕೊನೆಯ ನಾಟಕವಲ್ಲವೇ” ಎಂದು ರಾಯರ ಮುದಿ ಪೇಡೆಯ ಸಂಗಡ ಒಂದು ದೀವಿಗೆಯನ್ನು ಕೊಟ್ಟು ನಾಟಕಕ್ಕೆ ಕಳುಹಿಸಿದಳು.

ರಾತ್ರಿ ಮೂರು ತಾಸಾಯಿತು. ಜಯಮೃನ್ನು ಮರಳಿಲ್ಲ. ಆ ನಾಟಕವು ರಾತ್ರಿ ಒಂದು ಘಂಟೆಗೆ ಕಳೆಯುತ್ತಿತ್ತು. ಹೀಗಾಗಿ ಕಿರಿತಾಯಿಗೆ ಯೋಚನೆಯಾಯಿತು. ಏನು ಅಪಾಯವಾಯಿತೋ ಎಂದು ಅಂಜಿ—ಇನ್ನೊಬ್ಬ ಜವಾನ

ನನ್ನ ನಾಟಕ ಶಾಲೆಗೆ ಕಳುಹಿಸಿದಳು. ಅವನೂ ಹೋದನು. ಅವನು ಹೋದ ಒಂದು ತಾಸಿನಲ್ಲಿ ವೊದಲು ಅವಳನ್ನು ಕರಿ ದೊಯ್ದ ವೇದೆಯು ಬಂದನು. ಅವನಾಗ ಅಳುತ್ತಿದ್ದನು. “ಅಮ್ಮಾ ನಾನೇನು ಮಾಡಲಿ? ಅವರು ಹೋಗಿ ಹೆಂಗುಸ ರಿಗೆ ಪ್ರತ್ಯೇಕಿಸಿಟ್ಟು ಸ್ವಲ್ಪದಲ್ಲಿ ಕುಳಿತುಕೊಂಡರು. ನಾಟಕ ಮುಗಿಯಲು ನಾನು ಹೋರಗೆ ಬಂದು ನಿಂತೇ. ಅವರಿಗಾಗ ಕಾದು ಕಾದು ಬೇಸ್ತ್ತೆ. ಕೊನೆಗೆ ಗಾಬರಿಯಿಂದ ಅರಸ ತೊಡಗಿದೆನು. ಆದರೆ ಕಾಣಲಿಲ್ಲ. ತಾವಾಗಿ ಮನಿಗೆ ಹೋದರೋ ಎಂದು ಅಂಜಿ ಮನೆಯ ಕಡೆಗೆ ಬರುವೆನ್ನು ವಷ್ಣುರಲ್ಲಿ ನೀವು ಕಳುಹಿಸಿದ “ಸ್ವಾಮಿ” ಸಿಕ್ಕಿದನು. ಇನ್ನೇನು ಗತಿ ತಾಯಿ”—ಎಂದು ರೋದಿಸತೊಡಗಿದನು. ಮರುದಿನ ಬೆಳಗಾಯಿತು. ಜಯಲಕ್ಷ್ಮಿ ಕಾಣೆ. ರಾಯರಿಗೆ ಜನ ಹೋಯಿತು. ಅವರೂ ಧಾವಿಸಿ ಬಂದರು. ಎಲ್ಲಿ ಹುಡುಕಿದರೂ ಜಯಮ್ಮನ್ನಿಲ್ಲ! ನಿರಾಶರಾಗ ಹೋಲೀಸರಿಗೆ ತಿಳಿಸಿದರು.

ಎರಡು ತಿಂಗಳ ಮೇಲೆ ರಾಯರ ಸಂಬಂಧಿಯೊಬ್ಬ ರಿಂದ ಕಾರ್ಕಳದಿಂದೊಂದು ವತ್ತ ಬಂದಿತು. ಅವರು “ನೀವೇ ಕೂಡಲೇ ಯಾರಿಗೂ ತಿಳಿಸದಂತೆ ಬನ್ನಿರಿ. ನಿಮ್ಮ ಹುಡುಗಿ ಇಲ್ಲಿಯ ನಾಟಕ ಕಂಪೆನಿಯ ಆಸಾಮಿಯೊಬ್ಬ ಸೊಡನೆ ಬಂದಿರುವಳಿಂದು ಕೇಳುತ್ತೇವೆ.” ಎಂದು ಬರೆದಿದ್ದರು. ರಾಯರು ಆ ರಾತ್ರಿಯೇ ಕಾರು ಮಾಡಿ ಧಾವಿಸಿಗೆಳೆಯಾರ ಮನೆಯನ್ನು ಸೇರಿದರು. ಅಂತು, ಗುಪ್ತವಾಗಿ ಅವಳ ನೆತೆಯನ್ನು ಕಂಡು ಹಿಡಿಯುವುದು ಆ ಉರಿನಲ್ಲಿ ಬಂದು ದೊಡ್ಡ ಕೆಲಸವಾಗಲಿಲ್ಲ. ಅವಳು—ಮಣಿಗಾರನ ಮಗ ಭೋಜನೊಟ್ಟಿಗಿಧ್ಯಳಿಂದು ತಿಳಿದು ಬಂದಿತು. ಮರು

ದಿನ ರಾತ್ರಿ ನಾಟಕವಿದ್ದಿತು. ಅದಕ್ಕೆ ಭೋಜನು ಹೊರಟು ಹೋಗಿದ್ದನು. ಆ ಗಳಿಗೆಯಲ್ಲಿ ಶ್ಯಾಮರಾಯರೂ ಅವರ ಗೆಳೆಯರೂ ಸೇರಿ ಅವಳಿರುವ ಮನೆಗೆ ಹೋಗಿ ಕಡವನ್ನು ತಟ್ಟಿದರು. ರಾತ್ರಿ ಒಂದು ಸಿದ್ದೆಯಾದುದರಿಂದ ಕದ ತಟ್ಟಿದವನು ಭೋಜನೆಂದು ತಿಳಿದು—ಜಯಮೃ ಬಾಗಿಲು ತೆರೆದಳು. ತಂದೆ ಮಕ್ಕಳ ಭೇಟಿಯಾಯಿತು. ಶ್ಯಾಮರಾಯರು ಚೆಂಕಿಯಾಗಿದ್ದರು. ಜಯಮೃ ಹಿಂದೆ ಸರಿದಳು . . . ಆದರೆ ಅವರು ಸುಮೃನಾಗಲಿಲ್ಲ. ಅವಳನ್ನು ಎಳೆದು ತಂದು ಎದುರು ಕಾದಿರಿಸಿದ ವೋಟಾರಿನಲ್ಲಿ ತಂದು ಕುಳ್ಳಿರಿಸಿ ನೇರಾಗಿ ತಮ್ಮೂರಿಗೆ ಒಯ್ದಿರು.

ಅಂದಿನಿಂದ ಜಯಮೃನಿಗೆ ತಂದೆಯ ಮನೆಯಲ್ಲಿ ಸರೆ ಮನೆಯು ವಾಪ್ತಿಯಾಯಿತು. ಹೀಗೆಯೇ ಆರೆಂಟು ತಿಂಗಳುಗಳು ಸರಿದುವು. ಭೋಜನು ಅವಳಿಗೆ ಹತ್ತೆಂಟು ಕಾಗದ ಗಳನ್ನು ಬರೆದನಂತೆ. ಆದರೆ ಇದು ಒಂದೂ ಅವಳಿಗೆ ಮುಟ್ಟಿಲಿಲ್ಲ. ಅವಳೂ ಒಂದು ಕಾಗದದ ಚೂರನ್ನೂ ಬರೆಯಿದ ರೀತಿಯಲ್ಲಿ ನಿರ್ಬಂಧವಿತ್ತು. ಜಯಮೃನಂಧ ಹುಡುಗಿ ಈ ರೀತಿ ಕುಲಕ್ಕೆ ಅವಮಾನ ತಂದ ಬಳಿಕ ಉಳಿದುದೇನು? ಆದರೆ ಒಂದು ದಿನ ಅವಳಿಗೆ ಒಂದು ಕಾಗದವು ಹೇಗೋ ಮುಟ್ಟಿತು. ಅದನ್ನು ಅವಳು ತೆರೆದು ನೋಡಿದಳು. ಬರೆದವನು ಭೋಜನೇ ಆಗಿದ್ದನು. “. . . ನನಗೆ ಸಿನ್ನಿನ್ನ ಆ ರೀತಿ ಒಯ್ದುದಕ್ಕೆ ಈಗ ನಾಚುಗೆಯೂ ಪಶ್ವತ್ತಾಪನೂ ಆಗುತ್ತದೆ. ಅದಕ್ಕೆ ನನ್ನನ್ನ ಕ್ಷಮಿಸು. ಆದರೆ, ಸಿನಗಿಷ್ಠಿ ವಿದ್ದರೆ ನಾವಿಷ್ಯರೂ ಬಹಿರಂಗವಾಗಿಯೇ ಲಗ್ನವಾಗಬಾರ ದೇಕೆ ಎಂದು ನನಗನಿಸುವುದು.” ಎಂದು ಬರೆದಿದ್ದನು.

ತಂದೆಯು ಆಗ ಸಕೇರ್ಟಿನಲ್ಲಿ ಇದ್ದುದರಿಂದ ಅವಳು ಅದೇ ಪತ್ರವನ್ನು ಅವರ ಬಳಿಗೆ ಕಳುಹಿಸಿದ್ದುಳು. ನಿಜಕ್ಕೂ ಅವಳ ಅಂತರಂಗದಲ್ಲಿ ಭೋಜ ಎಂಥವನಾದರೂ ಅವನನ್ನು ಲಗ್ನವಾಗುವ ಮನಸ್ಸಿತ್ತು. ಆದರೆ ರಾಯರಿಗೆ ಈ ಪತ್ರವನ್ನು ಕಂಡು ಕಿಡಿ ಕಿಡಿ ಕೋಪ ಬಂದಿತು. “ನೀನು ಹಾಗೆಲ್ಲಾ ಮಾಡಿದರೆ ನನ್ನ ಮಗಳೇ ಅಲ್ಲ” ಎಂದು ಮರು ಉತ್ತರ ಬರೆದರು. ನಾಲ್ಕು ದಿನಗಳಲ್ಲಿ ಅವಳೂ ಬಂದಳು. ಜಯಮ್ಮೆ ಕಣ್ಣೀರಿಸಿಂದ ಅವರ ಮುಂದೆ ನಿಂತಿದ್ದುಳು. “ಹಾಗಾದರೆ ಈ ಜಗತ್ತು ಯಾರಿಗೆ? ನನ್ನಂಥವಳಿಗೆ ಅದರ ಸುಖವಿಲ್ಲವೇ?” ಎಂದು ಕೇಳಿದಳು. ಅದನ್ನು ಕೇಳಿ ರಾಯರಿಗೆ ಮತ್ತೆಷ್ಟು ಸಿಟ್ಟು ಬಂದಿತು. ಮಗುವಿನ ಕಣ್ಣೀರನ್ನು ಕಂಡು ಎದೆ ಕರಗಿತು. ವಿಚಾರ ಮಾಡಿದರು. ಆದರೆ ಏನು ಉತ್ತರ ಕೊಡಬಲ್ಲರು?—ಕೊನೆಗೆ ವಿಚಾರವಿದ್ದೌ ಇಲ್ಲದೆಯೋ ಹೀಗೆಂದರು. ‘ಮಗು, ನಿನ್ನ ದುರ್ಘಾವಕ್ಕೆ ಯಾರೇನು ಮಾಡಲಿ? ನೀನು ಬೇಕಾದುದನ್ನು ಮಾಡು. ಇದರೆ ನನ್ನ ಮನೆ ಬಿಟ್ಟು, ನನಗೆ ಉರಲ್ಲಿ ಅವಕೇತ್ರಯನ್ನು ತರಿಸಬೇಡ’ ಎಂದರು. “ನಾನು ತಿರುಗಿ ಲಗ್ನವಾದರಾಗದೇ...?” ಎಂದು ಕೇಳಿದಳು. “ಇನ್ನೊಂದು ಜನ್ಮದಲ್ಲಿ” ಎಂದು ಉತ್ತರ ಬಂದಿತು. ರಾಯರು ತಿರುಗಿ ಮಾತನ್ನು ಉದ್ದ್ಯ ಬೆಳೆಯಿಸಲಾರದೆ ಹೊರಟು ಹೊಡರು. ಜಯಮ್ಮೆಗೆ ತಂದೆಗೆ ಎದುರಾಡುವುದು ವ್ಯಧವೆಂದು ತೋರಿತು. ತಾನಿರುವ ಸಮಾಜವು ತನ್ನ ಮೇಲೆ ಕಸಿಕರಪಡದೆಂದು ತೋರಿತು. ಇತ್ತು ತಂದೆಯು ಮನಸ್ಸೊಂದು “ನೀನು ಬೇಕಾದಂತಿರು” ಎಂದ ಮಾತಿನ ಅರ್ಥವು ಹೊಳೆಯಿತು. ಅವಳು ಯೋಚಿಸಿದವ್ಯಕ್ತಿ ಅವಳ ದುಃಖವೂ ಅಧಿಕವಾಯಿತು.

ಬಂದು ದಿನ ರಾತ್ರಿ ಅವಳು ಮಲಗಿಕೊಂಡಾಗ ಹೊರ ಗಿನಿಂದ ಕದ ತಟ್ಟಿದ ಸದ್ವಾಯಿತು. ಎದ್ದು ಕಿಟ್ಟಿಕಿಯ ಬಳಿ ನಿಂತಳು. ಇನ್ನೊಮ್ಮೆ ಸದ್ವಾಯಿತು. ಕದ ತೆರೆದಳು. ಚಂದ್ರನು ಮುಣಿಗುವುದರಲ್ಲಿದ್ದನು. ಆ ನಸು ಬೆಳ್ಳಿಕಿನಲ್ಲಿ ಅವಳೊಡನೆ ಮಾತನಾಡುವ ಕಾಶರದಿಂದ ಭೋಜನು ಬಂದು ನಿಂತಿದ್ದನು. ಜಯಮೃನ್ ಎದೆ ಜುಮೈಂದಿತು...ಭೋಜನು 'ಪನು' ಎಂದು ಕೇಳಿದನು. ಆ "ಪನು" ಮಾತಿನ ಅರ್ಥವು ಅವಳಿಗೆ ತಿಳಿಯದಿರಲಿಲ್ಲ. ಆಗ ಹುಡುಗಿಯು ಕದನನ್ನು ಮುಚ್ಚಬಿಟ್ಟಳು. ಅವನು ಹತಾಶನಾಗಿ ಹೋದನು.

ಹಾಸುಗೆಯ ಬಳಿ ಬಂದು ತಿರುಗಿ ಜಯಮೃನ್ ನು ರೋದಿಸತ್ತೊಡಗಿದಳು. ಅತ್ತು ಅತ್ತು ಬೇಸರವಾಯಿತು. ಕೊನೆಗೆ ಅಲ್ಲೀ ಕಂಭದಂತೆ ಕುಳಿತಿದ್ದ ಳು. ಏನು ಮಾಡಿದಳೋ ತಿಳಿಯದು. ಮರುದಿನ ಬೆಳಗಾದರೂ ಅವಳ ಕೊರಡಿಯ ಕದ ತೆರೆದಿರಲಿಲ್ಲ. ಎಂಟು ತಾಸಾಯಿತು. ಅವಳ ಕಿರಿತಾಯಿಗೆ ಆತುರವಾಗಿ "ಜಯಾ ಜಯಾ" ಎಂದು ಕರೆದಳು. ಮಾತಿಲ್ಲ. ಪತಿಗೆ ತಿಳಿಸಿದಳು. ಅವರು ಗಾಬರಿಗೊಂಡು ಬಾಗಿಲನ್ನೊಡೆಯಿಸಿ ಒಳಕ್ಕೆ ಬಂದರು. ಹಾಸುಗೆಯಲ್ಲಿ ಜಯಮೃ ಸುಖವಾಗಿ ನಿದ್ರಿಸಿದ್ದಳು. ಅವಳ ಬಳಿಕಿಕ್ಕೊಂಡು ಕಾಗದವಿತ್ತು. ರಾಯರ ದೃಷ್ಟಿ ಅದರ ಕಡೆಗೆ ಹೋಯಿತು. ಅದರಲ್ಲಿ ಒಕ್ಕಣೆಯೇ ಇದು....'ಈ ಜಗತ್ತು ಯಾರಿಗೆ?' - ಎಂದು. ರಾಯರು ಗಾಬರಿಯಾಗಿ ಜಯಮೃನನ್ನು ಅಲುಗಾಡಿಸಿದರು. ಅವಳು ಆ ಪ್ರಶ್ನೆಯ ಉತ್ತರವನ್ನು ತರಲು ಹೋಗಿದ್ದಳು.

೩೦. “ಅಮ್ಮಾ, ನಳು”

ವಿಮಲೆಯು ಹುಟ್ಟಿದ ಉರು ಉಡುಪಿಯ ಹತ್ತಿರದ ಬಂದು ಹಳ್ಳಿ. ಹುಟ್ಟಿದ ಕುಟುಂಬವು ಬಡ ಕುಟುಂಬ. ಹೇಗಾಗಿ ಅವಳಿಗೆ ಓದು ಬರಹವು ದೊರೆಯಲಿಲ್ಲ. ಈಗಾದರೆ, ಅಲ್ಲಿ ಇಲ್ಲಿ ಒಂದೊಂದು ಶಾಲೆಯಿರುವುದು. ದೊಡ್ಡ ವರ ಮಕ್ಕಳು ಬಡವರ ಮಕ್ಕಳು, ಗಂಡಸರು ಹೆಂಗುಸರು ಎಂದು ಶಾಲೆಗೆ ಹೋಗುತ್ತಿರುವರು. ಈಗ ವಿಮಲೆಯ ಜಾತಿಯಲ್ಲಿ ಓದು ಬರಹವಿಲ್ಲದ ಹುಡುಗಿಯರೇ ಕಡಿಮೆ. ಇಲ್ಲವೆಂದರೂ ಅನ್ನಬಹುದು. ವಿಮಲೆಯು ಆಗ ಹುಟ್ಟಿವ ಬದಲು ಈಗ ಹುಟ್ಟಿದರೆ ಎಷ್ಟೋ ಮೇಲಿತ್ತು. ಅದರಿಂದ ಅವಳು ಮುನಸಿಫಿ ವಾಡುತ್ತಿದ್ದಳು ಎಂದಲ್ಲಿ, ಜಗತ್ತಿನ ಸಂಗತಿಗಳನ್ನು ತಿಳಿದುಕೊಳ್ಳಬಹುದು ಎಂದು. ಅವಳ ತಂಡಿಗೆ ಹೊಟ್ಟೆಯ ಹುಡುಗಿಯನ್ನು ಹೇಗಾದರೂ ಮದುವೆ ವಾಡಬೇಕೆಂಬುದೊಂದು ಚಿಂತೆ. ಈಗಿನಂತೆ ಆಗ ವರದಕ್ಕಿಣಿಯ ರೋಗ ಹಬ್ಬಿರಲಿಲ್ಲ.

ಅವಳ ಜಾತಿಯವರು ಸಾರಸ್ವತ ಬ್ರಾಹ್ಮಣರು. ಹಳ್ಳಿಯ ಹವೆ ಅವರಿಗೆ ಸರಿ ಬೀಳುವುದಿಲ್ಲ ವೆಂದು ಸಾಮಾನ್ಯವಾಗಿ ಅಲ್ಲಿ ಇಲ್ಲಿ ಪಟ್ಟಣಗಳನ್ನು ಸೇರಿಕೊಂಡಿದ್ದರು. ಈಗ ಪಟ್ಟಣಗಳನ್ನು ಬಿಟ್ಟು ದೊಡ್ಡ ನಗರಗಳನ್ನು ಸೇರುತ್ತಿರುವ ರಾದರೂ ಆಗ ಪಟ್ಟಣಗಳಲ್ಲಿ ಅವರಿಗೆ ತೃಪ್ತಿಯಿತ್ತು. ವಿಮಲೆಯ ತಂಡ ಶಂಕರರಾಯರು ತೋನಸೆಯಲ್ಲಿ ಶ್ಯಾಸನಭಾಗ ರಾಗಿದ್ದರು. ಈಗ ಅವರ ಮನೆತನದವರಿಗೆ ಆ ಕೆಲಸವಿಲ್ಲ. ಹೇಗಾಗಿ ವಿಮಲೆಯು ಇದ್ದುದು ಹಳ್ಳಿಯಲ್ಲೇ, ಹುಟ್ಟಿ ಬೆಳೆ

ದುಡೂ ಅಲ್ಲೇ. ಆದುದರಿಂದ ಅವಳಿಂಥ ಹಳ್ಳಿಯ ಹುಡುಗಿ ಯನ್ನು ಸಮಾಜದ ಶರುಣರು ಮದುವೆಯಾಗುತ್ತಿರಲಿಲ್ಲ.

ಆದರೆ ಅವಳ ಅಧ್ಯಾತ್ಮಭಳ್ಳೇದಿತ್ತೆಂದು ಉಹೆ. ಕಾರಣ, ಮುಂದಿನ ಚರಿತ್ರೆಯಿಂದ ಹಾಗೇನೂ ತಿಳಿಯುವುದಿಲ್ಲವಾದರೂ, ಅವಳ ವಿವಾಹದ ವಿಚಾರ ಹಾಗೆಯೇ ಹೇಳಬೇಕು. ಶಂಕರರಾಯರ ಭಾವನೊಬ್ಬನು ಮುಂಬಯಿಯಲ್ಲಿ ಏನೋ ನಾಕರಿಯಲ್ಲಿದ್ದನು. ಅವನಿಗೂಂದು ಹವ್ಯಾಸ. ಅನಾವಶ್ಯಕವಾಗಿ ಒಂದೆರಡು ರೂಪಾಯಿಗಳು ತನ್ನ ಕಿಸೆಯಲ್ಲಿ ಉಳಿದಿದೆಯಂದು ತಿಳಿದರೆ ಸಾಕು. ಅದರ ಮೋಕ್ಷವನ್ನು ಹೇಗೆ ಕಾಣಿಸಲಿ ಎಂದು ಅವನ ಚಿಂತೆ. ಅದಕ್ಕೆಂದು ಈ ಬಾರಿ ಮುಂಬಯಿಯಿಂದ ಬರುವನನು, ಒಂದು ಪ್ರಭಾಲೇಖ (camera) ವನ್ನು ಕೊಂಡು ಬಂದನು. ಅವನಿಗೆ ಪ್ರಭಾಲೇಖನ ವಿದ್ಯೆಯ ಪೀರಿಕೇ ಸಹ ಗೊತ್ತಿಲ್ಲ. ಆದುದರಿಂದ ಅದನ್ನು ಕುರಿತಾದ ಒಂದು ಗ್ರಂಥವನ್ನೂ ಇಸ್ತಿತರ ಸಾಮಂಗಿಗಳನ್ನೂ ಜತೆಯಲ್ಲಿಯೇ ಹಿಡಿದುಕೊಂಡು ಬಂದನು. ಅವನ ಉರುಳುಡುಪಿ. ಬಂದ ಎಂಟು ದಿನಗಳಲ್ಲಿ ಒಂದು ನೂರು ಚಿತ್ರಗಳನ್ನು ತೆಗೆದನು. ಅವನ ಮನೆಯಲ್ಲಿ ಅವನ ದೃಷ್ಟಿಗೆ ಬೀಳಿದ ಎರಡು ವಸ್ತುಗಳೆಂದರೆ ಬಚ್ಚಲು ಮನೆಯ ಹಂಡೆ, ಕಸ ಗುಡಿಸುವ ಕಸಬರಿಗೆ. ಉಳಿದೆಲ್ಲವುಗಳ ಚಿತ್ರವೂ ಬಂತು. ತೆಗೆದ ಚಿತ್ರಗಳಲ್ಲಿ ಕೆಲವು ಮನಷ್ಯರವು, ಕೆಲವು ಸ್ಥಿರವಸ್ತುಗಳವು. ಸ್ಥಿರವಸ್ತುಗಳ ಚಿತ್ರ ಚೆನ್ನಾಗಿ ಬರಲಿಲ್ಲವಂತೆ. ಮನುಷ್ಯರಂತಹ ಚರವಸ್ತುಗಳಿಗೆ ರೂಢಿಯಾಗಿ ನಾಲ್ಕು ಕಣ್ಣಗಳು ನಾಲ್ಕು ಕ್ಯಾಗಳು ಇರುತ್ತಿದ್ದವು.

ಒಂದು ದಿನ ಭಾವನ ಕರೆ ಬಂದಿತೆಂದು, ಕೇಮರಾ ಹಿಡಿದುಕೊಂಡು ತೋನಸಿಗೆ ಹೋದನು. ಹೋದ ಬಳಿಕ

ಅಲ್ಲಿ ಮೂರು ದಿನವಾದರೂ ಇರಬೇಕೆಂದು ನಿಶ್ಚಯಿಸಿದನು. ಆ ದೀಪ್ರೇ ಸಮಯವನ್ನು ಕಳೆಯಲು ತನ್ನ ಪ್ರಭಾಲೀಖಕ ವನ್ನು ಒಯ್ದನು. ಅಲ್ಲಿಯೂ ಅದೇ ಪ್ರಸಂಗ. ದನ, ನಾಯಿ, ಮರ, ಮಸಣ ಎಲ್ಲವುಗಳ ಚಿತ್ರವನ್ನು ತೆಗೆದ ದ್ವಾಯಿತು. ಶಂಕರರಾಯರ ತಾಯಿ ಮದುಕಿಯೊಬ್ಬಾಳಿದ್ದಳು. ಅವಳ ಚಿತ್ರವನ್ನು ತೆಗೆದನು. ಅವರ ಮಗಳು ವಿಮಲೀಗೆ 12 ವಯಸ್ಸು. ಅವಳ ಚಿತ್ರವನ್ನೂ ತೆಗೆದನು. ವಿಮಲೀಯಾಗ “ಮಾವಾ,ನನ್ನ ಚಿತ್ರದ ಪ್ರತಿ ನನಗೊಂದು ಕೊಡಬೇಕು” — ಎಂದಳು.“ಸರಿ ಬಂದರೆ” ಎಂದಿವನ ಉತ್ತರ. ಮೂರು ದಿನ ಕಳೆಯಲು ಉಡುಪಿಗೆ ಬಂದು ಅವುಗಳ ಸಂಸ್ಫಾರ ಮಾಡಿದನು. ಆದರೆ ಒಂದು ಘಲಕವನ್ನು ತೊಳೆಯಲು ಸ್ಥಿರಗೊಳಿಸಿ ಬೆಳಕಿಗೆ ತರಲು ಅವನಿಗೆ ನಗು ಬಂದಿತು. ಒಂದೇ ಘಲಕದಲ್ಲಿ ಶಂಕರರಾಯರ ತಾಯಿ ಮತ್ತು ಮಗಳು ಇವರ ಚಿತ್ರಗಳು ಇದ್ದವು. ಪುಣ್ಯಕ್ಷೇ ವಿಮಲೀಯು ನಿಂತುದರಿಂದ, ಅವಳ ಮುಖವು ಜೆನಾಗಿತ್ತು. ಶರೀರವನ್ನು ಮಾತ್ರ ಅಜ್ಞಯ ಶರೀರವು ಕವಿದುಕೊಂಡಿದ್ದಿತು. ಜೇಷ್ಟೆಗೆಂದು ಅದರ ಪ್ರತಿ ತೆಗೆದನು. ಅದನ್ನು ಇತರರಿಗೆ ತೋರಿಸುವುದಕ್ಕೆ ನಾಚುಗೆ ಯಾಯಿತು.

ಒಂದು ದಿನ ಅವನ ಮನೆಗೆ ವಕೀಲ ಶಿವಶಂಕರ ರಾಯರ ಮಗನು ಬಂದಿದ್ದನು. ಅವನೆದುರಿಗೆ ಆ ಚಿತ್ರ ಮಾಲಿಕೆಯನ್ನಿರಿಸಿದನು. ಶಿವಶಂಕರರಾಯರ ಮಗನ ಹೆಸರು ವೇಣುಗೋವಾಲನೆಂದು. ವೇಣುವು ಅವೆಲ್ಲವನ್ನೂ ಬಿಡಿಸಿ ನೋಡಿದನು. ಹಾಗೆಯೇ ಮರಳಿ ಕೊಟ್ಟನು. ಅದರಲ್ಲಿನ ಒಂದು ಚಿತ್ರವು ಅವನನಾನ್ನಿಕಷಿಂಹಿಸಿತು. “ಇದನ್ನು ಇರಿಸಿ ಕೊಳ್ಳಲೇ” ಎಂದನು. ಅದೇ ಮುದಿ ಶರೀರಕ್ಕೆ ಬಾಲಶಿರ

ವನ್ನಿರಿಸಿದಂತಿದ್ದ ವಿಮಲೆಯ ಚಿತ್ರ. ಅವನು ಆಯಿತೆಂದನು. ಚಿತ್ರವನ್ನು ಕೊಡುವಾಗ ಅದರ ಚರಿತ್ರೆಯನ್ನು ಹೇಳಿದನು. ಇತ್ತು ಭಾವಾಜಿಯ ರಚೆ ಮುಗಿಯಲು ಮುಂಬಯಿಗೆ ಹೊರಟು ಹೋದನು. ಇದಾದ ಕೆಲವು ದಿನಗಳಲ್ಲಿ ವೇಣುವು ತಿರು ಗಾಟದ ನೆವದಿಂದ ತೇರೆನಸೆಯ ಹಾದಿಯಾಗಿ ಹೋದನು. ಬಾಯಾರಿಕೆಯ ನೆವ ಹೇಳಿ ಶಂಕರರಾಯರ ಮನಿಗೆ ಹೋದನು. ತಾನಾರೆಂದು ಹೇಳಲಿಲ್ಲ. ಮನೆಯಲ್ಲಿ ಶಾಂತನು ಭಾಗರಿಲ್ಲದುದರಿಂದ ಮನೆಯವರು ವಿಚಾರಿಸಲೂ ಇಲ್ಲ. ವಿಮಲೆಯು ನೀರು ಬೆಲ್ಲಿಗಳನ್ನು ತಂದು ಕೊಟ್ಟಳು. ಅವನು ಕುಡಿದನೋ ಇಲ್ಲವೋ ಅಂತು ತೈಪ್ಪಿದೆದು ವೇಣು ಹೊರಟು ಹೋದನು.

ಕೆಲವು ದಿನಗಳಲ್ಲಿ ಶಿವಶಂಕರ ರಾಯರು ಮಗನ ಲಗ್ನಿದ ಯೋಚನೆ ಮಾಡತ್ತೊಡಗಿದರು. ಶಿವಶಂಕರ ರಾಯರ ಮಗನಿಗೆಂದರೆ ಹುಡುಗಿಕೊಡುವವರು ಕ್ಷದಿಮೆಯೇ? ಆದರೆ ವೇಣುವು ಮದುವೆಯನ್ನೇ ಒಲ್ಲೆನೆಂದನು. “ಕೊನಿಗೆ ನೀನೇ ಹೇಳು ಯಾರಾಗ ಬಹುದೆಂದು” ಎಂದು ಹಾರವನ್ನು ಅವರ ಕೃಷ್ಣಲ್ಲಿ ಇರಿಸಿದರು. ವಿಮಲೆಯ ಹೆಸರನ್ನು ಹೇಳಿದನು. ಇದ್ದ್ವಿಭ್ರಂಷ ಮಗನ ಸುಖ ಹಾಳು ಮಾಡಬಾರ ದೆಂದು ಅವರು ಮದುವೆಗೆ ಒಡಂಬಟ್ಟರು. ರಾಯರು ಶಂಕರರಾಯರನ್ನು ಕರೆಯಿಸಿ ವ್ರಸ್ತಾವ ತೆಗೆದರು. ಅಂಥ ನೆಂಟಿಸ್ತಿಕೆ ಸಿಗುವಾಗ ಅಲ್ಲವೆನ್ನವುದುಂಟೇ? ಲಗ್ನಕ್ಕೆ ಒಪ್ಪಿದರು. ಮದುವೆಯ ಆಮಂತ್ರಣ ಮುಂಬಯಿಗೆ ಹೋಯಿತು. ಭಾವನಾಗ ಮರುಪತ್ರ ಬರೆದನು. “ನನಗ ಬರುವುದು ಸಾಧ್ಯವಿಲ್ಲ. ಆದರೆ ವಿಮಲೆಯನ್ನು ವೇಣುವಿಗೆ ಕೊಡುವುದರಲ್ಲಿ ನನ್ನಿಷ್ಟ್ವವಿಲ್ಲ” ಎಂದು ಬರೆದು ಬಿಟ್ಟನು.

ಮುಖ್ಯ ಶಸ್ಯಿಂದಲೇ ಪ್ರಮಾದ ನಡೆಯಿತೆಂದು ದುಃಖಿಸಿದನು. ಅದರೆ ಅವನ ಪತ್ರ ಉಪಯೋಗಕ್ಕೆ ಬೀಳಲಿಲ್ಲ. ಅದು ಬಂದ ನಾಲ್ಕು ದಿನಗಳಲ್ಲಿ ಲಗ್ಜಾವಾಯಿತು. ವಿಮಲೆಯು ದೊಡ್ಡವರ ಮನೆಯನ್ನು ಸೇರಿಕೊಂಡಳು.

ವೇಣುವು ಮದ್ರಾಸಿನಲ್ಲಿ ಬಿ. ಎ. ಮುಗಿಸಿ ಬಿ. ಯಲ್. ಮಾಡಿ ಮನೆಗೆ ಬಂದನು. ಮನೆಗೆ ಬಂದವನಿಗೇ ಭಯಂಕರ ಕಾಯಿಲೆಯು ತೊಡಗಿತು. ವಿಮಲೆಯು ಶೋಕಭಾರದಿಂದ ಪರಿತಃಿಸ ತೊಡಗಿದಳು. ಅದರಲ್ಲಿ ಕಾಯಿಲೆಯೆಂಧ ದೆಂದು ತಿಳಿದು ತನ್ನ ಅಷ್ಟಷ್ಟವನ್ನು ಹಳಿದುಕೊಂಡಳು. ಅಂತು ಸುದೃವದಿಂದ ವೇಣುವು ಚೇತನಗೊಂಡು ಕೆಲವು ದಿನಗಳಲ್ಲಿ ಆರೋಗ್ಯವನ್ನು ಹೊಂದಿದನಂತೆ. ಅವನಿಗೆ ಆರೋಗ್ಯವಾದ ಮೂರು ತಿಂಗಳಲ್ಲಿ ವ್ಯಧಿ ಶಿವಶಂಕರ ರಾಯರು ತೀರಿಕೊಂಡರು. ಈಗ ಮನೆ, ಪಕಾಲತುಗಳ ಭಾರ ವೇಣುವಿಗೆ ಬಂತು. ವೇಣುವು ಅದಕ್ಕೆ ತಕ್ಕವನೆನಿಸಿ ಮುಂದರಿಸಿದನು. ವೇಣುಗೊಂವಾಲನು ಈಗ ವೇಣು ಗೊಂವಾಲರಾಯನೆನಿಸಿದನು. ವಿದ್ಯೆಯಿತ್ತು, ಸಂಪತ್ತಿತ್ತು, ಸವಾಜದಲ್ಲಿ ಗೌರವವಿತ್ತು. ಅವನ ಮಾವ ಶಂಕರರಾಯರು ತಮ್ಮ ಭಾಗ್ಯವನ್ನು ಹೊಗಳಿಕೊಂಡರು. ಸುಮ್ಮನೆ ಭಾವನ ಮಾತು ಕೇಳಿ ನೆಂಟಸ್ತಿಕೆ ಮುರಿದಿದ್ದರೆ—ಜಿನ್ನದಂಧ ಅಳಿಯ ತಪ್ಪುತ್ತಿದ್ದನಲ್ಲಾ ಎಂದು ಹೇಳುತ್ತಿದರು. ಇತ್ತು ಭಾವನು ಕೂಡ ತನ್ನ ವಿಮನಸ್ಸಿಗೆ ಕಾರಣವನ್ನು ಕೊಡಲಿಲ್ಲ. ವಿವಾಹ ಸಿಶ್ಯಯವಾದ ಬಳಿಕ ಅದೇನೇಂದು ತಿಳಿಯಲು ಅವರು ಯಶ್ವಪಡಲೂ ಇಲ್ಲ.

ಈಗ ವಿಮಲೆಯು ಪತಿಯ ಅಡಿದಾವರೆಗಳಲ್ಲಿ ಚಲಿಸ ತೊಡಗಿದಳು. ವಿದ್ಯೆಯಿಲ್ಲದಿದ್ದರೂ ಗರತಿಗೊಪ್ಪವ ರೀತಿ

ಈಲ್ಲಿ ಪತಿಗೆ ಅನುಕೂಲಭಾಗಿ ಬದುಕಿದಳು. ಮೆಲ್ಲಿಗೆ ಸಂತತಿಯಾಯಿತು. ಅಂದಿಸಿಂದ ಅವಳ ಅಧ್ಯಾತ್ಮ ತಿರುಗಿ ಕೆನ್ನಬೇಕು. ಮೊದಲನೆಯ ಕೂಸು ಗಂಡು ಕೂಸು. ಆದರೆ ಹುಟ್ಟುವಾಗ ಧೃತರಾಷ್ಟ್ರನಂತೆ ಜನಿಸಿತು. ವಿವಿಳಿಯ ಶೋಕ ಅಷ್ಟಿಷ್ಟಲ್ಲ. ನೇಣುಗೋವಾಲರಾಯರೂ ಪರಿತ ಬಿಸಿದರು. ಇನ್ನೇರಡು ವರ್ಷಗಳಲ್ಲಿ ಇನ್ನೊಂದು ಕೂಸು ಮಂಟಿತು. ಅದಕ್ಕೆ ಅಂಗಾಂಗಗಳ ಉನವಿದ್ವರಲಿಲ್ಲ. ಸುದ್ಯೇವ ನೆಂದು ತಿಳಿದರು—ಆದರೆ ಐದಾರು ವರುಷಗಳಾಗಲು ಆ ಬಾಲಕನಿಗೆ ಬುದ್ಧಿಯೋದಲ್ಲದೆ ಇನ್ನೆಲ್ಲೂ ಇತ್ತೀಂದು ಸ್ಥಿರ ರಾಯಿತು. ಅವಸಿಗೆ ಹತ್ತು ವಯಸ್ಸು ತುಂಬುವಾಗ ಅವನು ಬರೇ ಮೂರಧನಲ್ಲ—ಮಾರ್ಖನನೆಂಬುದು ನಿಶ್ಚಯವಾಯಿತು. ಇಷ್ಟರಲ್ಲಿ ಇವಳ ವಾಲಿಗೆ ಮೂರನೆಯ ಗಂಡು ಮಗುವು ಮಂಟಿತು. ಆ ಮಗುವು ತೀರ ದುರ್ಬಲ ಶರೀರಿಯಾಗಿತ್ತು. ನೇಣುಗೋವಾಲರಾಯರಿಗೆ ಇದೂ ಎರಡನೆಯದರ ಸಾಲಿಗೇ ಒಂದು ಅಂಜಿಕೆಯಾಯಿತು. ಇದರಿಂದ ಅವರು ಎರಡನೆಯು ಒಗ್ಗುದ ವಿಷಯ ಯೋಚಿಸಿದರು. ವಿನುಲಿಗೆ ದುಃಖ ಸಂದಿತು. ತನ್ನ ಅಧ್ಯಾತ್ಮವೆಂದು ಹಳಿದುಕೊಂಡಳು. ಅವರು ಒವಾಹಗುವುದು ನಿಜವೆಂದು ಒಂದು ದಿನ ತಿಳಿದು ಬರಲು ಅತ್ಯು ಪತಿಯೋಡನೆ ಹೇಳಿದಳು. “ನವಿಷ್ಟ ಮಗುವೂ ಸಹ ಮದ್ಯವಿಯಾದರೆ ಹಾಗೆಯೇ ಮಾಡಿರಿ. ಆದರೆ ಅವನಿಗೆ ಸತ್ಯ ವರುಷ ತುಂಬು ತನಕವೂ ಬೇಡ”... ಎಂದಳು. ನೇಣುಗೋವಾಲರಾಯರಿಗೆ ವಿನುಲಿಯ ಮಾತನ್ನು ತಿರುಪುರಿಸಲು ಆಗಲಿಲ್ಲ.

ಈಗ ಅವರ ಶಿವ, ರಾಜ, ಗೋಪಾಲರಿಗೆ ಕ್ರಮವಾಗಿ ಒಂದು, ಒಂದು, ಒಂದು ವಯಸ್ಸು. ಹಿರಿಯರಿಭೂರ ಸ್ಥಿತಿ ಬದಲಿಸಲಿಲ್ಲ.

ಆದರೆ ಕಿರಿಯ ಗೋವಾಲನು ಸ್ಪೃಲ್ಪ ಚುರುಕಾದನು. ಅವನ ಶರೀರವು ದುರ್ಭಲವಾದರೂ ಅವನು ಮರುಳನಾಗುವುದಿಲ್ಲ ವೆಂದು ಧೈಯರು ತೋರಿತು. ಅವನ ಬಳಿಕ ನಿಮುಳೆಯು ಎರಡು ಮೂರು ಬಾರಿ ಗಭರವತಿಯಾದಳು. ಆದರೆ ಮಕ್ಕಳು ಅಲ್ಲಾಯುಗಳಾದರು. ಎಲ್ಲ ರೂ ವೇಣುಗೋವಾಲ ರಾಯರ ದುಡ್ರೆವವನ್ನು ನಿಂದಿಸಿದರು. ನಿಮುಳೆಯು ಸದಾ ತನ್ನ ಅಷ್ಟವನ್ನು ನಿಂದಿಸತ್ತೊಡಗಿದಳು.

ಗೋವಾಲನಿಗೆ ಇತ್ತೀಚೆ ವಯಸ್ಸಿನ ಹುಡುಗನು. ಈ ವರುಷ ಅವನು ಮೆಟ್ಟಿಕ್ಕು ಪರೀಕ್ಷೆಗೆ ನಿಂತಿದ್ದನು. ತೇಗ್ರಡೆ ಯಾಗುವುದರಲ್ಲಿ ಸಂಶಯವಿಲ್ಲ. ಮುಂದೆ ಅವನನ್ನು ಮಾರ್ಪಿಗೇನೇ ವಿಧೀ ಮುಂದರಿಸಲು ಕಳುಹಿಸಬೇಕೆಂದು ವೇಣುಗೋವಾಲರಾಯರ ಮನಸ್ಸು.

ಮೂರು ತಿಂಗಳ ದೀಪ್ರಕ್ರಿಯ ಕಾಲವನ್ನು ಗೋವಾಲನಿಗೆ ಹೇಗೆ ಕಳೆಯುವುದೆಂಬುದೇ ತಿಳಿಯಲಿಲ್ಲ. ಅಡಕ್ಕಾಗಿ ಏನೇನು ಪ್ರಸ್ತುಕವು ಕೈಗೆ ಬಂದಿತೋ ಅದನ್ನೆಲ್ಲ ಓದತ್ತೊಡಗಿದನು. ಅವನ ವಿಚಾರವು ಕಾದಂಬರಿಗಳಿಗಂತ ಮಾನವ ಶರೀರ ಶಾಸ್ತ್ರದ ಮೇಲೆ ಅಧಿಕವಾಯಿತು. ಅಂತಹ ಹತ್ತೀಂಟು ಗ್ರಂಥಗಳನ್ನು ತಿರುವಿದನು. ಅದನ್ನು ಓದತ್ತೊಡಗಿದಂತೆ ಅವನ ಮನಸ್ಸು ವಿಚಾರಕ್ಕೇಡಾಯಿತು. ಓದಿ ಓದಿದಂತೆ ಅವನಿಗೆ ತಂದೆಯ ಮೇಲೆ ಬೇಸರವುಂಟಾಯಿತು. ಇತ್ತೀಚೆ, ಅಷ್ಟಿಂದಿರ ದುಭಾಗ್ಯವನ್ನು ಕಂಡು ಕಣ್ಣೀರಿಡತ್ತೊಡಗುವನು.

ಒಂದು ದಿನ ಶಿವುವು (ಕುರುಡನು) ಮನೆಯ ಒಂದು ಮೂಲೆಯಲ್ಲಿ ಹಾಡುತ್ತ ಕುಳಿತಿದ್ದನು. ಅವನಿರುವಲ್ಲಿಗೆ ಎರಡನೆಯ ರಾಜನು ಬಂದನು. ರಾಜನು ಮರುಳ ರಾಜನು.

ಇನ್ನನ ಸಂಗೀತ ಕೇಳಿ ಏನಾಯಿತೋ ಏನೋ, ಅವನಿಗೆ
ಟ್ರೈ ಬಂದಿತು. ಅವನನ್ನು ಚೆನ್ನಾಗಿ ಹೊಡೆದು ಬಿಟ್ಟನು.
ಇಯಲ್ಲಿ ಒಂದು ದೊಕ್ಕೆಯಿತ್ತು. ಅದರಿಂದಲೂ ಏಟು
ಹೊಡೆದನು. ಅದರಿಂದ ಶಿವುವಿನ ತಲೆಯೊಡೆದು ರಕ್ತ ಸುರಿ
ಸುತ್ತು. ಅವನಾಗ ಮಾಡಿದ ಬೊಬ್ಬಿ ಕೇಳಿ ತಾಯಿಯು
ಡಿ ಬಂದಳು. ಗೋವಾಲನ್ನ ಬಂದನು. ವಿಮಲೆಯು
ಎಜನನ್ನು ಗದರಿಸಿ ಕಟ್ಟಿ ಹಾಕಿದಳು. ಗೋಪಾಲನು
ಇನ್ನನ ಉಪಚಾರವನ್ನು ಮಾಡಿದನು. ಗೋಪುವಿಗೆ ಆ
ನ ಬಂದಷ್ಟು ದುಃಖ ಮುಂದೆಂದೂ ಬಂದಿರಲಿಲ್ಲ. ಅವನು
ತ್ತುಬಿಟ್ಟನು. ವಿಮಲೆಯು ಅಳುತ್ತ “ಗೋಪು, ನೀನು
ಇವುದೇಕೆ? ಇದೆಲ್ಲ ನನ್ನ ಅಧ್ಯಷ್ಟು” ವೆಂದಳು. ಗೋಪುವಿಗೆ
ಟ್ರೈ ಬಂದಿತು. ರೌದ್ರಾವತಾರ ತಾಳಿ “ಅಮ್ಯಾ, ಮುಚ್ಚು
ಎಯಿ” ಎಂದು ಗದರಿಸಿ ಬಿಟ್ಟನು. ಏಕೋ ಅವನ ಮಾತು
ದಿನ ಮುಂದರಿಯಲಿಲ್ಲ. ವಿಮಲೆಗೆ ಮಗನ ಸಿಟ್ಟು ಕಂಡು
ಡೆ ಬಿರಿಯಿತು. ಅಳುತ್ತ ಅಡುಗೆ ಮನೆಗೆ ಹೋಗಿ ಕುಳಿ
ಳು. ಗೋವಾಲಗೆ ಮೆಲ್ಲಿಗೆ ತಿಳಿಯಿತು. ತನ್ನಿಂದ
ಎಯಿಯ ವ್ಯಾಧಿ ಹೆಚ್ಚಿತೆಂದು. ಅದಕ್ಕಾಗಿ ಕ್ಷಮೆ ಕೇಳುವೆ
ಂದು ಅವಳ ಬಳಿಗೆ ಹೋಗಿ “ಅಮ್ಯಾ ನೋಂದು
ಂಂಡೆಯಾ?” ಎಂದನು. “ನನ್ನ ಅಧ್ಯಷ್ಟು. ಯಾರು
ಂಡುವುದೇನು?”—ಎಂದಳು ಅವಳು. ಗೋಪುವಿಗೂ
ಇಂತು. ತಾನು ಸಿಟ್ಟಾಗಲು ಕಾರಣವೇನೆಂದು ಹೇಳಿ
ನು. ಗೋಪುವಿಗೆ ಧೈರ್ಯ ಹೆಚ್ಚು. ಮನಸ್ಸಿಗೆ ಕಂಡು
ಲ್ಲಿ ವನಂತ್ರ ನುಡಿದು ಬಿಟ್ಟನು. “ಅಮ್ಯಾ ಇದು ಅಧ್ಯಷ್ಟು
ಲ್ಲ. ತಿಳಿದು ಮಾಡುವುದಕ್ಕೆ ಅಧ್ಯಷ್ಟವೆನ್ನ ವರಾರು?”
ಇನ್ನನು ಕುರುಡನಾದಾಳಾಗಲೀ, ರಾಜನು ಮರುಳನಾದಾಳಾ

ಗಲೇ, ನಾನು ದುರ್ಬಲ ಜೀವಿಯಾದ್ದಾಗಲೇ ಅಧ್ಯಷ್ಟ ದಿಂದಲ್ಲ—ನೀವು ಮೈಮರೆತುದರಿಂದಲ್ಲ’—ಎಂದನು. ಇದರ ಅರ್ಥ ಅವಳಿಗೆ ತಿಳಿಯದಾಯಿತು—ಗೋಪ ಅತ್ತನು. ‘ಅಮ್ಮ ನನಗೇಗ ತಿಳಿದಿದೆ. ಇದೆಲ್ಲಾ ಹೇಗಾಗುವುದೆಂದು. ತಂದೆಯು ಆರೋಗ್ಯವಂತನಾಗಿದ್ದರೆ ಹೀಗಾಗುತ್ತಿರಲ್ಲ. ಅವನಿಗೆ ವ್ಯಾಭಿಚಾರದಿಂದ ಅಂಟಿದ ಬೇಸೆಯೇ ಈ ಅವರಾಧಕ್ಕೆ ಕಾರಣವು’ ಎಂದುಬಿಟ್ಟನು. ವಿಮಲಿಗೆ ಅದು ತಿಳಿದಲ್ಲವೇ? ಹಾಗಾದರೆ ಅವಳು ಪತಿಗೃಹಕ್ಕೆ ಬಂದ ಆರಂಭದಲ್ಲಿ ಪತಿಗೆ ವಾರ್ಪಿಸಿದ ಬೇಸೆಯನ್ನು ಕಂಡು ಕೊರಗಿದಳೇಕೆ?

ಎಷ್ಟೋ ಹೊತ್ತು ಕಳೆಯಿತು. ಗೋಪವು ಇನ್ನೂ ಧ್ವಯ್ಯದಿಂದ, ‘ಅಮ್ಮಾ ನಮ್ಮುಂಧ ವಾಪಿಗಳನ್ನು ಹೆತ್ತುದಾಯಿತು. ಇನ್ನೂ ಇಂಥ ಸಿಭಾರ್ಗ್ಯರಿಂದ ಮನೆಯನ್ನು ತುಂಬಬೇಕೇ?’ ಎಂದು ಅತ್ತನು. ಅವನು ಒಡಲಿಗೆ ತೋರಿದು ದನ್ನು ಹೇಳಬಿಟ್ಟನು. ಅದರ ಪರಿಣಾಮವನ್ನು ಎಣಿಸಲಿಲ್ಲ. ವಿಮಲಿಯೂ ಅತ್ತಳು. ಆ ರಾತ್ರಿ ತಾಯಿ ಮಕ್ಕಳಿಬ್ಬರೂ ಕಣ್ಣಿನ ಮೇಲೆ ಕಣ್ಣಿರಿಸಿದವರಲ್ಲ.

ರಾತ್ರಿ ಇನ್ನೊಂದು ವಿವರಿತ ಘಟನೆಯು ನಡೆಯಿತು. ಗೋವಾಲನು ತನ್ನ ತಂದೆತಾಯಿಗಳ ಶರ್ಯಾಗ್ರಹದ ಮಗ್ಗುಲ ಕೋಣೆಯಲ್ಲಿ ಮಲಗುವುದು ರೂಢಿ. ಆ ದಿನ ನಿದ್ರೆಬಾರದೆ ಚಿಂತೆಯಿಂದಿರುವಾಗ, ಅವನ ಕಿವಿಗೆ ತಂದೆಯ ಘಟನೆಯು ಕೇಳಿಸಿತು. ‘ಹಾಗಾದರೆ ನನ್ನ ಮನೆಯಲ್ಲಿ ನಿನಗೆ ಕೆಲಸವಿಲ್ಲ’—ಎಂದು ಗದರಿಸಿದ ವಾತು ಕೇಳಿಸಿತು. ವಿಮಲಿಯಾಗ ಅಳುತ್ತಿದ್ದಳು. ಗೋವಾಲನಿಗೆ ಈ ಪ್ರಸಂಗದ ಅರ್ಥ ಹೊಳೆಯಿತು. ತನ್ನಿಂದಲೇ ಬಂದ ಪ್ರಸಂಗ ನೆಂದು ತಿಳಿದು ಧಾವಿಸಿ ಬಂದನು. ಕತ್ತಲು ಮನೆಯಲ್ಲಿ

“ಪನದು” ಎಂದು ಕೊಗಿದನು. ಅನಧರವಾಯಿತೆಂದು ದಂಪತ್ತಿಗಳು ತಿಳಿದರು. ಎಲ್ಲವನ್ನೂ ಅಡಗಿಸಲು “ಪನು ಮಾನು” ಎಂದು ವಿಮಲೀಯು ಕೇಳಿದಳು. ಆದರೆ ಹೇಳಿದ ಮಾತುಗಳು ಅಳುವಿಸಿಂದ ತುಂಬಿದುವು. ವೇಣುಗೋವಾಲ ರಾಯರು ‘ನಿನ್ನನ್ನಿಲ್ಲಿಗೆ ಕರೆಯಿಸಿದರಾರೆ’ಂದು ಸಿಟ್ಟಿನಿಂದಾಡಿದರು. ಗೋವಾಲನಿಗೂ ಸಿಟ್ಟು ಬಂದಿತು. ಇದುವರೆಗೆ ತಂದೆಯ ಮುಂದೆ ಆ ತೆರದಲ್ಲಿ ಅವನು ಸಿಟ್ಟಾಡವನಲ್ಲ. ಈಗ ತಡೆಯಲಾರದೆ “ಅವ್ವಾ, ಇನ್ನೂ ನಿನಗೆ ಬುದ್ಧಿಯಿಲ್ಲ ವೇ?” ಎಂದುಬಿಟ್ಟನು. ಅವನಿಗೂ ಸರಿ ಅಧರವು ತಿಳಿಯಿತೋ ಇಲ್ಲನೋ “ಮಾನು ನೀನು ಹೋಗು, ನನ್ನ ಅಷ್ಟ ಷ್ಟುಕ್ಕೆ ಯಾರೇನು ಮಾಡುವರು?” ಎಂದು ಅತ್ತಳು ವಿಮಲೆ. ಗೋಪುವಿನ ಸಿಟ್ಟು ಉಕ್ಕಿತು. “ಅವ್ವಾ ಅಮೃನು ನಿನ್ನ ಪಶ್ಚಿಮಿರಬಹುದು. ಆದರೆ ನಾವು ಮಕ್ಕಳು. ನನುಗೂ ಅವಳು ಖಣಿಯು. ನನ್ನಂಥ ದುರ್ಬಲರನ್ನೂ ಅಣ್ಣಂದಿರಂಥ ಹುಳ್ಳರನ್ನೂ ಕುರುಡರನ್ನೂ ಹೆತ್ತು ಅಳುವುದಕ್ಕೆ ಅವಳು ಹೆಣ್ಣಾಗಿ ಹುಟ್ಟಿದುದಲ್ಲ.” ಎಂದನು. ಇನ್ನೂ ಮಾತನಾಡುವುದು ಅವನಿಂದಾಗಲಿಲ್ಲ. ಆಡುವ ಅವಕ್ಷವೂ ಅವನಿಗಿರಲಿಲ್ಲ. ವೇಣುಗೋವಾಲರಾಯರ ತಲೆಯೊಳಗೆ ಎಲ್ಲಾ ವಿದ್ಯಮಾನಗಳೂ ಹೊಳೆದುವು. ಆದರೇನು? ಪತಿಯೆಂಬ ಅಹಂಕಾರವು ಅವರನ್ನು ಬಿಡಲಿಲ್ಲ. ಅಲ್ಲದೆ ಹೆಂಗುಸು ತನ್ನ ಗಂಡನ ಭೋಗಾಧಿಕಾರವನ್ನು ಪ್ರತಿಭಟಿಸುವುದೆಂದರೆ ಅಸಹನೀಯವನಿಸಿತು. ಕಾರಣ ಅವರಿದುವರೆಗೆ ಗಂಡುಸಿನ ಆಜನ್ನುಸಿಧ್ಧ ಹಕ್ಕನ್ನು ಸಾಧಿಸುವವರಿಲ್ಲ ಒಬ್ಬರು. ಈಗ ಅವರನ್ನು ನಿರಾಕರಿಸುವ ಹೆಂಡತಿಯು ಸಿಕ್ಕಿದಳು. ಹೆಚ್ಚೇನು? ತಾಯಿಯಿಂದ ತನ್ನ ಖಣಿವೇ ಅಧಿಕವೆಂದು ಸಾರುವ

ಮಗನು ದೊರೆತನು! ಏನು ಮಾಡುವುದೆಂದೂ ತೋರಲಿಲ್ಲ—“ನೀವಿಬ್ಜರೂ ಈ ಮನೆಯಿಂದ ಹೊರಡಿರಿ” ಎಂದು ಹೇಳಬಿಟ್ಟರು.

ವಿನುಲೆಯ ಕಾಲು ನಡುಗಿತ್ತು. ಕಣ್ಣೀರು ಉಕ್ಕಿತ್ತು. ಅವಳಷ್ಟುಕ್ಕೆ ಬಿಟ್ಟಿದ್ದರೆ ಏನು ಮಾಡುತ್ತಿದ್ದಳೋ ಏನೋ? ಅದರೆ ಆ ಸೊಕ್ಕಿನ ಮಗನು “ಅಮ್ಮಾ ಬಾ” ಎಂದು ಅವಳ ಕ್ಯೆಗೆ ಕ್ಯೆ ಕೊಟ್ಟಿನು. ಆ ಕಾಳರಾತ್ರಿಯಲ್ಲಿ ಅವ ರಿಬ್ಜರೂ ಆ ಮನೆಯಿಂದ ಹೊರಟಿರು. ತಿರುಗಿ ಅಲ್ಲಿ ಕಾಲಿಡಲಿಲ್ಲ. ಎಷ್ಟೋ ವರುಷಗಳಾದುವು—ಈಗ ಗೋವಾಲನು ಮುಂಬಯಿಯಲ್ಲಿ ರುವನಂತೆ! ವೇಣುಗೋವಾಲರಾಯರು ಎರಡನೆಯ ಮದುವೆಯಾದರು. ಇನ್ನೂ ಹುಡುಗಿಯು ಗಂಡನಮನಸೆಗೆ ಬಂದಿರಲಿಲ್ಲ. ರಾಯರಿಗೆ ಸಾಯುವ ತನಕ ಹಿರಿಮಕ್ಕಳ ಸೇವೆಯ ಭಾಗ್ಯ ತಪ್ಪಲಿಲ್ಲ! ವಾವ, ಅವು ತಾಯಿಯೋಂದಿಗೆ ಹೊರಡಲೂ ಇಲ್ಲ. “ಅಮ್ಮಾ ಬಾ”—ಎನ್ನಲೂ ಇಲ್ಲ. ಗೋವಾಲಸಿಗೆ ಸಾಧ್ಯವಾದರೆ ಅಣ್ಣಂದಿರನ್ನು ತನ್ನ ಬಳಿಗೆ ಕರೆಯಿಸಿಕೊಳ್ಳಬೇಕೆಂದಿದೆಯಂತೆ!

ಳಿ. ಪತ್ತಿ ಪ್ರೇಮ.

ರಂಮಾಯಣವನ್ನೊಂದದವರು, ಇಲ್ಲವೇ ಕೇಳದವರು ನಮ್ಮೆ ದೇಶದಲ್ಲಿ ತೀರ ವಿರಳ. ಅದರಲ್ಲಿಯೂ ನವನಾಗರಿಕತೆ ತೀರ ಹೆಚ್ಚಾಗಿ ಬೀಸದಿದ್ದ, ಪ್ರತ್ಯಾರ್ಥಿನಲ್ಲಿ ಅದೆಂದ ಕೊರತೆಯಿದ್ದರೂ, ಸೀತಾರಾಮರ ಆದರ್ಶದಾಂಪತ್ಯದ ವಿಚಾರ ತಿಳಿಯದ ಸಂಸಾರಗಳೇ ಇಲ್ಲವೆನ್ನಬಹುದು. ಆದರ್ಶವತ್ತಿಯು ಶ್ರೀರಾಮ ಚಂದ್ರನು, ಆದರ್ಶವತ್ತಿಯು ಸೀತಾದೇವಿಯು:— ಎಂಬ ಮಾತಿಗೆ ಯಾರೂ ಎರಡಾಗ ರೀಂಬುದು ನಮ್ಮೆ ಮತ. ಅಂತೆಯೇ ಇರುವ ಸಂಸಾರಗಳು ನಮ್ಮೆ ಉರಿನಲ್ಲಿ ಇಲ್ಲವೆಂದಲ್ಲ. ಇರುವುದು ಅಪೂರ್ವ ವೆಂಬುದು ನಿಜ. ಅಪೂರ್ವವಾದರೂ ಉಂಟು. ಅಂಥ ಒಂದು ಕುಟುಂಬವು ನಮ್ಮೆ ಉರಿನ ವಕ್ಕೆಲ ಶ್ರೀನಿವಾಸರಾಯರದ್ದೆಂದು ಉರವರ ಮತ. ಅವರ ಕುಟುಂಬ ಪೂರ್ಣವಾಗಿರುವಾಗ ಅವರ ದಾಂಪತ್ಯವನ್ನು ಸೀತಾರಾಮ ರಿಗೆ ಹೋಲಿಸದೆ ಹೋದರೂ, ಅವರ ಪತ್ತಿ ಜಾನಕಿ ದೇವಿಯು ತೀರಿಕೊಂಡಂದಿನಿಂದ, ಅವರಿಗಾಗ ಮರುಗಡವರಿಲ್ಲ. ಇದು ವರಿಗೆ, ಶ್ರೀನಿವಾಸರಾಯರ ದಾಂಪತ್ಯ ಜೀವನವು ಅಖಂಡ ವಾಗಿದ್ದಾಗ, ಅವರಲ್ಲಿನ ಒಡಕಿನ ಗಾಳಿ ಸಹ ಬೇರೆಯವರಿಗೆ ತಿಳಿದಿರಲಿಲ್ಲ. ಅಂಥದು ಇದ್ದೇ ಇಲ್ಲವೆಂದು ಉರವರ ತಿಳುವಳಿಕೆ.

ಶ್ರೀನಿವಾಸರಾಯರಾದರೂ, ತಮ್ಮ ಗೆಳೆಯರೊಡನೆ ಆ ಕಾಲದಲ್ಲಿ ಮಾತನಾಡುತ್ತಿದ್ದಾಗ, ಅಂಥರೆ ಅವರು ತಾರುಣ್ಯದಿಂದ ತುಂಬಿದ್ದಾಗ ತಮ್ಮ ಪತ್ತಿಯ ಗುಣಾತಿಶಯಗಳನ್ನು

ಅಖಂಡವಾಗಿ ಶಾಖಿಸುತ್ತಿದ್ದರು. ಜಾನಕಿ ಸಹ ತನ್ನ ಗೆಳ ತಿಯರೊಂದಿಗೆ ನಾತನಾಡುವಾಗ, ತನ್ನ ಪತಿ ದೇವನ ಗುಣಾತಿಶಯಗಳನ್ನು ಕೊಂಡಾಡುತ್ತಿದ್ದಳು. ಇಂಥ ದಂಪತ್ತಿಗಳ ಜೀವನವು ನಮ್ಮ ಸಮಾಜಕ್ಕೆ ಆದರ್ಶವಾಗಿ ಕಂಡು ದರಲ್ಲಾಗಲಿ, ಜಾನಕಿ ದೇವಿಯರ ಮರಣದ ಸಂತರ ಶ್ರೀನಿವಾಸರಾಯರ ಕುಟುಂಬ ಒಡೆದುದಕ್ಕಾಗಲಿ ಪರಿತಾಪವನ್ನು ಸೂಚಿಸುತ್ತಿದ್ದುದರಲ್ಲಿ ತಪ್ಪೇನು?

ಅವರ ಎಷ್ಟೋ ಗೆಳಿಯರು ಸೂತಕದ ದಿವಸಗಳಲ್ಲಿ ಅವರ ಮನೆಯ ತನಕ ಬಂದು ಕಣ್ಣೀರು ಕರೆದು ಹೋದರು. ಇತ್ತೇ ರಾಯರು ಉರಿನ ಮುಖಂಡರಲ್ಲಿ ಒಬ್ಬರಾಗಿದ್ದುದ ರಿಂದಲೂ, ಶ್ರೀಯರ ಉನ್ನತಿಗಾಗಿ ಬಾಲಿಕಾ ವಾರಶಾಲೆ ಮೊದಲಾದ ಸಾರ್ವಜನಿಕ ಸಂಸ್ಥೆಗಳ ವಿಚಾರಗಳಲ್ಲಿ ತುಂಬಾ ಆದರ ತೋರುತ್ತಿದ್ದುದರಿಂದಲೂ—ಆ ಶಾಲೆ, ಸಭೆಗಳೂ ಇವರ ಪತ್ತಿಯ ಮರಣಕ್ಕಾಗಿ ದುಃಖಸೂಚಕ ಸಭೆಗಳನ್ನು ಜರಗಿಸಿದುವು. ಜಾನಕಿದೇವಿಯರು ಬಾಳ್ಳೆ ಮಾಡಿದಷ್ಟು ದಿನ ಪತಿಯ ಪರೋಪಕಾರೀ ಕೆಲಸಗಳಲ್ಲಿ ಉತ್ಸಾಹ ವಹಿಸುತ್ತಿದ್ದರು. ಹೀಗಾಗಿ ಅವರ ಮರಣ ವಾರ್ತೆಯು ಜಿಲ್ಲೆಯ ನಾಲ್ಕಾರು ಪತ್ರಗಳಲ್ಲಿ ಪ್ರಕಟವಾಯಿತು. ಸಿಜಕ್ಕೂ ಅವರಿಂದ ಸಹಾಯ ಹೊಂದಿದ ಹಲವು ಹಿರಿಕಿರಿಯರು ಬಲುವಾಗಿ ನೊಂದರು. ಆದರೆ ಉರಿಂದೂರೇ ಅಳುತ್ತಿರುವಾಗ, ಎಡಗಾರಿಕೆಯಿಂದ ಮನಸ್ಸನ್ನು ಕಲ್ಲು ಮಾಡಿ ಕಂಬನಿಯನ್ನು ಕರೆಯಿಸಬಿದ್ದ ವೀರತೆಂದರೆ “ಶ್ರೀನಿವಾಸರಾಯರೊಬ್ಬರೇ.” ಅವರ ಈ ಸ್ಥೀಯವನ್ನು ಕಂಡು ಅವರ ಗೆಳಿಯರು ಕೊಂಡಾಡದೆ ಇರಲಿಲ್ಲ. “ರಾಯರೇ ಅಂಥ ಭಾಯೆ ದೂರೆಯುವುದೆಂದರೆ ಪೂರ್ವ

ಪುಣ್ಯ. “ಅದರಲ್ಲಿ ಅಂಥವರ ಮರಣದಿಂದ ಒಡಲು ಕರಗಿ ನೀರಾಗಿದ್ದರೂ, ಮನಸ್ಸನ್ನ ಢೈಯರ್ವಾಡಿ ಕಣ್ಣೀ ರನ್ನ ಸುರಿಸದಿರುವುದು ಅಪೂರ್ವಸ್ಥೆಯರ್ವ” ಎನ್ನತ್ತಿದ್ದೇನು. ಪ್ರತಿಯಾಗಿ ಶ್ರೀನಿವಾಸರಾಯರು—“ಅಹಂದು” ಹೋದ ಬದುಕಿಗಾಗಿ ಅತ್ಯುದರಿಂದ ಯಾರಿಗೇನು ಲಾಭವಾಯಿತು? ಅಂಥ ಶ್ರೀರಾಮಚಂದ್ರನು ಸೀತೆಯ ವಿರಹವಾಗಲು ಅತ್ಯನು ನಿಜ. ಅದರೆ ಅವನ ಅಳುವಿಸಿಂದ ಸೀತೆ ಮರಳಿ ದೊರೆಯ ಲಿಲ್ಲ. ಹೀಗರಲು ಅಳುವಿನಿಂದೇನು ಪ್ರಯೋಜನವು?” ಎನ್ನತ್ತಿದ್ದರು. ಅವರ ಈ ಮಾತನ್ನ ಕೇಳಿ ಶ್ರೀನಿವಾಸರಾಯರು ಶ್ರೀರಾಮಚಂದ್ರನಂತೆ ಆದಶ್ರವತಿಯು ಮಾತ್ರವಲ್ಲಿ ಜನಕರಾಯನಂತೆ, ಸಂಸಾರದಲ್ಲಿ ಸಲ್ರಹಿತರಾಗಿ ನಿಂತ ಕರ್ಮಯೋಗಿಗಳೇ ಎಂದು ತಿಳಿದರು.

ಎಷ್ಟೋ ಹೆಣ್ಣು ಮಕ್ಕಳ ತಂದೆಗಳಿಗೆ, ರಾಯರಿಗೆ ವಯಸ್ಸುದರೂ, ತಮ್ಮ ಹುಡುಗಿಯರನ್ನ ಕೊಡಬೇಕೆಂದು ಮನವಾಯಿತು. ಅಂಥವರ ಕೈಹಿಡಿದರೆ ಪತ್ತಿಗೆ ಸಾಯುಜ್ಯವು ಖಂಡಿತವು ಎಂಬುದು ಅವರ ತಿಳಿವು. ಅಲ್ಲದೆ ಇಹ ಲೋಕದ ಸುಖವನ್ನ ಬಯಸುವ ಸಂಸಾರಿಗಳಿಗೆ ಶ್ರೀನಿವಾಸರಾಯರು ಶ್ರೀಮಂತರೆಂದು ತಿಳಿದಿತ್ತು. ಆದರೆ ಬಾಯಿ ಬಿಟ್ಟು ಕೇಳುವ ಢೈಯರ್ವ ಯಾರಿಗೂ ಇರಲಿಲ್ಲ. ಸೂತಕವು ಕಳಿದಾದ ಕೆಲವು ದಿನಗಳಲ್ಲಿ ಅವರ ಅತಿ ಆವೃತ್ತಿ ರೊಬ್ಬರು ಮಾತ್ರ ಅವರನ್ನ ಕೇಳಿಯೇ ಕೇಳಿದರು. ‘ಶ್ರೀನಿವಾಸ, ನೀನು ಇನ್ನೊಂದು ಲಗ್ನವನ್ನ ಏಕ ಮಾಡಿಕೊಳ್ಳಬಾರದು?’ ಎಂದರು. ಬಲು ಹೋತ್ತಿನ ಬಳಿಕೆ, ‘ಇನ್ನೊಂದು ಲಗ್ನವೇ?’ ಎಂದು ರಾಯರು ಕೇಳಿದರು. ಎರಡನೆಯ ಬಾರಿಗೆ ಅದೇ ಪ್ರಶ್ನೆಯನ್ನ ಕೇಳಲು ತಿರುಗಿ ಬಂದ ಉತ್ತ

ರವು ಅದೇ. ಅವರು ಸಾಹಸನಾಡಿ ಮರುದಿನ ಬಂದು ತಿರುಗಿ ಆ ಪ್ರಶ್ನೆಯನ್ನು ಕೇಳಿದರು. ಆದರೆ ಮೂರನೆಯ ಬಾರಿಗೆ ಅಷ್ಟು ಉತ್ತರವೂ ಬರಲಿಲ್ಲ. ಇನ್ನೊಂದು ಲಗ್ಗುವೇ ಎನ್ನಲು “ಹಾಂ, ಏನೆಂದರಿ?” ಎಂದರು. ಬಂದ ಗೆಳೆಯರು ಹತಾಶರಾಗಿ ಮರಳಿದರು. ಇನ್ನಾರೋಬ್ಬರೂ ಅವರೊಡನೆ ಮಾತನಾಡಲು ಹೋಗಲಿಲ್ಲ.

ಅಂಥ ಆದರ್ಥ ಪತಿಯ, ಅಧಾರತ ಶ್ರೀನಿವಾಸರಾಯರ ಸಾಂಸಾರಿಕ ಜೀವನವನ್ನು ಕೇಳುವುದರಿಂದ ಯಾರಿಗೆ ತಾನೇ ಆನಂದವಾಗಲಿಕ್ಕಿಲ್ಲ. ಅದಕ್ಕೆಂದೇ ಅದನ್ನು ಬಣ್ಣಿಸುವೇನು.

ಶ್ರೀನಿವಾಸರಾಯರು ಬೆಳ್ಳಾರೆ ನರಹರಿರಾಯರ ಏಕ ಮಾತ್ರ ಪುತ್ರರು. ನರಹರಿರಾಯರಿಗೆ ಸಾಧಾರಣ ಈಚೇರನಿಗಿರುವ ಸಂಪತ್ತಿದೆಯೆಂದು ರೂಢಿ. ಅವರ ಜೀವನದಲ್ಲಿ ಅವರು ದರಿದ್ರರ ಮನಸೆಗೆ ಬಂದು ದಿನವಾದರೂ ಉಂಟಕ್ಕೆ ಹೋದವರಲ್ಲ. ಅವರ ವ್ಯವಹಾರ ಶಿಷ್ಟಾಚಾರಗಳೆಲ್ಲ ತಮ್ಮಂತೆ ಧನಿಕರಾದವರೊಡನೆ. ಪುತ್ನೂರಿನಲ್ಲಿ ಅವರಂತೆ ಧನಿಕರಾಗಿದ್ದವರೆಂದರೆ ಅವರೇ. ಹೀಗಾಗಿ ನರಹರಿರಾಯರು ಹೆರವರ ಮನಸೆಗೆ ಹೋಗುತ್ತಿದ್ದಲ್ಲಿ ನೆನ್ನಲಾಭಹುದು. ಉರವರೆಲ್ಲ ರಾಯರ ಮನಸೆಗೆ ಹೋಗಿ ಅವರೊಡನೆ ಮಾತನಾಡುವುದೇ ಗೌರವವೆಂದು ತಿಳಿದಿದ್ದರು. ಅವರ ಹೊಟ್ಟಿಯಲ್ಲಿ ಹುಟ್ಟಿದ ಶ್ರೀನಿವಾಸರಾಯರಾದರೂ ತಂಡೆಗೆ ತಕ್ಕೆ ಗುಣಾತಿಶಯಗಳಿಂದ ಒಷ್ಣತ್ವಿದ್ದರು. ಅವರಿಗೆ ಒಟ್ಟ ವರುಷವಾಗಲು ನರಹರಿರಾಯರ ಗಮನವು ಮಗನ ಮದುವೆಯ ಕಡೆಗೆ ಹರಿಯಿತು. ಶ್ರೀನಿವಾಸರಾಯರಿಗೆ ತಮ್ಮ ಬಿ. ಎ. ಮುಗಿಯಲಿ ಎಂಬ ಮನವಿತ್ತು. ಬಿ. ಎ. ಮುಗಿದೊಡನೆ ವಕ್ಕಾ

ಲತ್ತು ನಡೆಯಿಸಬೇಕೆಂದು ನಿಶ್ಚಯಿಸಿದ್ದರು. ಇತ್ತು ನರಹರಿ ರಾಯರಿಗೆ ಸ್ಪಷ್ಟಃ ಇಂಗಿಸಿನಲ್ಲಿ ಪರಿಚಯವಿರಲಿಲ್ಲ. ಆದರೆ ಮಗನನ್ನು ವಿದ್ಯಾವಂತನನಾಗಿ ಮಾಡಬೇಕೆಂಬ ಮನವು ಬಲವಾಯಿತು. ಅದರಿಂದಲೇ ವಿದ್ಯಾಭ್ಯಾಸ ಕೊಡಿಸಿದರು. ಈಗ ಮಗನ ಇಂಟರ್ ಪರೀಕ್ಷೆ ಮುಗಿದಿತ್ತವ್ಯೇ. ಇನ್ನು ಬರಿ ಎರಡು ವರ್ಷಗಳ ವ್ಯಾಸಾಗ. ಈಗಿನ ಕಾಲದಲ್ಲಿರು ವಂತೆ ಬಿ. ಎಲ್. ಎಂಬ ಏಕಲಾಟ ಇದ್ದರಲಿಲ್ಲ. ಬರೇ F. A. ಮಾಡಿದವರೇ ವಕೀಲಿಗೆ ಬರುತ್ತಿದ್ದರು. ಆದರೆ ಉಳಿದ ವಕೀಲರಿಗಂತಲೂ ಹೇಳಿಸಿಸಿಕೊಳ್ಳುವುದಾದರೆ ಬಿ. ಎ. ಅವಶ್ಯವಾಗಿ ಆಗಬೇಕೆಂದು ಅವರು ಎಣಿಸಿದ್ದರು. ಇತ್ತು ಮಗನಿಗೆ ಬಿ. ಎ. ಆದ ಬಳಿಕವೇ ಲಗ್ನವಾಗಲಿ ಎಂಬ ವಿಚಾರದಲ್ಲಿ ವಿಶೇಷ ಆಕ್ರೋಪವಿರಲಿಲ್ಲ. ಆದರೆ ನಡುವೆ ಒಂದು ಹೊಸ ಸಂಗತಿಯು ಅವರ ಗಮನಕ್ಕೆ ಬಂದಿತು. ಒಂದು ದಿನ ಅವರ ಮನಿಗೆ ಮಳೆಯಾಳದಿಂದ ಜೇಳುಪಂಡಿತ ನೆಂಬ ಜ್ಯೋತಿಷ್ಯ ಶಾಸ್ತ್ರಜ್ಞನು ಬಂದನಂತೆ. ಅವನೇನು ಉಪದೇಶವಟ್ಟು ಬಂದನನಲ್ಲ. ದಾರಿಹೋಕನಾಗಿ ಬಂದನು. ದೊಡ್ಡವರ ಮನೆಯೆಂದು ತಿಳಿಯಲು ಮಧ್ಯಾಹ್ನ ಗ್ರಾಸಕ್ಕೆ ಅಲ್ಲಿಗೇ ಹೋದನು. ಹೋದಾಗ ಅವರ ಮನೆಯ ಸಂಪತ್ತಿನ ಚಿನ್ನೆಗಳನ್ನು ಕಂಡು, ಅಲ್ಲಿ ತನಗೆ ಗೌರವ ಸಿಕ್ಕಿತೆಂದು ಉಹಿಸಿ—ಉಟಕ್ಕೆ ಮೊದಲು ಸಾಧನ ಮಾಡಿ ಎರಡು ತಾಸುಗಳ ಅಖಂಡ ಜವನಮಾಡಿದನು. ಉಟವಾಯಿತು. ಆದ ಬಳಿಕ ರಾಯರ ಬಳಿಗೆ ಬಂದು ನಮಸ್ಕರಿಸಿ “ಸಾಮಾನ್ಯ, ನಿಮ್ಮ ಆತಿಧ್ಯದಿಂದ ಕೃತಾರ್ಥನಾದೆ. ಇಂತಹ ಚೆಲುವಿನ ಆದರ ನನಗೆಲ್ಲಿಯೂ ಸಿಕ್ಕಿರಲಿಲ್ಲ” ಎಂದನು. ಅವನ ಜವತಪ-ನೇಮು-ನಿಷ್ಠೆಗಳನ್ನು ಕಂಡ ರಾಯರಿಗೆ ಅವನಲ್ಲಿ

ವುಸನ್ನತೆಯಾಗಿ ‘ಇನ್ನೊಂದು ಹೊತ್ತು ಇದ್ದುಹೋಗಿರಿ’ ಎಂದರು. ಅವರ ಆಗ್ರಹಕಾಗಿ ಉಳಿದುಕೊಂಡನು. ಮಧ್ಯಾಹ್ನ ವಿರಾಮವಿದ್ದುದರಿಂದ ಅವರೊಳಗೆ ಮಾತುಕದೆಗಳಾದುವು. ಅವನು ಜ್ಯೋತಿಷ್ಯನೆಂದು ತಿಳಿಯಲು ತಮ್ಮ ಜಾತಕವನ್ನು ಅವನ ಮುಂದಿರಿಸಿದರು. ಅವನು ಕಂಡ ದ್ವಾನ್ಶು ಕಂಡ ಹಾಗೆ ಹೇಳಿದನು. ಅವನ ಹೇಳಿಕೆಯಿಂದ ರಾಯರಿಗೆ ಶೈಪ್ತಿಯಾಯಿತು. ಒಂದೇ ಒಂದು ಅಶೈಪ್ತಿಯ ವಿಷಯವೆಂದರೆ—‘ಅವರ ಆಯುಷ್ಯಕ್ಕೆ ಸದ್ಯದಲ್ಲಿ ಭಯಂಕರ ಸಂಧಿಯಿದೆಯೆಂಬುದು.’ ಜೋಯಿಸನು ಒಂದೆರಡು ದಿವಸಗಳಿಂದ ರಾಯರಿಂದ ಅನಷ್ಟೆಬಹುಮಾನ ಪಡೆದು ಹೊರಟು ಹೋದನು.

ಇತ್ತೆ ರಾಯರ ಮನಸ್ಸಿನಲ್ಲಿ ತಾನು ಸಾಯುವಷ್ಟು ರೋಳಿಗೆ ಶ್ರೀನಿವಾಸಗೆ ಕಲ್ಪಾಣ ಮಾಡಬೇಕೆಂದು ಬಂದಿತು. ಅದಕಾಗಿ ಹುಡುಗಿಯನ್ನು ಹುಡುಕತ್ತೊಡಗಿದರು. ಆದರೆ ಬಡವರ ಮನೆಯ ಕಸ್ಯೆಯನ್ನು ತರುವುದು ಅವರ ಮನಸ್ಸಿನಲ್ಲಿದ್ದಿರಲಿಲ್ಲ. ಆದರೆ ವುತ್ತೂರಿನಲ್ಲಿ ಅವರ ಹುಡುಗನ ಅಂತಸ್ತಿಗೆ ತಕ್ಕುವರು ಸಿಗದೆ, ಮಂಗಳೂರಲ್ಲಿ ಶೋಧಿಸಬೇಕಾಯಿತು. ಶೋಧಿಸಿದರು. ಸಾಹುಕಾರ ರಘುವಿರರಾಯರ ಮಗಳು ಜಾನಕಿಯೇ ತಕ್ಕುವಳಿಂದು ನಿಣಾಯವಾಯಿತು. ರಘುವಿರ ರಾಯರು ಸಹ ಭಾರೀ ಶ್ರೀಮಂತರು. ಹೀಗಾಗಿ ವಿವಾಹಕ್ಕೆ ಯಾವ ಪ್ರತಿಬಂಧಕವೂ ಇದ್ದಿರಲಿಲ್ಲ. ನರಹರಿ ರಾಯರು ಜಾತಕಗಳನ್ನು ಅಬೇ ಚೇಳು ಪಂಡಿತನನ್ನು ಶೋಧಿಸಿ ಕರೆಯಿಸಿ ಅವನ ಕೈಯಲ್ಲಿರಿಸಿದರು. ಅವನು ಬಾಯಿಯಿಂದ “ಸಾಮಾನಿ, ಈ ರೀತಿ ಸರಬೀಳುವ ಜಾತಕ ಗಳು ಇನ್ನಿಲ್ಲ” ಎಂದನು. ಅವನ ವಾಕ್ಯವು ಪರಮ

ವಾಕ್ಯ ವು! ಲಗ್ನ ನಿಶ್ಚಯ ವಾಯಿತು. ಆಗಿಯೇ ಆಯಿತು.

ಮದುವೆಯು ಕೋಲಾಹಲದಿಂದ ನಡೆಯಿತು. ಉಟ್ಟ,
ಉಡುಗೆ, ಆಭರಣ, ಉಡುಗೊರೆ ವಿಜ್ಞಂಭಳೆಗಳು ಬಿರಿದು
ಮೆರೆದುವು ಎಂದು ಹೇಳುವ ಕಾರಣವಿಲ್ಲ. ಜನಕರಾಯನ
ಮಗಳ ಮದುವೆಯಂತಿತ್ತು ಶ್ರೀನಿವಾಸ ಜಾನಕಿಯರ
ಮದುವೆ!

ಇತ್ತೆ ವಿವಾಹವಾದ ಆರು ತಿಂಗಳೊಳಗಾಗಿ ಏರಡು
ದುಷ್ಪ ಪ್ರಸಂಗಗಳು ಗಂಡು-ಹೆಣ್ಣಿನ ಮನೆಗಳಲ್ಲಿ ಉಂಟಾ
ದುವು. ಮೊದಲನೆಯ ಕೃತಿಯು ರಥುವೀರರಾಯರ ಜೀವ
ನದ್ವಾ. ಒಮ್ಮೆಗೇ ರಾಯರ ವ್ಯಾವಾರದಲ್ಲಿ ಅವಾರ ನಷ್ಟ
ವುಂಟಾಗಿ ಅವರು ದಿವಾಳಿಯಾಗುವ ಪ್ರಸಂಗ ಬಂದಿತು.
ಉರವರು ಕನಸಿನಲ್ಲಿ ಎಣಿಸಿರಲಿಲ್ಲ. ರಥುವೀರರಾಯರು
ಉವಾಯಗಾಣದೆ ತಮ್ಮ ಅಂತಸ್ತಿಗೆ ಸರಿಯಾಗಿ, ವಜ್ರವನ್ನು
ತಿಂದು ವಾರಣಬಿಟ್ಟಿರು! ಅದಾದ ಕೆಲವು ದಿವಸಗಳಲ್ಲಿ ಸ್ವತಃ
ನರಹರಿರಾಯರ ಹಾಸಿಗೆ ಹಿಡಿದರು. ಆರಂಭದಲ್ಲಿ ಸ್ವಲ್ಪ
ಮೈ ಬೆಳ್ಳಿಗಾಯಿತು. ಅದೇ ತನ್ನ ಸಾವಿನ ಸೂಚನೆಯೆಂದು
ಪಂಡಿತನ ಭವಿಷ್ಯವಾಣಿಯಿಂದ ತಿಳಿದರು. ಆ ಕಾಯಿಲೆಯಲ್ಲಿ
ತಾವು ಸಾಯುವುದು ಖಂಡಿತವೆಂದು ಉಹಿಸಿದರು. ಚಿಂತೆ
ಬಲವಾದಂತೆ ಕಾಯಿಲೆಯೂ ಬಲವಾಯಿತು. ಒಂದು ದಿನ
ವಿಧಿಯ ಆಳ್ಳಿಗೆ ಸರಿಯಾಗಿ ಅವರು ಹೊರಟೇ ಹೋದರು.

ಹೀಗೆ ತಂದೆಯನ್ನೂ ಮಾನವಂದಿರನ್ನೂ ಏಕ ಸಮಯ
ದಲ್ಲಿ ಶ್ರೀನಿವಾಸರಾಯರು ಕಳೆದುಕೊಂಡು ಖೇದಕ್ಕೀಡಾ
ದರು. ಆಗ ಜಾನಕಿಗೆ ಇಳ ವಯಸ್ಸು. ಅಷ್ಟಿದ್ದರೂ ಪತಿಯ
ದುಃಖಸವಾಧಾನಕ್ಕಾಗಿ ಶತಪ್ರಯತ್ನ ಮಾಡಿದಳು. ಆದರೆ

ಸಾವಿನ ನೆನಪನ್ನು ಯಾವಜ್ಞೀವ ಕಟ್ಟಿಕೊಂಡರೆ ಬದುಕಲು ಬಂದಿತೇ?

ಜಾನಕಿಯೂ ಈಗ ಶ್ರೀನಿವಾಸರಾಯರ ಮನೆಯಲ್ಲಿ ಹೋಗ್ಗು ಪದವಿಯನ್ನು ಹೊಂದಿದಳು. ಶ್ರೀನಿವಾಸರಾಯರ ವಶ್ವಪ್ರೇಮವು ಬೆಳೆಯುತ್ತೆ ಹೋಯಿತು. ಸಂಪತ್ತಿನಿಂದ ಏನೆಲ್ಲ ದೊರೆಯಬಹುದೋ ಅದೆಲ್ಲ ವನ್ನೂ ಜಾನಕಿಗೆ ಕೊಡತೊಡಗಿದರು. ಜಾನಕಿಯು ಉಡುಗೆ ತೊಡುಗೆಯ ಆಡಂಬರದಲ್ಲಿ ಆಸಕ್ತಿ ಲು. ದಿನಕೊಂಡು ಸೀರೆ ಬೇಕು. ದಿನಕೊಂಡು ಆಭರಣ ಬೇಕು. ಆದರೆ ಆವಳ ಆಶೆ ಎಂದೂ ನಿಷ್ಫಲವಾಗುತ್ತಿರಲಿಲ್ಲ. ಶ್ರೀನಿವಾಸರಾಯರು “ನಿನಗಲ್ಲ ದ್ದೀನು?” ಎನ್ನತ್ತಿದ್ದರು. ಅವರಿಬ್ಬರ ತಾರುಣ್ಯದಲ್ಲಿ ಜಾನಕಿಯು ಮೂರು ನಾಲ್ಕು ಬಾರಿ ಅಶಿಲ ಹಿಂದೂಸಾಫ ನದ ಯಾತ್ರೆ ಮಾಡಿದಳು. ಅವಳಿಗೆಂದೇ ಉದ್ದೇಶಿಸಿ ಹೋದುದಲ್ಲ. ಪತಿಯು ತಾನಾಗಿ ಹೋಗಬೇಕೆಂದು ಆಸೆ ಮಾಡಿದನು. ಆದರೆ ತನ್ನ ಪತ್ನಿಯನ್ನು ಮಾಮತೆಯಿಂದ ಬಿಟ್ಟುಹೋಗಲಾರದೆ ಒಯ್ದಿನು. ಇಂತಹ ಸಂಸಾರಿಕರು ಎಷ್ಟು ಮಂದಿ!

ದೇವರು ದಂಪತಿಗಳ ಅನ್ಯೋನ್ಯಕ್ಕೆ ಮೇಚ್ಚಿ, ಮೊದಲಿಗೇ ಗಂಡು ಮಗುವೊಂದನ್ನು ಕರುಣಿಸಿದನು. ಆಗ ಅವರ ಆನಂದಕ್ಕೆ ಪಾರವಿಲ್ಲ. ಆ ಮಗುವನ್ನು ಜಾನಕಿಯು ಚಿನ್ನದ ತಗಡಿನಿಂದಲೇ ಹೊಳ್ಳಿಸಿದಳೆಂದರೂ ತಪ್ಪಿಲ್ಲ. ಅಂತೆಯೇ ಹತ್ತು ಹದಿನೆರಡು ವರುಷಗಳ ಅವಧಿಯಲ್ಲಿ, ಅವರ ಕುಟುಂಬವು ಒಂದರಿಂದ ಎಂಟಕ್ಕೆ ಹೇಳಿತು.

ಮಕ್ಕಳ ವಿದ್ಯೆ, ಮುಂಜಿ, ಮದುವೆ ಶೃಂಗಾರಗಳಿಗೆ ಯಾವ ರೀತಿಯಿಂದಲೂ ಕೊರತೆಯುಂಟಾಗದಂತೆ ಶ್ರೀನಿ

ವಾಸರಾಯರು ನಡೆಯಿಸಿದರು. ಜಾನಕಿ ಮನದಲ್ಲಿ ಎಣಿ ಸುವುದರೊಳಗೇ ಎಣಿಸಿದ್ದ ಮನಿಗೆ ಬಂದು ಬೀಳುವುದು.

ಆದರೆ ಶರೀರಬಲವು ಜಾನಕಿಯನ್ನು ವಂಚಿಸತೋಡಿತು. ಹತ್ತೆಂಟು ಬಾಣಂತಿತನದಿಂದ ಅವರೀಗ ಅಶಕ್ತಿಗೆ ಗುರಿಯಾದಳು. ವಯಸ್ಸು ಬರೇ ಮೂವತ್ತೆರಡಾದರೂ ಕೂಡಲು ನೆರಿಯತೋಡಿತು. ಮೊದಲಿನ ಉತ್ತಾಹವು ಇಲ್ಲದಾಯಿತು. ಆಗಾಗ ಅವಳು ಬೇಸಿಗೆ ಗುರಿಯಾಗಿ ತೋಡಿದಳು. ವೈದ್ಯರು, ಡಾಕ್ಟರರು ಹಕೀಮರು—ಎಲ್ಲರ ಓಷಧಗಳೂ ದಿನನಿತ್ಯ ನಡೆದುವು. ಅವಾವಾಸ್ಯ ಹುಣ್ಣಿ ಮೆಗೊಮ್ಮೆ ಬೇಸಿಯು ಬಿಟ್ಟು ಉಳಿದ ದಿನಗಳಲ್ಲಿಲ್ಲ ಬರತೋಡಿತು. ಶ್ರೀನಿವಾಸರಾಯರ ಆತುರವು ಬಲವಾಗಿ ಹೆಚ್ಚಿತು.

ಒಂದು ದಿನ ಶರೀರವು ತೀರ ಕರಿನತರದ ವಾತದರೂಪವನ್ನು ತಾಳಿತು. ಆಗಾಗ ಕೆಲವುಬಾರಿ, ಶರೀರದ ಕೆಲವೊಂದು ಭಾಗವು ತೀರ ಚೈತನ್ಯಶೂನ್ಯವಾಗಿ ಕಾಣಿಸತೋಡಿತು. ತನ್ನ ವಾಡು ಇದೇ ತೆರನಾದರೆ ಬಾಳ್ಳಿಯು ಕಷ್ಟವೆಂಬ ಚಿಂತೆಯು ಜಾನಕಿಗೆ ಉಂಟಾಯಿತು. ಒಂದು ದಿನ ಶ್ರೀನಿವಾಸರಾಯರು ಚಿಕಿತ್ಸೆಗೆ ಬಂದ ಡಾಕ್ಟರರೊಬ್ಬರೊಡನೆ “ಏನು ಸಾಮಾನ್ಯ, ಇದಕ್ಕೆ ಓಷಧವಿಲ್ಲವೆನ್ನುತ್ತಿರಾ? ” ಎಂದರು. ಬಳಿಯಲ್ಲಿ ಹಾಸಿಗೆ ಹಿಡಿದ ಜಾನಕಿ ತನ್ನ ಮೃತ್ಯುಪತ್ರವನ್ನು ನಿರೀಕ್ಷಿಸುವಂತೆ ಆತುರಳಾಗಿ ಕೇಳುತ್ತಿದ್ದಳು. ವೈದ್ಯರೆಂದರು “ರಾಯರೇ ಬೇರೆ ಕರಿಣದ್ದಂಬುದು ನಿಜ. ಇದು ಹಲವು ಬಾಣಂತಿತನದಿಂದ ಬಂದುದು. ಗುಣವಾದರೂ ಮೆಲ್ಲಿಗೆ ಗುಣವಾದಿತು. ಆದರೆ, ಅವರು ಇನ್ನು ಬಾಣಂತಿಯಾಗ ದಂತೆ ಎಚ್ಚರವಿದ್ದರೆ, ಮುಂದೆ ಬೇರೆಯವರ ಸಹಾಯವಿಲ್ಲದೆ ಅವರು ಚಲಿಸಿ ನಡೆಯುವಂತಾಗಬಹುದು—ಆ ಎಚ್ಚರವು

ತಪ್ಪಿದ ದಿನವೇ ಬೇನೆಯು ಕರಿನ ಸ್ವರೂಪಕ್ಕೆ ತಿರುಗಿ ಜೀವ ನಕ್ಕೆ ಧಕ್ಕೆ ಬೇಗ ಬರಲೂ ಬಹುದು’—ಎಂದರು. ಜಾನಕಿಗೆ ಹೇಗಾದರೂ ಮಾಡಿ ತನ್ನ ಬಾಳ್ಳಿಯನ್ನು ರಕ್ಷಿಸಿಕೊಳ್ಳಬೇಕೆಂದು ಮನವಾಗಿ ವೈದ್ಯರು ಹೇಳಿದ ಪರ್ಯಾಪ್ತಿಷಾರ ಉಪಚಾರ ಗಳನ್ನು ಶೃಂಢಿಯಿಂದ ನಿರ್ವಹಿಸತ್ತೊಡಗಿದಳು. ವಾವ! ಅವಳಿಗೆ ತನ್ನ ಆಲ್ಟ್ ವಯಸ್ಸಿನಲ್ಲಿ ಅಷ್ಟೋಂದು ಎಳೆಗೂಸುಗಳನ್ನು ಅಗಲಿ ಇಹಲೀಲೆಯನ್ನು ಮುಗಿಸಲು ಎಳ್ಳಷ್ಟುಮನವಿರಲಿಲ್ಲ.

ಅವಳ ಹಟಸಾಧನೆಯಿಂದಲೋ, ದೇವರ ಅನುಗ್ರಹ ದಿಂದಲೋ ಏನೋ ಜಾನಕಿ ದೇವಿಗೆ ಆರೋಗ್ಯವಾಗುತ್ತಬಂದಿತು. ಒಂದೆರಡು ತಿಂಗಳಲ್ಲಿ ಅವಳಿಗೆ ತಾನಾಗಿ ಎದ್ದು ತಿರುಗುವ ಶಕ್ತಿಯು ಬಂದಿತು. ಶ್ರೀನಿವಾಸರಾಯರಿಗೆ ಕಳೆದು ಹೋದ ಸ್ವರ್ಗವು ತಿರುಗಿ ದೊರಕಿದಂತಾಯಿತು.

ಆದರೆ ಸುಖಕ್ಕಿಂತ ದುಃಖವೇ ಸಂಸಾರದಲ್ಲಿ ದೊಡ್ಡ ದೆಂದು ಕಾಣುವುದು. ಬರೇ ಹದಿನ್ಯೇದು ದಿನಗಳ ತನಕ ಜಾನಕಿ ದೇವಿಯು ಎದ್ದು ತಿರುಗಾಡಿದ್ದ ಲಷ್ಣ—ತಿರುಗಿ ಹಾಸಿಗೆ ಹಿಡಿದಳು. ಈ ಬಾರಿ ವಾತವು ಬಲವಾಯಿತು. ಜತೆಯಲ್ಲಿ ಜ್ಞರವು ಬರತೊಡಗಿತು. ದಂಪತ್ತಿಗಳು ತಮ್ಮ ಮಾತನ್ನು ನಿರಾಕರಿಸಿದರೆಂದು ವೈದ್ಯರು ತಿರುಗಿ ಅವರ ಮನೆಗೆ ಬರವುದನ್ನೇ ನಿಲ್ಲಿಸಿದರು. ಜಾನಕಿಯ ದುಃಖ ವಿಶಿಷ್ಟಿತಾರಿತು. ಒಂದು ದಿನ ಶ್ರೀನಿವಾಸರಾಯರು ಕಾಯಾರ್ಥರದಿಂದ ಮಂಗಳೂರಿಗೆ ಹೋದಾಗ ಅವರನ್ನು ಕರೆಯಿಸಿ “ನಾನೇನು ಮಾಡುವುದು, ನನ್ನ ತಪ್ಪಿಲ್ಲ. ಒಂದು ಬಾರಿ ಉಳಿಸಿರಿ. ನಿಮ್ಮ ಮಾತನ್ನು ಕಾಯಬೇಕೆಂದು ಅವರ ಕಾಲನ್ನು ಹಿಡಿದು ಬೇಡುತ್ತೇನೆ” ಎಂದಳು. ಜಾನಕಿಯ ಕಣ್ಣೀರು ಕಂಡು ಅವರು ತಿರುಗಿ ಚಿಕಿತ್ಸೆಗೆ ತೊಡಗಿದರು. ಒಂದು ವಾರದಲ್ಲಿ

ಬೇನೆ ಇಳಿಮೊಗವಾಯಿತು. ಬಂದು ದಿನ ತಿರುಗಿ ಅದು ಬಲವಾಯಿತು. ಅದರ ಕಾರಣವನ್ನು ಉಹಿಸಿದ ವೈದ್ಯರು ತಿರುಗಿ ಆ ಮನೆಯಲ್ಲಿ ಕಾಲಿಡಲ್ಲ. ಜಾನಕಿಗೆ ಹಾಸಿಗೆ ಯಲ್ಲಿ ಉರುಳ್ತತ್ತ ಅಳುವುದೇ ಕೆಲಸವಾಯಿತು. ಅಂದಿನಿಂದ ಅವಳ ಸಂಸಾರದ ಕ್ಷಿಂತೆಯೇ ಬದಲಾಯಿತು. ಪತಿಯು ಬಳಿಗೆ ಬಂದರೆ ಮಾತನಾಡುವುದನ್ನು ನಹ ನಿಲ್ಲಿಸಿ ಬಿಟ್ಟಳು. ಇದರಿಂದ ಅವರಲ್ಲಿ ಸ್ಪಷ್ಟ ಮನಕ್ಕೇಶವಾಯಿತೋ ಏನೋ ತಿಳಿಯಾದು. ಅಂತು ಶ್ರೀನಿವಾಸರಾಯರಿಗೂ ಜಾನಕಿಯ ಮೇಲಿನ ಪ್ರೇಮವು ತಣೆಯಾತ್ಮ ಬಂದಿರಬೇಕು. ಅವರೂ ಜಾನಕಿಯ ಚಿಕಿತ್ಸೆಯಲ್ಲಿ ಅನಾಸಕ್ತಿ ತೋರತ್ತೊಡಗಿದರು. ಜಾನಕಿಗೆ ಇನ್ನು ಚಿಕಿತ್ಸೆಯು ಅವಶ್ಯವಿಲ್ಲಿಂದು ತಿಸಿದತ್ತು. ಅವಳಿಗೆ ದಿನವನ್ನು ಎಗಿಂಕೆ ಹಾಕತೊಡಗಿದಳು.

ಬಂದು ದಿನ ಅದು ಬಂದಿತು. ಜಾನಕಿಯು ತನ್ನ ಕರಿಮಗಳೊಡನೆ “ಮಂಗಾ, ಅವ್ಯಾಸನ್ನು ನಾನು ಕರೆಯುವೆನ್ನನ್ನು” ಎಂದು ಹೇಳಿಕೆಳುಹಿಸಿದಳು. ಮಂಗವು ಹೇಳಿ ಬಂದಒಂದು ತಾಸಿನ ತನಕ ಅವರು ಬಂದರು. ಆಗ ಜಾನಕಿಯ ಮಂಗುಲಲ್ಲಿ ಯಾಡೂ ಇದ್ದಿರಲಿಲ್ಲ. ಅವರು ಬಂದು ನಿಂತರು. ಜಾನಕಿಯು ಮಂಜದ ಮೇಲೆ ಕುಳಿತುಕೊಳ್ಳಲು ಸಂಜ್ಞೆ ಮಾಡಿದಳು. ಅವರು ಉದಾಸೀನವೃತ್ತಿಯಂದ ಕುಳಿತುಕೊಂಡರು. ಜಾನಕಿ ಮೆಲ್ಲನೆ ಮಾತಾಡಲೆತ್ತಿಸಿದಳು. ಅವಳ ಕಣ್ಣಿಂದ ಬಳಬಳನೆ ನೀರು ಸುರಿಯತೊಡಗಿತು. ಅದನ್ನು ತಡೆದು “ನನ್ನ ಕೊನೆಯ ಮಾತನ್ನು ಕೇಳುತ್ತೀರಾ?” ಎಂದಳು. ರಾಯರು ಉದಾಸೀನವೃತ್ತಿಯಂದ ‘ಏನು’— ಎಂದರು. “ನೀವು ಇನ್ನೊಂದು ಲಗ್ನದ ವಿಚಾರ ಮಾಡುತ್ತಿರು ವಿರೆಂದು ಕೇಳಿದೆ! ನನ್ನ ಶಾವನಿದೆ! ಅದು ಕೂಡದೇಕೂಡದು.

ನನ್ನನ್ನ ಕೊಂಡಂತೆ ಅವಳನ್ನು ಕೊಲ್ಲುವಿರಾ?'' ಎಂದು ಹೇಳಿದಳು. . ಈ ಮಾತನ್ನ ಆಡುವ ಗಳಿಗೆಯಲ್ಲಿ ಅವರ ಹಿರೇ ಮಗನು ಹಾಸುಗೆಯ ಬಳಿ ನಿಂತಿದ್ದನು. ತಾಯಿಗೆ ಬುದ್ದಿಭ್ರಂಶವಾಗಿದೆಯೆಂದು ಅವನು ತಿಳಿದನು. ಇತ್ತೀರಾಯರ ಕೃಗಳು ಜಾನಕಿಯ ಕರಗಳಲ್ಲಿದ್ದವು. ಅವರು ಬಲವಂತದಿಂದ ಅದನ್ನು ಸೆಳೆದುಕೊಂಡರು. ಕ್ಷೇಸಿಡಿತಕ್ಕ ಸರಿಯಾಗಿ ಜಾನಕಿಯು ಕೆವ್ವಿಡಳು, ಅದೇ ಕೊನೆಯ ಕೆಮ್ಮೆಯಿತು. ಶ್ರೀನಿವಾಸರಾಯರು ಪತ್ತಿಯ ಮೇಲಿನ ಪ್ರೇಮ ದಿಂದ ತಿರುಗಿ ಮಧುವೆ ಆಗುವುದಿಲ್ಲವೆಂದು ವರಂತಿ!

ಇ. “ಕೊಟ್ಟ ಹೆಣ್ಣ ಕುಲದ ಹೋರಗೆ”

ಮೊತ್ತ ಮೊದಲಿನ ದಿನ ಅಂದರೆ ನಮ್ಮ ಮಂಜು ನಾಥಯ್ಯನವರು ತಮ್ಮ ಮಗನಿಗಾಗಿ ಸೋಮಣ್ಣಿಯ್ಯನವರ ಮಗಳ ಜಾತಕವನ್ನು ಬಯ್ಯುವ ದಿನ, ಹುಣ್ಣಿಮೆಯಾಗಿತ್ತೆಂದು ಕಾಣಿತ್ತದೆ. ಅದಾದ ನಾಲ್ಕು ದಿವಸಗಳಲ್ಲೇ ನಿಶ್ಚಯ ತಾಂಬಾಲ ನಡೆಯಿತು. ಇನ್ನು ನಾಲ್ಕು ದಿವಸಗಳು ಕಳಿದುವು. ವಾರ್ಯಾಶಃ ಲಗ್ನದ ತಿಧಿ ಅಷ್ಟುವಿ ಇರಬೇಕು. ಅದಾಗಿ ಮಂಜುನಾಥಯ್ಯನವರ ಮಂಗ ವೆಂಕಟ್ರಮಣಿಗೆ ಘಲಶೋಭನವಾದ ಎರಡು ಪರುಷಗಳ ಬಳಿಕ—ಅದಕ್ಕಷ್ಟ ಪಕ್ಷದ ದಶಮಿಯೋ ದ್ವಾದಶಿಯೋ—ಅದರ ಮೇಲೊಮ್ಮೆ ವೆಂಕಟ್ರಮಣನು ಮಾನನ ಮನಸೆಗೆ ಹೋದದ್ದುಂಟು. ಅದು ವಾರ್ಯಾಶಃ ಅಮಾವಾಸ್ಯೆಯ ದಿನವಿರಬೇಕು. ನಮ್ಮ ಹಿರಿಯ ರಸ್ಸುವುದು ಸುಳ್ಳಲ್ಲ—ಎಲ್ಲವನ್ನು ಯೋಗ್ಯ ಮುಹೂರ್ತ ಸೋಡಿ ಕೆಲಸ ಮಾಡಬೇಕೆಂದು. ವಾರ್ಯಾಶಃ ದಿನ ಸೋಡು ವುದರಲ್ಲ ಮಾಡಿದ ತಪ್ಸಿನಿಂದಲೋ ಏನೋ ಮಾನ ಅಳಿಯನ ಸ್ವೀಕ, ನಂಟರು ಬೀಗರ ಸ್ವೀಕ, ಅತ್ತೆ ಸೋಸೆಯರ ಸ್ವೀಕ ವೆಲ್ಲ ಈಗ ಅಮಾವಾಸ್ಯೆಯಲ್ಲೇ ನಿಂತಿದೆ. ತಿರುಗ ಅವರ ಸಂಸಾರದಲ್ಲಿ ಚಂದ್ರನು ಮೂಡುವ ಬಗೆಯೇ ಕಾಣಿಸದು.

ಅಲ್ಲ ದಿದ್ದರೆ ಹುಣ್ಣಿಮೆಯ ದಿನ ನಮ್ಮಮಂಜುನಾಥಯ್ಯ ನವರು ಸೋಮಣ್ಣಿಯ್ಯನವರ ಮನಸೆಗೆ ಹೋಗುವಾಗ ಎಂಥ ಅರಳಿದ ಮೋರೆಯಿಂದ ಹೋಗಿದ್ದರು! ಹೋಗುವಾಗಲೇ ಹೋದ ಕೆಲಸವು ಯಶಸ್ವಿಯಾಗುತ್ತದೆ ಎಂದು ಅವರಿಗೆ ತಿಳಿದಿತ್ತು. ಹೋದರು—ಎಂದಿಗೂ ಉರೆಲ್ಲ ತಿರುಗುತ್ತಿರುವ

ಸೋಮಣ್ಣ ಯ್ಯನು ಆ ದಿನ ಮನೆಯಲ್ಲೇ ಇದ್ದರು. ‘ಅವರು ಇರುವುದು ಸಂಶಯವೆಂದು ಇವರು ತಿಳಿದಿದ್ದರು. ಜಾತಕ ವನ್ನು ಕೇಳಿದೊಡನೆಯೇ ಕೊಟ್ಟರು. ಮುಗುಳ್ಳಗೆಯಿಂದ ‘ದೇವರು ಅನುಗ್ರಹಿಸಿದರೆ ಸಂತೋಷದ ವಿಷಯ’ವೆಂದರು. ಮಂಜುನಾಥಯ್ಯನವರು ತಾವು ಹೋದ ಗಳಿಗೆಯನ್ನು ಸ್ತುರಿ ಸುತ್ತ ಮನಿಗೆ ಬಂದರು. ಪುರೋಹಿತರನ್ನು ಕರೆಯಿಸಿ ಜಾತಕ ವಾಗುತ್ತುದಯೋ ಎಂದು ಕೇಳಿದರು. ಬಹಳ ಚೆನ್ನಾಗಿ ಕೂಡಿಬರುತ್ತದೆ ಎಂದರು ಅವರು.

ಸರಿ, ನಿಶ್ಚಯ ತಾಂಬಾಲದ ದಿನ ಬಂದಿತು. ತಮ್ಮ ಮಂಗ ಈಶ್ವರನಿಗೂ ಅವರ ಮಗಳು ಕನಕಲತೆಗೂ ಲಗ್ಗು ಸಂಬಂಧವನ್ನು ಬೆಳೆಯಿಸುವ ಸಲುವಾಗಿ ಇಷ್ಟ್ವನಿತ್ಯರೇಣು ಗೂಡಿ ಕಲೆತರು. ವೊದಲಿನ ಒಂದೆರಡು ಮಾತಗಳಾದುವು. “ನಮ್ಮ ಹುಡುಗ ಇಂಗ್ಲಿಷ್ ಕಲಿಯುತ್ತಾನೆ. ಅವನ ಅಂತ ಸ್ತಿಗೆ ತಕ್ಕಂತೆ ಉಡುಗೆರಿ ಉಪಚಾರವಾಗಬೇಕು. ವರ ದಕ್ಷಿಣತೆಯೆಷ್ಟು” ಎಂದರು. ಅಂತೂ ಇಂತೂ ಕಸಿವಿಸಿಯಾಗಿ ಅಂಂಕ್ಕೆ ಧಾರಣೆ ಬಂದು ನಿಂತಿತು. ಒಸ್ತಿಕೊಂಡರು.

ಲಗ್ಗುದ ರಿವಸ್‌ಪೂರ್ ಬಂದಿತು. ಅಷ್ಟ್ವನೂ ದಿನವೆಂದೆ ವಲ್ಲ. ಬಹಳ ವಿಜೃಂಭಕೆಯಿಂದ ಮಂಜುನಾಥಯ್ಯನವರು ಕನ್ನೆಯು ಮನಗೆ ದಿಬ್ಬಣ ಸಾಗಿಸಿಕೊಂಡು ಹೋದರು. ತಕ್ಕ ವಿಜೃಂಭಕೆಯಿಂದಲೇ ಸನ್ನಾನ ಸತ್ಯಾರಗಳಾದುವು. ಧಾರಾ ಮಂಟಪದಲ್ಲಿ ವಧೂವರರಿಗೆ ಮಾಲೆಯು ಬಿತ್ತು. ಬಾಹ್ಯಣ ವೃಂದವು ಹರಸಿತು. ಬಂದ ಅತಿಧಿಗಳೂ ಲಗ್ಗು ಮುಗಿಯುತ್ತ ಹೊರಟು ಹೋದರು. ಎಲ್ಲ ಶಾಂತವಾದ ಬಳಿಕ ಮಂಜು ನಾಥಯ್ಯನವರು ಬೀಗರನ್ನು ಕರೆದು .‘ಏನು ಸಾಮಾನ್ಯ ನೀವು ಮಾಡುವ ಕೆಲಸವಿದೆಯೇ?’— ಎಂದರು. ಸೋಮಣ್ಣ

ಯ್ಯನು ಗಾಬರಿಯಿಂದ “ವನು?” ಎಂದು ಹೇಳಿದರು.
 “ವನು ಎಂದರೆ. ನೀವು ಜಿಂದ ಎಂದು ಕೊಟ್ಟಿ ಹಣದಲ್ಲಿ
 ಇಂದ ಇದ್ದಿತ್ತಲ್ಲ. ಈ ರೀತಿಯ ವೋನವೇ” ಎಂದರು.
 ಇವರು ಸಮಾಧಾನ ಹೇಳಿದರು—“ಸ್ವಾವಿಂ, ನಾನು ಇಂದ
 ರೂಪಾಗಳ ಚಿನ್ನ ಹಾಕಿಸುತ್ತೇನೆ ಎಂದಿದ್ದೆ. ಆದರೆ ಅಳತೆ
 ತಪ್ಪಿ ಅದು ಇಂದಕ್ಕೆ ಬಂದಿತು. ಹೀಗಾಗಿ ವರದಕ್ಕಿಣಿ ಇಂದ
 ಮಾಡಿದೆ. ಒಟ್ಟಿಗೆ ಹಂಂರೇ ಆಯಿತಲ್ಲ”— ಎಂದರು.
 “ಅದು ಹೀಗಾಗುತ್ತದೆ ಸ್ವಾವಿಂ ವರದಕ್ಕಿಣಿಗೆ ವರದಕ್ಕಿಣಿ
 ಸರಿಯಾಗಿರಬೇಕು. ಜಿನ್ನಾಭರಣಗಳ ವಿಷಯ ನಿಮಗೆ
 ಹೆಚ್ಚಿಗೆ ವ್ಯಯಿಸಲು ನಾವು ಹೇಳಿಲಿಲ್ಲ”— ಎಂದರು.
 ಸೋಮಣ್ಣ ಯ್ಯನ ಮುಖ ಸಪ್ತಗಾಯಿತು. ಮುಂದೆ
 ಏನಾಗುತ್ತಿತ್ತೋ, ಮಂಜುನಾಥಯ್ಯನವರ ಗೆಳೆಯರು ಬಂದು
 ಹಾಗೂ ಹೀಗೂ ಸಮಧಾನವಡಿಸಿ ಹೋದರು. ಅವರಂತು
 ಸಮಾಧಾನವಾಯಿತೆಂದು ತಿಳಿದು ಹೋದರು. ಲಗ್ನದ
 ನಾಲ್ಕು ದಿನಗಳು ಕೊರತೆಯಿಲ್ಲದೆ ಸರಿದುವು ಉಂಡು
 ಹೋದವರ ವಾಲಿಗೆ. ಆದರೆ ಮಂಜುನಾಥಯ್ಯನವರ
 ಮನಸ್ಸಿಗಲ್ಲ ಇತ್ತ ಮಗರಾಯ ವೆಂಕಟರಮಣಗೆ ಹುಡುಗಿಯ
 ರೂಪಲಾವಣ್ಯವನ್ನು ಕಂಡು ಸಂತೋಷವಾಯಿತು. ಅತ್ತೆ
 ಯಿದ್ದಿಲ್ಲವಾದರೂ, ಮಾವನ ತಂಗಿಯು ಮಾಡಿದ ಉಪ
 ಜಾರಗಳಿಂದ ಮನಸ್ಸು ತೃಪ್ತಿಯಾಯಿತು. ಜತುಧಿರ್ಯ ದಿನ
 ಹುಡುಗಿಯನ್ನು ಕರೆದುಕೊಂಡು ಬಂದನು. ಗೃಹ ಪ್ರವೇಶ
 ವಾಯಿತು. ಜೋಯಿಸರನ್ನು ತ್ವರಿ—ಗೃಹಪ್ರವೇಶದ ಮಹಾ
 ತ್ರೈವು ಜೆನ್ನಾಗಿದ್ದಿಲ್ಲವೆಂದು. ಆದರೆ ಮರುದಿನವೇ ಮಂಜು
 ನಾಥಯ್ಯನಿಗೆ ಕೋಟ್ಟು ಕೆಲಸವಿದ್ದು ದರಿಂದ ಅದೇ ಮಹಾ
 ತ್ರೈದಲ್ಲಿ ಯೇ ಮಾಡಿದರು. ಅವರು ಪ್ರರೋಹಿತರ ನಾಲ್ಕು

ವರ್ಷಗಳ ಬಳಿಕ “ನಾನು ಅಂದೇ ಅಂದಿದ್ದೆ. ಗೃಹ ಪ್ರವೇಶದ ಮುಹೂರ್ತ ಚೆನ್ನಾಗಿದ್ದಿಲ್ಲವೆಂದು. ಆಗಾಲೇ ಗ್ರಹಚಾರ ಪ್ರವೇಶವಾಗಿರ ಬೇಕು” ಎನ್ನತ್ತಿದ್ದರು. ನಿಜ ನಿರಲೂಬಹುದು. ಅಂತು ಸಂಗತಿ ಸ್ವಾರಸ್ಯಗಳನ್ನು ನೋಡು ವಾಗ ಹಾಗೆಯೇ ಎಂದು ಕಾಣುತ್ತದೆ. ಸರಿ, ನಿವಾಹ, ಖಭಯ ಕುಶಲೋಪರಿಗಳಾದ ಬಳಿಕ ವೆಂಕಟರಮಣನು ತಿರುಗಿ ಶಾಲೆಯನ್ನು ಸೇರಿದನು. ಈ ವರುಷ ಅವನ ಬಿ. ಎ. ಪರೀಕ್ಷೆ.

ಪರೀಕ್ಷೆಯಾಗುವ ಸಮಯದಲ್ಲಿ ಕನಕಲತೆ ತವರು ಮನೆಯಲ್ಲಿದ್ದಳು. ರಚಿಯ ಆರಂಭಕ್ಕೆ ಸರಿಯಾಗಿ ಅವಳು ಖುತ್ತಮಾತಿಯಾದಳು. ನೋಮಪ್ಪಯ್ಯನವರು ಶುಭ ಶವಾಚಾರವನ್ನು ನಂಟರಿಗೆ ತಿಳಿಸಿದರು. ಆ ಸಮಯಕ್ಕೆ ಶರಿಯಾಗಿ ಮನೆಗೆ ವೆಂಕಟರಮಣನ ಆಗಮನವೂ ಆಗಿತ್ತು. ತಂದೆಯ ಅಪೇಕ್ಷೆ ಇನೇ ದಿನಕ್ಕೆ ಖುತ್ತಿಶಾಂತಿಯನ್ನು ಮಾಡಿ ಶುವ ಎಂದಿತ್ತು. ಆದರೆ ರಾಯರು ಅಷ್ಟು ಅವಸರವಿಲ್ಲ ನೆಂದು ಹೇಳಿ ಕಳುಹಿಸಿದರು. ಹತ್ತು ದಿನ ಕಳೆದ ಬಳಿಕ ನೋಮಣ್ಣಯ್ಯನು ಅವರ ಮನೆಗೆ ಬಂದು ವೆಂಕಟರಮಣ ನೊಡನೆಯೇ ಪ್ರಸ್ತಾಪವೆತ್ತಿದರು. ನೆರೆ ಕೊರಡಿಯಲ್ಲಿ ರುವ ಮಂಜುನಾಥಯ್ಯನವರಿಗೆ ಅದು ಕೇಳಿಸಿತು. ಅವರು ಕಟ್ಟಾಗಿ ಹಾರಿ ಬಂದರು. “ಏನು, ಮನೆಯಲ್ಲಿ ಯಜ ಮಾನನಾದ ನಾನು ಸತ್ತಿರುವೆನೆಂದು ತಿಳಿದಿರಾ?” ಎಂದರು. ನೋಮಣ್ಣಯ್ಯನ ಮುಖ ಸಪ್ಪಗಾಯಿತು. “ಕ್ವಮಿಸಿ, ಶಾನು ಹೀಗೆಯೇ ಒಂದು ಮಾತು ಕೇಳಿದೆ. ನಿಮ್ಮೊಡನೆ ಎನ ನಿಷಯಿಸುವುದಕ್ಕೆಂದೇ ನಾನು ಬಂದವನು” ಎಂದು ಶಮಾಧಾನ ಹೇಳಿದರು. “ದಿನವೇ? ಆಗುವುದಿಲ್ಲ ಬಿಡಿರಿ.

ಆನೂರು ರೂಪಾಯಿ ಪ್ರಾರ್ಥಿತಂದು ಕೊಟ್ಟಿ ವಿನಹ ಪ್ರಸ್ತಾಪ ವನ್ನು ಎತ್ತಬೇಡಿರಿ’—ಎಂದರು. ಸೋಮಣ್ಣಿಯ್ಯನು ಅದಕ್ಕೆ ಒಡಂಬಡಲಿಲ್ಲ. ನೀವು ಅಷ್ಟು ಹಟವಾಡಿದರೆ ಗಂಂ ಕೊಡು ತ್ತೇನೆ. ಆದರೆ ಆ ಶರ್ಯತ್ತಿನ ಮೇಲೆ ಪ್ರಸ್ತಾಗ ಬಾರದು’ ಎಂದರು. ಅದೇ ಶರ್ಯತ್ತಿನ ಮೇಲೆ ಆಗ ತಕ್ಕುದಂದು ಮಂಜುನಾಥಯ್ಯನು ಹಟ ಹಿಡಿದರು. ಸರಿ ಯಾಯಿತು, ಅವರವರ ಹಟ ಅವರವರು ಹಿಡಿದರು. ದಿನ ನಿಶ್ಚಯವಾಗುವಂತಿಲ್ಲ. ಸೋಮಣ್ಣಿಯ್ಯ ನಂಟರ ಮನೆಗೆ ಬಂದವರು ನೀರು ಸಹ ಮುಟ್ಟದೆ ‘ಹರಿ ಹರಿ’ ಎಂದು ಮನೆಯ ಹಾದಿ ಹಿಡಿದರು.

ಎರಡು ವರುಷಗಳು ಸಂದುವು. ಇಕ್ಕಡೆಯವರೂ ಮಾತನಾಡಿಸಲಿಲ್ಲ. ಹುಡುಗನಿಗೆ ಬಿ. ಎ. ಯೂ ಆಯಿತು. ಸೋಮಣ್ಣಿಯ್ಯನಿಗೆ ತುಂಬಾ ಕಷ್ಟವೇನಿಸಿತು. ಉಂಟಾರ ಮಂದಿ ಅವವಾದವನ್ನು ಕೇಳುವುದು ಕಷ್ಟವಾಯಿತು. “ಏನೋ ಇರಬೇಕು” ಎಂದು ಜನರು ಆಡಿಕೊಳ್ಳುತ್ತಿದ್ದರು. ಏನೋ ಇತ್ತೀಂಬುದು ನಿಜ. ಆದರೆ ಜನರು ತಿಳಿದ ‘ಏನೋ’ ಇದ್ದಿರ ಲಿಲ್ಲ. ಇತ್ತೆ ತಾಯಿಯಿಲ್ಲದ ಹುಡುಗಿ ಕನಕಲತೆ. ಅವಳ ಅಜ್ಞಿಗೆ—ತಂದೆಯ ತಾಯಿಗೆ, ಮಗಳ ವಿಷಯವಾಗಿ ದುಃಖ ಬಲವಾಯಿತು. ಸೋಮಣ್ಣಿನನ್ನು ಕರೆದು “ಮಗೂ ಭಲ ಮಾಡಬೇಡ, ಒಟ್ಟಾರೆ ಮಗುವಿನ ಸುಖ ಹಾಳು ಮಾಡ ಬಾರದೆನು” ದರು. ಅಷ್ಟರಲ್ಲಿಯೇ ಮಂಜುನಾಥಯ್ಯನವರು ‘ಹುಡುಗನಿಗೆ ಎರಡನೇ ಲಗ್ನ ಮಾಡಿಸುತ್ತೇನೆ’ ಎಂದು ಸುಧ್ಯ ಹಂಟಿಸಿದರು. ಸೋಮಣ್ಣಿಯ್ಯನಿಗೆ ಗಾಬರಿಯಾಯಿತು. ‘ಹಣ ಕೊಡುತ್ತೇನೆ, ಅಂತೂ ರಾಜಿಯಾಗಲಿ’ ಎಂದು..... ಅವರು ಬಾಗಿದ್ದ ಸೋಡಿ ಮಂಜುನಾಥಯ್ಯನವರು—“ಹಾಗೆ

ಬರಲಿ, ಈಗ ನೂರು ಕೊಟ್ಟರೆ ಸಾಲದು. ಸರಾಸರಿ ೪೦೦ನ್ನು ಇರಿಸಿದರೆ ಮಾತ್ರ ಯಿತ್ತು ಶಾಂತಿ! ಇಲ್ಲವಾದರೆ ನಮ್ಮ ಹುಡುಗನಿಗೆ ಕೆಳ್ಳನು ಹೆಣ್ಣು ಕೊಟ್ಟಾನು'—ಎಂದರು. ಆದರೆ ಅಷ್ಟು ವಿವರೀತಕ್ಕೆ ಹೋಗಲು ಅವರ ಸ್ವೀಹಿತರು ಬಿಡಲಲ್ಲ. ವೆಂಕಟರಮಣನೂ ತನ್ನಿಂದಾದ ಪ್ರಯತ್ನವನ್ನು ಅಂತರಂಗದಲ್ಲಿ ಮಾಡುತ್ತಿದ್ದನು. ಅಂತೂ ನೂರು ರೂಪಾಯಿಯು ಬಂದಿತು. ಕನಕಲತೆಯು ವೆಂಕಟರ ಮಣನ ಸಂಸಾರದಲ್ಲಿ ರಾಣಿಯಾಗಲು ಬಂದಳು. ಇದು ಏಕಾದಶಿಯ ದಿನವಿರಬೇಕು. ಅದರ ಹೇಳಿ ಬಂದುದು ಅಮಾವಾಸ್ಯೆ. ಹುಡುಗಿ ಮನೆಗೆ ಬಂದು ಎರಡು ವರುಷ ವಾಯಿತು. ಸೋಮಪೂರ್ಯನು ಅಳಿಯನನ್ನೂ ಮಗಳನ್ನೂ ಕರೆಯಲ್ಪ ಹತ್ತು ಬಾರಿ ಬಂದರು. ಆದರೆ, ರೂ. ೫೦೦ ಕೊಟ್ಟರೆ ಮಗಳನ್ನು ಮನೆಗೆ ಒಯ್ಯಬಹುದು' ಎಂದರು. ಹೆಚ್ಚೇನು—ಕನಕಲತೆಯ ಮೊದಲಿನ ಬಾಣಂತಿತನವು ಪತಿಯ ನಿಲಯದಲ್ಲೇ ಕೆಳೆಯಿತು. ಸೋಮಣ್ಣ ಯ್ಯಾನು 'ಇನ್ನೇನು? ಕೊಟ್ಟ ಹೆಣ್ಣು ಕುಲದ ಹೊರಗೆ. ಎಷ್ಟು ಯೋಚಿಸಿದರೆ ಏನು ಘಲ?' ಎಂದರು. ಆದರೆ ಅವರಿಗೂ ಯೋಚಿಸುವ ಘಳಿಗೆ ಬಂದಿತು. ಒಂದು ದಿನ ಅವರ ತಾಯಿಯು ತಮ್ಮ ಮುಸ್ಟಿನಲ್ಲಿ ಹಾಸುಗೆ ಹಿಡಿದರು. ಅವರು ಬದುಕುವುದು ಕರಿಣವೆಂದು ಎಲ್ಲಿರಿಗೂ ತೋರಿತು. ಮಗ ನನ್ನ ಕರೆದು "ಮಗೂ ಏನಾದರೂ ಮಾಡಿ ಕನಕವನ್ನು ಕರೆಯಿಸಲಾರೆಯಾ. ಮೊಮ್ಮೆಗಳ ಮಗುವನ್ನು ಕಂಡು ಶಾಯುತ್ತೇನೇ" ಅಂದಳು. ಸುಮ್ಮನೆ ಹೇಳಿ ಕೆಳುಹಿಸಿದರೆ ನೃಧ್ವವೆಂದು ಅವರಿಗೆ ತಿಳಿದಿತ್ತು. ಇತ್ತು ಆಸೆ ಪೂರ್ವೆಸಲು ೫೦೦ ರೂಪಾಯಿಗಳನ್ನು ಕೊಡಲು ಸಾಧ್ಯವಿರಲಿಲ್ಲ.

ಒಮ್ಮೆ ಆಸ್ತಿ ಮನೆ ಮಾರಿ ಕೊಟ್ಟಿರೂ, ತಿರುತಿರುಗಿ
ಅದೇ ಹೇಳಿದರೆ ಅವನಿಂದ ಪೂರ್ಯಿಸಲು ಸಾಧ್ಯವಂಟೇ?
ಸಾಲದುದಕ್ಕೆ ಮದುವೆಯಾಗಲಿರುವ ಹೆಣ್ಣು ಕೂಸುಗಳು
ಇನ್ನೇರಡಿವೆ. ಆದರೆ ತಾಯಿಯು ಮಾತನ್ನು ನಿರಾಕರಿಸಲಾರದೆ
ಉವಾಯಾಂತರದಿಂದ ಬೀಗರ ಮನೆಗೆ ಜನ ಕಳುಹಿಸಿ
ಮಂಗಳ ಕಿವಿಗೆ ಸುಧ್ಯ ಮುಟ್ಟಿಸಿದರು. ಆಗ ವೆಂಕಟರ
ಮಣನು ಚಾಕರಿ ಹುಡುಕುವುದಕ್ಕೆಂದು ಮಂಗಳೂರಿಗೆ
ಹೋಗಿದ್ದನು. ಇತ್ತೆ ಕನಕಲತೆಯು ತವರು ಮನೆಯನ್ನು
ಕಾಣದೆ ಎರಡು ವರುಷವಾಗಿತ್ತು. ಅಜ್ಞಿಯನ್ನು ಕಾಣುವ
ಆಸೆ ಅಪ್ಪಿಸ್ತಿರಲಿಲ್ಲ. ಅದರಲ್ಲಿ ಅವಳು ಸಾಯುವ
ಗಳಿಗೆಯಲ್ಲಿ ತಾನಿರಬೇಕೆಂದು ಅವಳು ಆಸೆ ಮಾಡುವುದ
ರಲ್ಲಿ ಆಶ್ಚರ್ಯವೇನು?

ಮಾವಂದಿರ ಮುಂದೆ ಹೋಗಿ ನಿಂತಳು. ಸುಧ್ಯಯನ್ನು
ಕಟ್ಟಿರು ಕರೆದು ಹೇಳಿದಳು. ಅವರಿಗೆ, ತನಗೆ ಸುಧ್ಯ ತಿಳಿಸದೆ
ಇವಳ ಕಿವಿಗೆ ಮುಟ್ಟಿಸಿದುದಕ್ಕೆ ಬಂದ ಕೋಪ ಅಪ್ಪಿಷ್ಟಲ್ಲ.
ಅಲ್ಲದೆ ಸೊಸೆಯ ಆಗ್ರಹ ಬೇರೆ. ವಾರಣ ಹೋದರೂ
ನೀನು ಹೋಗಬಾರದು ಎಂದರು. ಕನಕಲತೆಗೆದುಃಖ ತಡೆ
ಯಲಿಕಾಗಲಿಲ್ಲ. ಅಡುಗೆ ಮನೆಗೆ ಬಂದು ಹಣ ಹಣ
ಬಡಿದುಕೊಂಡಳು. ದುಡ್ಯಂವಕ್ಕೆ ಗಂಡನು ಆ ದಿನವೇ
ಮನೆಗೆ ಬಂದನು. “ಕೆಲಸವಾಯಿತು ಮಂಗಳೂರಲ್ಲಿ
ಇನ್ನು ಬಿಡಾರ ಮಾಡುವಾ,” ಎಂದು ಹೇಳಿದನು. ಪ್ರತಿಯಾಗಿ
ಇವಳು ತನ್ನ ಗೋಳನ್ನು ಅವನ ಮುಂದಿರಿಸಿದಳು. ಅವನಿಗೆ
ಏನೆನ್ನುವುದಕ್ಕೂ ಧ್ಯೇಯ ಬರಲಿಲ್ಲ... “ಅಪ್ಪನೇನೆಂದನು,”
ಎಂದು ಕೇಳಿದನು. ಕನಕಲತೆಯು ಹೇಳಿದಳು. “ಹಾಗಾದರೆ
ಹೇಗೆ ಹೋಗುವುದಕ್ಕಾಡೀತು?”, ಎಂದನು. ಕನಕಲತೆಯು

ಕಾಲನ್ನ ಹಿಡಿದು ಬೇಡಿಕೊಂಡಳು. ಅದಕ್ಕೆ ಪತಿರಾಯನು “ನನ್ನೊಡನೆ ಕೇಳ ಬೇಡ”, ಎಂದನು. ಕನಲತೆಯು ಮೌನವಾದಳು. ಆ ರಾತ್ರೆ ಸರಿದು ಮುಂಜಾನೆಯಾಗುವಾಗ ಕನಕಮೃನು ತಾನೊಬ್ಬಳೀ ತವರು ಮನೆಯ ಬಾಗಿಲಿನಲ್ಲಿ ದ್ವಾರು. ಆತುರದಿಂದ ಹೋಗಿ ಅಜ್ಞಿಯನ್ನು ಕಂಡಳು. ಒಂದೆರಡು ದಿನಗಳಲ್ಲಿ ಆ ಮುದುಕಿ ಸುಖ ಪ್ರಯಾಣವನ್ನು ಬೆಳೆಸಿದಳು. ಅನಂತರ ಕನಕಮೃತಿರುಗಿ ಗಂಡನ ಮನೆಗೆ, ಬಂದಂತೆಯೇ ಒಬ್ಬಂಟಿಗಳಾಗಿ ನಡೆದಳು.

ಅವಳು ಮನೆಯ ಮುಂದಿನ ಅಂಗಣಕ್ಕೆ ಬರುವಾಗ ಮಾವಂದರು ನಿಂತಿದ್ದರು. ಪ್ರಳಯಕಾಲದ ರುದ್ರನು ನಿಂತಂತೆ! “ಎಲ್ಲಿಗೆ ಹೋಗಿದ್ದೀ”, ಎಂದು ಕೇಳಿದರು. ಕನಕಲತೆ ನಡುಗುತ್ತ ಹೇಳಿದಳು. “ನನ್ನ ಮನೆಗೆ ಬರ ಕೂಡದು. ಇಂದು ಹೀಗೆ ಮಾಡಿದೆ. ನಾಳೆ ಕಂಡವರ ಒಟ್ಟಿಗೆ ಓಡಿ ಹೋಗಿ, ಬೇಸರವಾಗಲು ನಮ್ಮ ಮನೆಗೆ ಬಂದರೆ ನಿನ್ನನ್ನು ಸೇರಿಸಿಕೊಳ್ಳುತ್ತೇವೆಂದು ತಿಳಿದೆಯಾ?” ಎಂದು ಗದರಿಸಿದರು. ಕನಕಮೃನು ಅತ್ಯು ಕ್ಷಮೆ ಬೇಡಿದಳು. ಗದ್ದಲ ಕೇಳಿ ವೆಂಕಟರಮಣನು ಅಳುವ ಮಗುವನ್ನು ಹಿಡಿದು ಕೊಂಡು ಅಲ್ಲಿಗೆ ಬಂದನು. “ಮಗನೇ! ನೋಡಿಕೊ. ಅವಳನ್ನು ಮನೆಯೊಳಕ್ಕೆ ಹೋಗ್ಗಿಸಿಕೊಂಡರೆ ನೀನು ನನ್ನ ಮಗನೇ ಅಲ್ಲ”, ಎಂದು ಅವರ ಕೆಲಸಕ್ಕೆ ಅವರು ಹೋದರು. ಕನಕಲತೆಗೆ ದುಃಖವು ಉಕ್ಕೆ ಬಂದಿತು. ಅವಳನ್ನು ಕಂಡು ಮಗುವು ಮತ್ತೆಷ್ಟು ಅಶ್ವಿತು. ಅವಳು ತನ್ನ ಶತಾಪರಾಧಗಳನ್ನು ಮನ್ನಿಸಬೇಕೆಂದು ಕಾಲ ಮೇಲೆ ಬಿದ್ದಳು. ಇನ್ನು ಮುಂದೆ ಹಾಗೆ ಮಾಡುವುದಿಲ್ಲಿಂದು ಆಣ ಮಾಡಿಕೊಂಡಳು.

ಆದರೆ ಗಂಡನ ಕಲ್ಲಿದೆ ಕರಗಲಿಲ್ಲ. ಕರಗಿದರೆ ಅವನು ತಂದೆಯು ಮಗನಾಗುವುದು ಹೇಗೆ?

ಕನಕಮ್ಮನು ಅಲ್ಲೇ ಅಂಗಣದಲ್ಲಿ ಉರುಳಾಡುತ್ತು ಬಿದ್ದಳು. ಉಟವಿಲ್ಲ, ಅನ್ನವಿಲ್ಲ, ನೀರಿಲ್ಲ.... ಎರಡು ದಿನಗಳೇ ಸಂದುವು. ಅವಳಿಗೆ ದಣಿದು ದಣಿದು ತಾಸಿಗೆ ನಾಲ್ಕುವೈತ್ತಿ ಮೂರ್ಭೇ ಹೋಗುತ್ತಿರುವಳು. ಆಕಸ್ಮಿಕವಾಗಿ ಎರಡನೆಯ ದಿನ ಉರಿನ ಪರೇಲರು ಬಂದು ಈ ಅವಸ್ಥೆಯನ್ನು ಕಂಡರು. ಅವರು ಕನಿಕರಗೊಂಡರು. ಆದರೆ ತಮ್ಮ ಸವಿ ನುಡಿಗಳು ಮಂಜುನಾಥರ್ಯನವರಿಗೆ ನಾಟದೆಂದು ತಿಳಿದಿತ್ತು. ಆದುದರಿಂದ ಬೇರೆ ಉವಾಯಗೈದರು.—‘ಸಾಮಿ,’ ಎಂದು ಅವರನ್ನು ಕರೆದರು. ಪರೇಲರ ಸ್ವರ ಕೇಳಿ ಅವರು ಹೋರಗೆ ಬಂದರು. “ಸಾಮಿ, ಈ ಹುಡುಗಿ ಹೀಗೆಯೇ ಸತ್ತರೆ ಯಾರು ಹೋಣಿ” ಎಂದರು. “ಯಾರ ಹತ್ತಿರ ಕೇಳುತ್ತೀರಿ” ಎಂದು ಮಂಜುನಾಥರ್ಯನವರು ಹೇಳಿದರು. “ನಿಮ್ಮ ಹತ್ತಿರ. ನನಗೆ ತಿಳಿಯದು. ಅವಳಿಲ್ಲಾದರೂ ವಾರ್ಷಾಬಿಡು ಬೇಕು. ನೀವು ಅನ್ನಹಾಕದೆ ಹೊಡಿದು ಕೊಂದಿರೆಂದು ರಿಪೋಟ್ ಮಾಡುತ್ತೇನೆ. ನನ್ನನ್ನು ದೂರಬೇಡಿರಿ” ಎಂದು ಹೇಳಿ ಹೋರಟೇ ಹೋದರು. ರಾಯರಿಗೆ ಚಳಿ ಹಿಡಿಯಿತು. ಒಳಗೆ ಹೋಗಿ ಮೃದುವಾತಿನಿಂದ “ಸಾಯಲಿ, ಅವಳನ್ನು ಬರಹೇಳು” ಎಂದು ಮಗನಿಗೆ ಆಜ್ಞಾಪಿಸಿದರು. ಮಗನು ಬಂದು ಮೂರ್ಭೇ ತಾಳಿದ ಹೆಂಡತಿಯನ್ನು ಹೊತ್ತು ಒಯ್ಯಬೇಕಾಯಿತು. ಅವಳ ಆರೋಗ್ಯದ ಉಪಚಾರಗಳ ಗಡಿ ಬಿಡಿಯಲ್ಲಿ ತನ್ನ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಕೆಲಸವು ಕಳೆದುಹೋಯಿತು.

ತಿರುಗಿ ಒಂದೇ ವರುಷದಲ್ಲಿ ಕನಕಲತೆಯ ತಂದೆಯು

ಕಾಯಿಲೆ ಬಿಡ್ಡನು. ಅದರಲ್ಲೇ ಮೃತಿಯನ್ನು ಹೊಂದಿದನು. ಭಲವಾದಿ ಮಗನಾಗಲಿ ತಂದೆಯಾಗಲಿ ಅವರ ಮನೆಗೆ ಹೋಗಲಿಲ್ಲ. ಕನಕಮೈ ಹೋಗಲಿಕ್ಕಿಲ್ಲವೆಂದು ಹೇಳಬೇಡವವ್ಯೇ. ಕನಕಮೈನ ಒಡಲಲ್ಲಿ ಈ ಉರಿ ಇಡೀ ಇತ್ತು. ಸಾಯುವಾಗಲೂ ಅವಳ ತಂದೆಯು “ಕೊಟ್ಟ ಹೆಣ್ಣ ಕುಲದ ಹೊರಗೆ” ಎಂದು ಅಂದೇ ಅನ್ನತ್ವದ್ದನಂತೆ!

ಇನ್ನು ಒಂದೆರಡು ವರುಷಗಳಲ್ಲಿ ತಂದೆಮಕ್ಕಳಲ್ಲಿ ಮನಃಕ್ಷೇತ್ರ ತೊಡಗಿತು. ವೆಂಕಟ್ರಮಣ ತಮ್ಮಂದಿರು ದೊಡ್ಡವರಾದರು. ಇತ್ತೆ ವೆಂಕಟ್ರಮಣನು ತಾನಾಗಿ ಆ ಮನೆಯಲ್ಲಿರಲು ಸಾಧ್ಯವಿಲ್ಲ. ತಾನು ಬೇರೆ ಜಾಕರಿಯಲ್ಲಿರುವೆ. ‘ನನ್ನ ಹಿಸೆ ಕೊಡಿರಿ’ ಎಂದು ಬೇಡಿದನು. ಮಂಜುನಾಥಯ್ಯನು ಉವಾಯಕಾಣದೆ ಅವನ ಹಿಸೆಯನ್ನು ವಿಂಗಡಿಸಿ ಕೊಟ್ಟರು. ವಾಲಾಯಿತು; ವೆಂಕಟ್ರಮಣನು ಹೆಂಡತಿ, ಮೂರು ಮಂದಿ ಮಕ್ಕಳೊಂದಿಗೆ ಮನೆಯ ಹೊರಗೆ ಬರುವ ನಿಶ್ಚಯ ಮಾಡಿದಳು. ಆ ಗಳಿಗೆ ಸರಿಯಾಗಿ ಕನಕಮೈನನ್ನು ಅವನು ಮಾತಾಡಿಸಿದನು.—ಆಗ ಅವಳು ತನ್ನನಂಜನ್ನು ತೀರಿಸಿಕೊಳ್ಳುವ ಸಮಯವು ಇದೇ ಎಂದು ತಿಳಿದಳು “ನಾನು ಸಿಹ್ಯಾಂದಿಗೆ ಬರುವುದಿಲ್ಲ. ಸೀವೆನೇ ಮಾಡಿರಿ. ನಾಳಿ ನೀವು ಇನ್ನೊಬ್ಬರ ಮಾತು ಕೇಳಿ ನನ್ನನ್ನು ಓಡಿಸಿದರೆ” ಎಂದಳು. “ಇನ್ನೊಬ್ಬರ ಮಾತು ಕೇಳುವುದೆಂದರೆ?”, ಎಂದನು ಅವನು. “ತಂದೆಯ ಮಾತನ್ನು ಕೇಳಿ ನನ್ನ ಜೀವನವನ್ನು ಹಾಳು ಮಾಡಿದಂತೆ!”, ಎಂದಳು. “ಏನು ಬೇಕೋ ಅದನ್ನು ಮಾಡು?” ಎಂದು ಸಿಟ್ಟಾಗಿ ಅವನು ನುಡಿದನು. “ಅದನ್ನೇ ಮಾಡುತ್ತೇನೆ. ಕೊಟ್ಟ ಹೆಣ್ಣ ಕುಲಕ್ಕೇ ಹೋಗುತ್ತದೆ. ಈಗ ದೇನರ ದಯೆಯಿಂದ ಗಂಜೀ

ನೀರನ್ನ ಕುಡಿಯುವಷ್ಟು ಅಸ್ತಿಯನ್ನ ನಮ್ಮವುನು ಸಾಯು ವಾಗ ಬಿಟ್ಟು ಹೋಗಿದ್ದಾನೆ. ಅದೂ ನನ್ನ ಹೆಸರಿನಲ್ಲೇ'— ಎಂದಳು.

ಅದೇ ದಿನ ಅವಳೂ ಹೊರಟಳು. ತನ್ನ ಮಕ್ಕಳನ್ನ ಕರೆದುಕೊಂಡು ತವರುವನೆಗೆ ಹೋದಳು. ಅಲ್ಲಿ ಅವಳ ತಂದೆಯು ತಂಗಿಯೊಬ್ಬಳೇ ಇವಳನ್ನ ಸ್ವಾಗತಮಾಡಿದಳು. ಇಲ್ಲಿ ಈ ವಿಚಿತ್ರ ಸಡೆಯುವಾಗ ಮಂಜುನಾಥಯ್ಯನು ಮನೆ ಯಲ್ಲಿಲ್ಲ. ಅವನು ಬರುವಾಗ ವೆಂಕಟಮಣನು ಸಿಳಿಪಿಳಿ ನೋಡುತ್ತಿದ್ದನು. ಸಂಗತಿ ರಾಯರಿಗೂ ತಿಳಿಯಿತು. “ಹಾಗಾಗಬೇಕು ಮಗನೇ’’ ಎಂದು ಅವರೂ ಆಶೀರ್ವದಿಸಿದರು.

ಕೊಟ್ಟಿ ಹೊಣ್ಣಂತೂ ಕುಲಕ್ಕೇ ಹೋಯಿತು. ಇನ್ನು ಪಡೆದ ಗಂಡು ಎಲ್ಲಿಗೆ ಹೋಗುವುದೋ ತಿಳಿಯದು.

ಈ. ಮುಂಡೇ ಕೂಳಿಗೆ ಮುನ್ನಾರು ವಿಷ್ಣು

**ಮುಂಡೆಯೆಂಬ ಹೆಸರನ್ನು ಮೊದಲಿನ ಬಾರಿಗೆ ತೆಗೆದ
ಬಾಲಿಯು ಅದೆಂತಹ ವಿಚಿತ್ರದ ಬಾಲಿಯೋ!** ಶಬ್ದವನ್ನು
ಬಿಡಿಸಿ ಅರ್ಥ ಮಾಡಹೋದರೆ ಅರ್ಥವೇ ಇಲ್ಲ. ಆ ಶಬ್ದದ
ಹಾಟ್ಟು ನೆಲೆಗಳ ಅರಿವು ಹೇಗಿದರೋ. ಆದರೆ ಶಬ್ದವನ್ನು
ಕೇಳಿದರೆ ಮಾತ್ರ ಹೆಂಗುಸರಿಗೆ—ಶೂಲದಂತೆ ವೇದನೆಯಾಗು
ತ್ತದೆ. ಯಾರೆ ಸಲುವಾಗಿ ಅದನ್ನು ನಿರ್ವಿರ್ಸಿದರೋ ಅವರ
ಮುಂದೆ ‘ವಿಧವೇ’ಯೆಂದು ಕರೆದರೆ ಅವರಿಗಷ್ಟು ವ್ಯಧಿಯಾಗು
ವುದಿಲ್ಲ. ಆದರೆ ಅದೇ ಅರ್ಥಸೂಚಕವಾದ ಈ ಶಬ್ದವನ್ನು
ಹೇಳಿದರೆ ಮಾತ್ರ—ಅತಿ ಹೆಚ್ಚಿನ ವ್ಯಧಿಯಾಗುವುದು.
ಪಾರ್ಯಾಶ್ಚಿ ವಿಧವೇಯ ಬಾಳಿಗಿಂತಲೂ ಮುಂಡೆಯ ಬಾಳ್ಳು
ತೀರ ದಾರುಣವಿರಬೇಕು. ಅದಕ್ಕೆ “ಮುಂಡೆಯ ಕೂಳಿಗೆ
ಮುನ್ನಾರು ವಿಷ್ಣು” ನೆಂಬುವರು. ಅಂಥ ಜೀವನವನ್ನು
ನಾವೇಕೆ ಬಿಡಿಸಿ ನೋಡಬಾರದು.?

ನಾಗಮೃನನ್ನು ಕೂಟ್ಟದ್ದು ಶ್ರೀಮಂತರ ಮನಸೆಗೆ.
ಅವಳು ಆ ಮನಸೆಯ ಹಿರಿ ಸೊಸೆಯಾಗಿದ್ದಳು. ಮಂಜೀ
ಶ್ವರದ ಮಾಧವ ಭಟ್ಟರ ಮನಸೆಯು ಹೆಸರನ್ನು ಕೇಳಿದವರಿಲ್ಲ.
ಭಟ್ಟರ ಸಂಪತ್ತು ಆಸ್ತಿ, ಮನಸೆ, ಮರ ನಗದೆಂದು ಎರಡು
ಮೂರು ಲಕ್ಷಗಳಿಗೊಂದು ಕಡಿಮೆಯದಲ್ಲ. ಉರವರು
ಅನ್ನತ್ವಾರೀ—ಕುಗೀಗ ಅವರಿಗೆ ಸಿಗುವ ಬಡ್ಡ ಹಣವೇ
ಳಂ—ಳಂ ಸಾವಿರವಾಗುತ್ತದೆ ಎಂದು. ಹೀಗಿರಲು ಅವರ
ಸಂಪತ್ತು ಲ—ಗಂ ಲಕ್ಷದ ವರೆಗೂ ಕಡಿಮೆ ಕಡಿಮೆ ಮುಟ್ಟು
ಬಹುದೆಂದು ಉಹೆ. ಆದರೆ ಸ್ವತಃ ಭಟ್ಟರನ್ನು ಕಂಡರೆ—

ಭಟ್ಟರಂತೆಯೇ ಇದ್ದರು. ಅಂದರೆ ದೇವಾಲಯದ ಪೂಜೆಯ ನೇನೆ ಅಕ್ಷಯೀಂದಲೇ ಜೀವಹರಣ ಮಾಡುವ ಪೂಜಾರಿಯಂತಿದ್ದರು. ಉಡುವ ಪಂಚ ವೋಳಕಾಲಿನಿಂದ ಕೆಳಕ್ಕಿಳಿಯು ತ್ತಿರಲಿಲ್ಲ. ಮೈಯ ಧೋತರ ಬ್ರಹ್ಮನು ಕೊಟ್ಟದ್ದನ್ನು ಬಿಟ್ಟು ಬೇರ ಇರುತ್ತಿರಲಿಲ್ಲ. ಇನ್ನು ಅಂಥ ನುಹತ್ತೆದ ಕೆಲಸ ವಿದ್ದು ಮಂಗಳೂರಿಗೆ ತಿರುಗಾಡಲು ಹೋಗಬೇಕಾದರೆ ಒಂದು ರುಪಾಲೆಯನ್ನು ತೆಲಿಗೆ ಸುತ್ತಿ ಹೊರಟಿರೇ. ಆ ಕಾಲದಿಂದಲೂ ಅವರು ಗಾಡಿ ಮಾಡಿ ಹೋಗುತ್ತಿದ್ದವರಲ್ಲ. ಈಗ ಅಲ್ಲಿಂದಿಲ್ಲಿಗೆ ರೈಲು ಬಂಡಿ ಇರುವುದಾದರೂ ಅವರ ಪದ್ಧತಿ ಬದಲಾಗಲಿಲ್ಲ.

ಮಾಧವ ಭಟ್ಟರಿಗೆ ದೇವರ ದಯೀಯಿಂದ ಮಾಡವರು ಗಂಡು ಮಕ್ಕಳಿದ್ದರು. ಎಲ್ಲರೂ ತಾರುಣ್ಯವನ್ನು ಕಳೆದು ಯೌವನಕ್ಕೆ ಕಾಲಿರಿಸಿದವರೆನ್ನು ಬಹುದು. ಹಿರೇ ಹುಡುಗನ ಹೆಸರು ನಾರಾಯಣನೆಂದು. ಕಿರಿಯವರಿಬ್ಬರು—ರಾಮ ಕೃಷ್ಣ, ಅಚ್ಛತರೆಂದು. ಮೂರವರಿಗೂ ಲಗ್ನವಾಗಿತ್ತು. ಹಿರಿಯವನ ಹೆಂಡತಿಯೇ ನಾಗಮ್ಮೆ. ನಾಗಮ್ಮನು ಮಾವನ ಮನೆಗೆ ಬಂದಾಗ ಅವಳಿಗೆ ಅಲ್ಲಿನ ರೀವಿಗಳು ಅಷ್ಟು ಒಗ್ಗುಲಿಲ್ಲ. ದೊಡ್ಡವರ ಮನೆಯಾದರೂ ಎಲ್ಲವೂ ಬೀಗ ಮುದ್ರೆಯ ಒಳಗೇ ಇರುತ್ತಿತ್ತು. ಒಂದು ಹಪ್ಪಳವನ್ನು ತಿನ್ನುವ ಮನಸ್ಸಾದರೂ ಬೀಗದ ಕೈಯನ್ನು ಹುಡುಕಬೇಕಾಗುತ್ತಿತ್ತು. ಬೀಗದ ಕೈ ಇರುವುದು ಯಜಮಾನರ ಕೈಯಲ್ಲಿ. ಆದರೆ ಸುದ್ಯೇವದಿಂದಲೋ, ದುದ್ಯೇವದಿಂದಲೋ—ಅವರ ಮುಸ್ತಿನಲ್ಲಿ ಧೃಷ್ಟಿ ತೀರ ಮಂದವಾಗುತ್ತ ಬಂದಿತು. ಹಾಗೆಯೇ ಶರೀರದಾಢ್ಯತೆಯು ಕಡಿಮೆಯಾಗುತ್ತ ಬಂದು, ಅಷ್ಟೋಂದು ದೊಡ್ಡ ವಹಿನಾಟನ್ನು ನಡೆಯಿಸಿಕೊಂಡು ಬರು

ವುದು ಅವರಿಗೆ ಅಸಾಧ್ಯವಾಗಿ ಬಂದಿತು ಹೀಗಾಗಿ ಅವರು ಯಜಮಾನಿಕೆಯನ್ನು ನಾರಾಯಣಿಸಿಗೊಪ್ಪಿಸಿದರು. ನಾರಾಯಣನು ತಂದೆಯ ಧೋರಣೆಯನ್ನು ತೀರ ಬಿಟ್ಟುಹೊಗಿರುತ್ತಿಲ್ಲ. ಹೊರಗಿನವರೊಡನೆ ವಹಿವಾಟು ಮಾಡುವಾಗ, ತಂದೆ ಮುಕ್ಕಳಲ್ಲಿ ಅಂತರವಿರುತ್ತಿರುತ್ತಿಲ್ಲ. ಆದರೆ ಮನೆಯ ಸ್ಥಿತಿ ಮಾತ್ರ ಸುಧಾರಿಸಿತು. ಹಳೆಯ ಮನೆಯನ್ನು ದುರುಸ್ಥಿ ಮಾಡತ್ತೊಡಗಿದನು. ಹಂಡತಿ ಬಂಧುಗಳನ್ನು ಆದರಮಾಡತ್ತೊಡಗಿದನು. ಉಂಡುಡುವ ವಿಚಾರಗಳಲ್ಲಿ ಯಾವ ಕೃಪಣ ತನವನ್ನು ತೋರಿಸಲಿಲ್ಲ. ಹೀಗಾಗಿ ನಾಗಮೈನ ಮೇಲೆ ಆಭರಣಗಳು ಬಂದೊಂದಾಗಿ ಬರತ್ತೊಡಗಿದುವು. ಉಡಲು ಬೆಡಗಿನ ಶೀರೆಗಳು ಬಂದುವು. ಪತಿಯ ಜತೆಯಲ್ಲಿ ಸಂಸಾರವನ್ನು ಚೆನಾಗಿ ಸಾಗಿಸಿಕೊಂಡು ಹೊಡಳು. ಆದರೆ ಸಂಸಾರಚಕ್ರವಲ್ಲವೇ ಆದು. ಬಂದೇ ತೆರನಾಗಿ ನಡೆಯುವುದಿಲ್ಲ; ಬಂದು ದಿನ ಅವಳ ಪತಿಯು ಮಂಜೀಶ್ವರದಿಂದ ಮೋಟಾರು ಏರಿ ವಿಟ್ಟಕ್ಕೆ ಪಯಣ ಬೆಳೆಯಿಸಿದ್ದನು. ಬರುವಾಗ ದರಿದ್ರ ಮೋಟಾರು ಮಗುಚಿ ಬಿಡ್ಡಿತು. ಹಲವರಿಗೆ ಜವಿಂ ಆಯಿತು. ಆದರೆ ನಾರಾಯಣನನ್ನ ಬಲಿಯಾಗಿಯೇ ಕೊಂಡುಹೊರಿಯಿತು. ಸುಧ್ಯಯು ಮಂಜೀಶ್ವರಕ್ಕೆ ಮುಟ್ಟಲು ನಾಗಮೈನು ಎದೆ ಎದೆ ಬಡಿದುಕೊಂಡಳು. ಅವಳ ತಂದೆ, ಮನೆಯವರು ಬಂದರು. ತಂದೆ, ಇಬ್ಬರು ಅಣ್ಣಂದಿರು ಮಗನ ಸಂತಾಪದಲ್ಲಿ ಭಾಗಿಯಾದರು. ಇತ್ತುವ್ಯಧಿ ಮಾಥವ ಭಟ್ಟರು ಸೋಸೆಯನ್ನು ಸಮಾಧಾನ ಪಡಿಸಿದರು— “ದೇವರು ಕೊಂಡುಹೋಗುವಾಗ ಯಾರೇನು ಮಾಡಲು ಬರುತ್ತೇದೆ?”— ಎಂದರು. ಮಾವನವರಿಗೆ ತನ್ನ ಪತ್ನಿಯ ಮೇಲೆ ಅತ್ಯಧಿಕ ಪ್ರೇಮವಿತ್ತು. ಅಂಥವರೇ ಹೊಟ್ಟೆ

ಮಗುವಿನ ದುಃಖವನ್ನು ಸುಂಗಿಕೊಂಡಿರಲು ತಾನು ಮಾತ್ರ ‘ಗೋಳೀ’ ಎಂದು ಅಳುಪುದರಲ್ಲಿ ಅರ್ಥವಿಲ್ಲಿಂದು ತಿಳಿದಳು.

ಸೂತಕದ ದಿವಸಗಳು ಕಳಿದುವು. ಅವಳ ತಂದೆಯು ಮಗಳನ್ನು ‘ಮನೆಗೆ ಬಾ’ ಎಂದು ಬೇಡಿಕೊಂಡನು. ಇತ್ತೆ ಮಾವನ ಮನೆಯವರು “ಹೋಗುಪುದರಲ್ಲಿ ಆಕ್ಷೇಪವಿಲ್ಲ, ಆದರೆ ಮಗನು ಸತ್ಯಾಧನೆಯೇ ಸೂಸೆಯನ್ನು ಓಡಿಸಿದ ರೆಂಬ ಅವವಾದ ಬರಬಾರದು”—ಎಂದರು. ಮಾಧವ ಭಟ್ಟರು “ನಾಗಮ್ಯ, ನಮ್ಯ ಮನೆಯಲ್ಲೇ ಇರು. ಬೇಕಾದಾಗ ತವರುಮನೆಗೆ ಹೋಗಿಬರಲು ನಾವಲ್ಲವೆನ್ನವೇ? ಸಿನ್ನನ್ನ ಹೊಟ್ಟಿಯ ಮಗುವಿನಂತೆ ಕಾಣಿತ್ತೇವೇ” ಎಂದು ನಾಲ್ಕು ಕರುಣೆಯ ಮಾತುಗಳನ್ನಾಡಿದರು. ವಾವಂದಿರ ಪ್ರೀತಿಯನ್ನು ವಿಶುರುವಷ್ಟು ಸಾಹಸವು ಅವಳಿಗೆ ಆಗಲಿಲ್ಲ. ತವರುಮನೆಗೆ ಹೋಗುಪುದಾದರೂ ಈಗಲೇ ಬೇಡವೆಂದು ಸಿಧರಿಸಿದಳು. ಇತ್ತೆ ನಾಗನ್ನು ತಂದೆಯೂ ಬಲವಂತ ಪಡಿಸಲಿಲ್ಲ. ಕೇವಲ ಒಂದರಡು ಚಿಲ್ಲರೆ ವಿಷಯಗಳನ್ನು ಬಿಟ್ಟರೆ, ಮಾಧವಭಟ್ಟರು ಕಣ್ಣಜ್ಞವ ವರಿಗೆ ಏನೊಂದು ಕರಿಣ ಪ್ರಸಂಗವೂ ನಾಗನ್ಯನ ವಾಲಿಗೆ ಬರಲಿಲ್ಲವೆಂದು ಸಂತೋಷದಿಂದ ಹೇಳಬಹುದು.

ಆ ಒಂದರಡು ಪ್ರಸಂಗಗಳಾದರೂ ಏನೆಂದು ನೀವು ಕೇಳಬಹುದು. ಅದಕ್ಕೂ ಮೊದಲು ನೀವು ಅವಳಾರೆಂಬು ದನ್ನು ತಿಳಿಯತಕ್ಕದ್ದು. ಅವಳು ವಿಧವೆ. ಅವಳ ಅಂತರಂಗಕ್ಕೆ ಭಾಗಿಯಾದ ಪತಿಯೂ ಇಲ್ಲ; ಅವನ ವೇಮದ ಪ್ರಸಾದವಾದ ಸಂತತಿಯೂ ಇಲ್ಲ. ಏನೇ ದುಃಖವಾದರೂ ತನ್ನ ಒಡಲಲ್ಲೇ ಇಲ್ಲವೇ ದೇವರ ಮುಂದೆಯೋ ಅಳಬೇಕಾದ ಗತಿಹಿಂಸಳು,

ಈಗ ಮನೆಯ ಯಜಮಾನಿಕೆಯು ರಾಮಕೃಷ್ಣನ ಕ್ಷಯಲ್ಲಿ ಬಂದಿತು. ಅವನು ಯಾವತ್ತು ಸಂಸಾರದ ಲಾಲ ನೆಗೆ ಅಧಿಕಾರಿಯಾದನು. ಅವನನ್ನು ಕರೆದು ಎಷ್ಟೋ ಬಾರಿ ವೃದ್ಧ ತಂಡೆಯಾವರು “ರಾಮಕೃಷ್ಣ, ನಾಗಮೃನ ಕಣ್ಣೀರು ಕರೆಯಿಸುವ ಯಾವ ಕೆಲಸವನ್ನಾದರೂ ಮಾಡಬೇಡ. ಹಾಪ! ಗತಿಯಿಲ್ಲದ ಕೂಸದು” ಎಂದಿದ್ದರು. ಆದುದರಿಂದ ಅವನು ಅವಳನ್ನು ತಕ್ಕು ಮಟ್ಟಿನ ಗೌರವದಿಂದಲೇ ಕಾಣುತ್ತಿದ್ದನು. ಅವನ ಹೆಂಡತಿಗೆ ಮೂದಲಿನಿಂದ ನಾಗಮೃನ ಮೇಲೆ ಪ್ರೇಮ ವಿಧಿತು. ಇತ್ತೆ ಅಚ್ಚತನಿಗೆ ಮದುವೆಯಾಗಿರಲಿಲ್ಲ. ಒಂದು ರಾತ್ರೆ ಹಿರೇ ಯಜಮಾನರು ರಾಮಕೃಷ್ಣನನ್ನು ಕರೆದು ಪ್ರತ್ಯೋರಿಗೆ ಹೋಗಿ ಬರಲು ಹೇಳಿದರು. ಪ್ರತ್ಯೋರಿನಲ್ಲಿ ಅಚ್ಚತನಿಗಾಗಿ ಒಂದು ನಂಟಸ್ತಿಕೆ ನಿಶ್ಚಯಿಸಲು ಏವಾಡಾಗಿತ್ತು. ಆದರೆ ವಚನ ಕೊಡುವ ಮೂದಲು ‘ರಾಮಕೃಷ್ಣನು ಹೋಗಿ ನೋಡಿ ಬರಲಿ’ ಎಂದು ಹೇಳಿದರು. ಮರುದಿನವೇ, ಬೆಳಿಗ್ಗೆ ಎದ್ದು ರಾಮಕೃಷ್ಣನು ಮನೆಯನ್ನು ಬಿಟ್ಟು ಹೋರಿಟನು. ಮನೆ ಮುಂದಿನ ಹಿತಿಲಿಗೆ ಕಾಲಿಟೊಡನೆಯೇ ನಾಗಮೃನ ದರ್ಶನವಾಯಿತು. ಅಲ್ಲೇ ರಾಮಕೃಷ್ಣನಿಗೆ ಕೊಪ ಬಂದಿತು. “ಹೊಂ ಸಿನ್ನಾಟವೇ” ಎಂದು ಸಿಟ್ಟು ಸಿರು ಬಿಟ್ಟನು. ತಂಡೆಯ ಆಜ್ಞೆಯಲ್ಲಿದ್ದರೆ ಚೆನ್ನಾಗಿ ಬಯ್ಯತ್ತಿದ್ದನೋ ಏನೋ! ಅಂತು, ಈಗ ಉಪಾಯ ಕಾಣಲಿಲ್ಲ. ಆದ ಶಕುನವನ್ನು ನಿವಾರಿಸಲು ತಿರುಗಿ ಮನೆಯ ಜಗುಲಿಯನ್ನು ಮೆಟ್ಟಿ ಮುಂದರಿದನು. ಹೋರಿಟವನು ಹಿಂದಿರುಗಿ ಒಂದುಡು ಮತ್ತೊಂದು ಅವಶಕುನವಾಯಿತು ಎಂದು ಅವನಿಗೆ ತಿಳಿದಿರಲಿಲ್ಲ ಹೋ ಏನೋ! ಅಂತೂ ಪ್ರತ್ಯೋರಿಗೆ ಹೋದನು. ಇವನು ಹೋಗುವಾಗ ಆ ಹುಡುಗಿಯ

ಮನೆಯವರು ತಮ್ಮ ಕನ್ಸೆಗೆ ಬೇರೆ ವರನನ್ನು ನಿಶ್ಚಯಿಸಿ ಹೋಗಿತ್ತು. ತನ್ನ ಯಾವತ್ತು ಸಿಟ್ಟಿನ್ನಾ ನಾಗಮ್ಮನ ಮೇಲೆ ಕಾರುತ್ತ ಮನೆಗೆ ಬಂದನು. ತಂದೆಯ ಮುಂದೆ—“ಹೋಗು ವಾಗಲೇ ತಿಳಿದಿತ್ತು” ಎಂದು ಹೇಳಿದನು. ಆ ಮಾತುಗಳು ಅಲ್ಲೇ ಮಗ್ಗಲಲ್ಲಿ ಹಾದು ಹೋದ ನಾಗಮ್ಮನಿಗೂ ಕೇಳಿಸಿತು. ಅವಳು ತಾನೊಬ್ಬಳೇ ತನ್ನ ಕೊರಡಿಗೆ ಹೋಗಿ ಅಳುತ್ತ ಕುಳಿತಳು.

ಕೆಲವು ದಿನಗಳಲ್ಲಿ ಅಚ್ಚುತನಿಗೆ ಬೇರೊಂದು ನಂಟಸ್ಥಿಕೆ ಯಾಯಿತು. ಲಗ್ನವು ಸಹ ಭಾರೀ ಸಂಭ್ರಮದಿಂದ ನೇರ ವೇರಿತು. ದಿಬ್ಬಣಿಗರು ತಿರುಗಿ ಎಂದು ಮನೆಗೆ ಹಿಂದಿರು ಗುವುದೆಂದು ನಿಶ್ಚಯವಾಗಿದ್ದರಲ್ಲ. ನಾಗಮ್ಮನು ಬೇಸರ ದಿಂದ ಮನೆಯನ್ನು ಬಿಟ್ಟೇ ಇರಲಿಲ್ಲ. ಆದರೂ ನಿಶ್ಚಯಾ “ಎಂದು ಬರುವರು”, ಎಂಬ ಹಾರ್ಡೆಕೆಯಲ್ಲಿದ್ದರು. ಅವಳಿಗೆ ಬೇಸರವಾಯಿತೆಂದರೆ, ಮನೆಯ ಮುಂದಿನ ಹಿತ್ತಿಲಿನಲ್ಲಿನ ಒಂದು ಕಲ್ಲು ತುಂಡಿನ ಮೇಲೆ ಕುಳಿತು ಏನೇನೋ ಹಾಡನ್ನ ಹೇಳುತ್ತಿರುವುದು ಅವಳ ರೂಢಿ. ಈ ಸಮಯ ಅವಳು ಹಾಗೆಯೇ ಹಾಡನ್ನ ಹೇಳುತ್ತಿದ್ದಳು. ಅದೇ ಸಮಯಕ್ಕೆ ಸರಿಯಾಗಿ ದಿಬ್ಬಣಿಗರು ಕಾಣಿಸಿಕೊಂಡರು. ಆತುರದಿಂದೆದ್ದು ಮುಂದೆ ಬಂದಳು. ಅವರಿಗೆ ಬೇರೆಯವರು ಎದು ರಾಗುವ ಮೊದಲು ನಾಗಮ್ಮನ ದರುಶನವಾಯಿತು, ಅಂದರೆ ಮುಯ ದರುಶನವಾಯಿತು. ಮನೆಗೆ ಕಾಲಿರಿಸಿದ ಒಡನೆಯೇ ರಾಮಕೃಷ್ಣನು ನಾಗಮ್ಮನ ಬಳಿಗೆ ಬಂದು “ನಿನ್ನ ಅಮಂಗಳದ ಹೋರೆಯನ್ನು ಕಂಡ ಕಂಡಲ್ಲಿ ತೋರಿಸುವ ನಿಶ್ಚಯ ಮಾಡಿದ್ದೀಯಾ?”— ಎಂದುಬಿಟ್ಟನು. ಸರಿ—ಅವಳಿಗೂ ಏಕೇ ಮಾತು ಹೊರಟಿತೆಂದು ತಿಳಿಯಿತು. ತಿರುಗಿ

ಆ ರಾತ್ರಿಯೆಲ್ಲ ಅಳುತ್ತೇ ಕುಳಿತಳು. ಮರುಬನ ಸಂಟರಷ್ಟು ರನ್ನ ಕರೆದು ನವದಂಪತಿಗಳಿಗೆ ಆರತಿ ಅಕ್ಷತೆಗಳೆಂದು ನಿಶ್ಚಯಿಸಿದ್ದರು. ನಾಗಮೃನು ಹೊರಕ್ಕೆ ಮುಖವನ್ನು ತೋರಿಸುವುದು ಸಹ ಇಲ್ಲವೆಂದು ನಿಶ್ಚಯಿಸಿದಳು. ಆ ದಿನ ಅವಳು ಹಟ ಹಿಡಿದು ತನ್ನ ಕೊರಡಿಯಾಂದ ಹೊರಗೆ ಬರಲಿಲ್ಲ. ಆದರೆ ಹೊರಗಾಗುವ ಸದ್ಗು ಇವಳ ಕಿವಿಗಳಿಗೆ ಕೇಳಿಸುತ್ತೇತ್ತು. ಆ ಶುಭ ದಿನ ಬರಲು ಮುತ್ತೆದೆಯರೆಲ್ಲರೂ ಸೇರಿಹಸೆಗೆ ಕರೆಯುವ ಹಾಡನ್ನು ಹಾಡಿದರು. ತನ್ನ ಕೊರಡಿಯಲ್ಲಿ ಕುಳಿತ ನಾಗಮೃನು, ವೈಮರಿತು ಅದೇ ಹಾಡನ್ನು ಗಟ್ಟಿಯಾಗಿ ಹಾಡುತ್ತಿದ್ದಳು. ನಾಗಮೃನೆ ಸ್ವರವು ತೀರಮೃದುವಾಗಿತ್ತು. ಹೊರಗಿಸಿಂದ ಕೇಳಿವನರಿಗೆ ಹಕ್ಕಿಯ ಗಾನದಂತೆ ಕೇಳಿಸಿತು. ಆ ಸ್ವರವು ಮನೆಯ ಚಿಕ್ಕ ಯಜಮಾನನನ್ನು ಆಕಷಿಸಿತು. ಅವನು ಬಂದು ಆಲಿಸುತ್ತಾನೆ. ಯಾರ ಸ್ವರ? ವಿಧವೆಯ ಕಂರಸ್ತರ! ಉಕ್ಕೆ ಬಂದಿತುಕೋವ! ನೇರಾಗಿ ಅವಳಿರುವ ಕೋಣೆಗೆ ಸಾಗಿದನು! ಆಗಲೂ ನಾಗಮೃನು ಹಾಡುತ್ತಿದ್ದಳು. ಅವಳ ಹಾಡುಬಮ್ಮೆಗೆ ನಿಂತಿತು. “ಸಾಕು ಮಾಡೇ! ಶುಭ ದಿನದಲ್ಲಾದರೂ ನಿನ್ನ ಗಂಟಲಿಗೆ ಕೇಲಿ ಬೀಳಬಾರದೇ? ನಮ್ಮ ಮನೆಯನ್ನು ಹಾಳುಕೆಡೆಯಬೇಕೆಂದು ನಿಶ್ಚಯಿಸಿದ್ದಿಯಾ?” ಎಂದನು. ಆಗ ನಾಗಮೃನೇನು ಮಾಡಿರಬಹುದೆಂದು ನೀವೇ ಉಹಿಸಬಲ್ಲಿರಿ.

ಸರಿ ಇದಾದ ಬಂದೆರಡು ತಿಂಗಳಲ್ಲಿ ನಾಗಮೃನ ಮಾವಂದಿರು ಇಹಯಾತ್ರೆಯನ್ನು ಮುಗಿಸಿದರು. ಇದು ಅವಳ ಹಾಡಿನ ಮಹಾತ್ಮೆಯೆಂದು ರಾಮಕೃಷ್ಣನು ಕಂರೋಕ್ತಹೇಳಿದನು. ಅವನಿಗೆ ಬಮ್ಮೆ ಈ ಅವಸ್ಥಾರವನ್ನು ಮನೆ

ಯಿಂದ ಹೋರಗೆ ಅಟ್ಟಿದರೆ ಸಾಕೆಂದು ತೋರಿತು. ತಮ್ಮನನ್ನು ಕರೆದು ಯೋಚಿಸಿದನು. ಈಗಂತೂ ತಂದೆಯವರಿಲ್ಲ. ತಾವು ಮಾಡಿದ್ದು ನಡೆಯುತ್ತದೆ ಎಂದು ಅವರಿಗೆ ತಿಳಿದೇ ಇದೆ. ಆದರೆ ತಮ್ಮನ ಸೂಕ್ತ ಬುದ್ಧಿಗೆ ಅದು ಒಪ್ಪಲಿಲ್ಲ. ‘‘ಹೋರಗೆ ಹಾಕುವುದು ಚಿಲ್ಲರೆ ಕೆಲಸ. ಆದರೆ ಅವಳ ತಂದೆ ನಾಳಿಗೇನೆ ಅಶನಾಧ್ಯಕ್ಷೆ ವ್ಯಾಜ್ಯ ಮಾಡಿದರೆ ಎಷ್ಟು ಕೊಡಬೇಕು ಬಲ್ಲೀಯಾ? ಅದರ ಬದಲು ಇಲ್ಲೇ ಬಿದ್ದ ತಿಂದಿರಲ್ಲಿ’’ ಎಂದನು. ಅಣ್ಣನಿಗೆ ಒಸ್ಪಿಗೆಯಾಯಿತು. ಅಂದಿನಿಂದ ನಾಗಮ್ಮನು ಅಲ್ಲೇ ಬಿದ್ದ ತಿಂದಿರತೋಡಿದಳು. ಹೊಡಲಿನ ಆದರ ಗೌರವಗಳು ಮುದಿ ಯಜಮಾನರ ಹೀಂದೆಯೇ ಹೋದುವು. ಈಗ ಅಡುಗೆಯ ಮನೆಯಲ್ಲ ಕತ್ತೆಯಂತೆ ಕೆಲಸ ಮಾಡುವವರು ಅವಳಾದಳು. ಬಣ್ಣದ ಬೀಸಣಿಗೆಯಂತೆ ಅವಳ ನಾದಿನಿಯಾರು ತಿರುಗಿದರು. ಆದರೂ ಆಗಾಗ ಹೋಸ ಯಜಮಾನರ ಹೆಂಡಿಯೋಡನೆ ನಾಗಮ್ಮನು ತನ್ನ ಜೀವನದ ಸುಖ ದುಃಖವನ್ನು ಹೇಳಿಕೊಳ್ಳುತ್ತಿದ್ದಳು. ಅವಳೊಬ್ಬಿಗೆ ಅವಳಲ್ಲಿನ ಪ್ರೇಮವು ನಾಶವಾಗಲಿಲ್ಲ. ಅದೂ ಹೋಗುವ ಗಳಿಗೆಯು ಬಂದಿರಬೇಕು. ಒಂದು ದಿನ ಅವಳು “ಯಜಮಾನರನ್ನುತ್ತಾರೆ, ನಿನ್ನ ಮೇಲೆ ಹಾಕಿದ ಚಿನ್ನವ ಸ್ನೇಹಿ ಕೊಡಬೇಕಂತೆ, ಇನ್ನು ನಿನಗೆ ಬೇಡವಷ್ಟೆ” ಎಂದಳು, ಅವಳಿಗೆ ಅದರ ಮೇಲೆ ಕಣ್ಣಿತ್ತು. ಕಡಿಮೆ ಕಡಿಮೆ ಉ. ೫೦೦೦ ರೂಪಾಯಿಗಳ ಆಭರಣಗಳಿಂದ್ದುವು. ನಾಗಮ್ಮನಿಗೆ ಅವನ್ನು ಕೊಡಲು ಮನಸ್ಸಿರಲಿಲ್ಲ. ಪತಿಯ ಪ್ರೇಮದ ಕಾಣಿಕೆ ಎಂದೊಂದು ಕಾರಣ, ಅವತ್ತಿನಲ್ಲಿ ಉಪಯೋಗಕ್ಕೆ ಬಂದೀ ತೆಂದು ಇನ್ನೊಂದು ಆಸೆ. ಆದುದರಿಂದ “ಅದು ಹಿರಿಯ ಯಜಮಾನರ ಹೇಳಿಕೆಯಂತೆ ನನಗೆ ಮಾಡಿಸಿ ಹಾಕಿದುದು.

ನಾನು ಸತ್ತ ಬಳಿಕ ಯಾರೇ ಬಯ್ದುಲಿ. ಬದುಕಿರುವ ವರೆಗೆ ನನ್ನದೇ ಅದು'—ಎಂದಳು. ಅಂದಿನಿಂದ ಅವಳಿಗೂ ನಾಗಮೃನಿಗೂ ದೂರಾಯಿತು. ಅಷ್ಟಾದ ಮೇಲೆ ನಾಗ ಮೃನ ಕೂಡಿಗೆ ವಿಷ್ಣು ಬರತೊಡಗಿತು. ಅವರೆಲ್ಲ ಬೇಕು ಬೇಕಾದ ತಿಂಡಿ ತಿಂದರೆ ನಾಗಮೃನಿಗೆ ತೋರಿಸುವವರೂ ಇಲ್ಲ. ತನ್ನ ವಾರಾಭ್ಯವೆಂದು ಅವಳು ತಿಳಿದಳು. ಆ ಮನೆಯಲ್ಲಿ ವಿನಸಗಳನ್ನು ಕಳೆಯುವುದೇ ಕಷ್ಟವಂದು ತೋರಿತು.

ಒಂದು ದಿನ ಅವಳ ತಂದೆಯು ಪರಂಥಾಮಾನವನ್ನು ಸೇರಲು ಆ ನೆಪದಿಂದ ಅವಳು ತವರುಮನಸೆಯನ್ನು ಸೇರಿದಳು. ಹೊರಡುವ ಗಳಿಗೆಯಲ್ಲಿ ತನ್ನ ಆಭರಣಗಳನ್ನು ಒಯ್ಯಿವ ನಿಶ್ಚಯವಾಡಿ ಅವನ್ನಿರಿಸಿದ ಪಟ್ಟಿಗೆಯನ್ನು ತೇರಿದಳು. ಆದರೆ ಅದರೊಳಗೆ ಮಣ್ಣ ಸಹ ಇಡೀರಲಿಲ್ಲ. ಇವಳಿಗೂ ಮೊದಲೇ ಅವನಗಳನ್ನು ಜಾರಿಸಿದ್ದರು. ನಾಗಮೃಗೆ ಕಣ್ಣೀರು ಬಂತು. ಇದರ ಸೇಡನನ್ನು ತೀರಿಸುವ ಹವಣಿಕೆಯಾಯಿತು. ತಿರುಗಿ ಮಂಜೀಶ್ವರಕ್ಕೆ ಹೊರಡುವ ಮನಸ್ಸು ಆಗಲಿಲ್ಲ. ಕೊನೆಯವರೆಗೆ ಹೋಗಲೂ ಇಲ್ಲ. ಅವಳಿಗೆ ಅಣ್ಣಿಂದಿರಿಬ್ಬರು—ಕೇಶವರಾಯನೊಬ್ಬಿ, ನಾಗೇಶರಾಯ ನೊಬ್ಬಿ. ಇಬ್ಬರಿಗೂ ತಂಗಿಯ ಮನೆ ತುಂಬಾ ಆಕ್ಷರೆ. ಅವರೂ ಇವಳನ್ನು ಆಗ್ರಹಿಸಿದರು. ಅಂತೂ ಅವಳು ತನ್ನ ಭಾವೀ ಜೀವನಾನವನ್ನು ಅಣ್ಣಿಂದಿರ ಮನಸೆಯಲ್ಲೇ ಕಳೆವುದೆಂದಾಯಿತು. ಅವರ ಹೇಳಿಕೆಯಂತೆ ನಾಗಮೃನ ಪರವಾಗಿ ಅಶನಾಧ್ಯಕ್ಷೆ ಕೋಟೀನಲ್ಲಿ ದಾವೆಯು ದಾಖಲಾಯಿತು. ಪರಂಷಕ್ಕೆ ೧೦,೦೦೦ ವನ್ನು ಕೇಶವರಾಯನು ಕೇಳಿಸಿದನು. ಎರಡು ಮೂರು ಪರಂಷಗಳ ರಣಾಗ್ರವಾಗಿ ೧೦೦೦ ವನ್ನು ಕೊಡುವುದೆಂದು ರಾಜಿಯಲ್ಲಿ ದಾವೆಯು

ತೀರಿತು. ಅಣ್ಣಿಂದಿರಿಬ್ಬರು ಹಿಗ್ಗಿದರು. ಅವರ ಒಟ್ಟು
ಹುಟ್ಟುವಳಿ ವರುಷಕ್ಕೆ ಗಂಂಂವಿರಲಿಲ್ಲ. ತಂಗಿಯ ದಸೆ
ಯಿಂದ ಗಂಂಂ-ಖಂಂವಾಗಲು!

ಅದರೆ ನಾಗಮೃನ್ ಗೋಳೀ ಗೋಳು. ಒಂದು
ವರುಷವಾದರೂ ಅವಳ ಕೂಲು ನಿರಾತಂಕವಾಗಿ ಸಿಕ್ಕಿದ್ದಿಲ್ಲ.
ಪ್ರತಿವರ್ಷವೂ ಕೋಟೀನಲ್ಲಿ ಜಗಳಾಡಿಯೇ ವಡೆಯ
ಬೇಕಿತ್ತು. ಅದರೂ ದೂರೆಯುತ್ತಿತ್ತು. ಇತ್ತೇ ನಾಗಮೃನ್
ತವರುಮನಸೆಗೆ ಬಂದಾಗ ಅವಳ ತಂಗಿಯು ಒಂದೆರಡು ಬಾರಿ
ಬಂದಿದ್ದಳು. ತಂಗಿಗೆ ಎರಡು ಮಂದಿ ಹೆಣ್ಣು ಮತ್ತೆಳು.
ನಾಗಮೃಗೆ ಬೇಸರವಾಗಿ ಒಂದು ಹೆಣ್ಣುಕೂಸನ್ನು ತನ್ನ
ಬಳಿಯಲ್ಲಿರಿಸತ್ತೊಡಗಿದ್ದಳು. ಅವಳ ಮನುತೆಯು ಆ ಜಿಕ್ಕು
ಕೂಸಿನ ಮೇಲೆ ಉಕ್ಕೆ ಹರಿಯುತ್ತಿತ್ತು. ಈಗ ಅವಳ
ಮುದ್ದನ ರತ್ನಮೃನ್ ನಿಗೆ ಗಂ ಪರುಷವಾಯಿತು. ರತ್ನಮೃನ್
ತಂದೆಯು ತೀರ ಬಡವ. ಆ ಬಡತನದಲ್ಲಿ ಅವನಿಗೆ
ಯೋಗ್ಯ ವರನನ್ನು ಹುಡುಕಿ ಲಗ್ನವಾಡುವುದು ಕಷ್ಟಕ್ಕೆ
ಬಂದಿತು. ಅಂತೂ ಇಂತೂ ಒಬ್ಬ ಬಡ ಹುಡುಗನನ್ನು
ಸಿಕ್ಕಿಯಿಸಿದನು. ಅದರೂ ಆ ಹುಡುಗನ ತಂದ ಗಂಂಂ
ದಕ್ಕಿಣೆಯಾದರೂ ಇಲ್ಲದೆ ಹುಡುಗನನ್ನು ಒಯ್ಯಲಾಗದು
ಎನ್ನತ್ತೊಡಗಿದನು. ನಾಗಮೃನ್ ತಂಗಿ ಅಕ್ಕನಲ್ಲಿ ಕಣ್ಣೀರು
ಸುರಿಸಿದ್ದಳು. ಅದಕ್ಕೆನಾಗಮೃನ್—‘ಅದಕ್ಕೇಕೆ ಇಷ್ಟು ಚಿಂತೆ!
ರತ್ನಮೃನ್ ನನ್ನ ಮಗು. ನನಗೇ ಅವಳ ಲಗ್ನಕಾಲದಲ್ಲಿ
ಇಂಂಬಾದರೂ ಕೂಡಬೇಕೆಂದು ಮನಸ್ಸಿತ್ತು. ನೀನು
ದಾರಿದ್ರ್ಯವನ್ನು ಉಂಡದ್ದು ಸಾಕಾದರೂ-ನನ್ನ ರತ್ನಮೃನ್
ಉಂಟಕ್ಕೆ ಚಿಂತೆಮಾಡಬಾರದು’ ಎಂದಳು. ಸರಿ. ನಾಗ
ಮೃನ್ ಅಣ್ಣನಲ್ಲಿ ತನ್ನ ಹಣ ಕೇಳಿದ್ದಳು. ಕೇಶವರಾಯ

ರಿಗೆ ಭಯುಂಕರ ಕೋಪವಾಯಿತು. “ನೀನು ಮನೆಯಿಂದ ಹೊರಡು” ಎನ್ನವವರೆಗೂ ಸತ್ಯ. ಆದರೆ ನಾಗೇಶನು ರಾಜಿನಾಡಲು ಬಂದನು. ‘ಅಣ್ಣಾ ಅವಳನ್ನು ಓಡಿಸಿದರೆ ವರುಷಕ್ಕೆಷ್ಟು ನಷ್ಟ ಬಲ್ಲಿಯಾ?’ ಎಂದನು. ಅಂತೂ ಮನವಿಲ್ಲದೆ, ೧೦೧೦ ಕೇಳಿದಾಗ ನಾಗೇಶನಃ—“ಬಂದದ್ದೆಲ್ಲ ಖಚಾರಿಯಿತು. ನಿನಗಾಗಿ ೧೫೦೦ ಸಾಲ ಮಾಡಿ ಕೊಡು ತ್ತೇನಿ, ಎಂದು ನಾಗಮೃನನ್ನ ಹತ್ತೆಂಟು ಬಾರಿ ಗೋಳಾಡಿಸಿ ರತ್ನಮೃನ ಲಗ್ನಕ್ಕೆ ನೆರವಾದನು. ಅಂದಿನಿಂದ ಅವನಿಗೆ ಇಬ್ಬರು ತಂಗಿಯರ ಮೇಲಣ ಪ್ರೇಮವು ತಗ್ಗಿತು. ಆದರೆ ಅಶನಾಧರ ಹಣದ ಮೇಲೆ ಮನುತೆ ತಪ್ಪಲಿಲ್ಲ.

ಎಷ್ಟೋ ವರುಷಗಳು ಸಂದುವು. ಈಗ ನಾಗಮೃಗೆ ಉಂ ವರ್ಷ ವಾರ್ಯ. ಅವಳಿಗೇಗ ಸಂಸಾರದಲ್ಲಿ ವಿರಕ್ತಿ ಹುಟ್ಟಿದೆ. ತಾನು ಸಾಯುವುದರೊಳಗೆ ಆದಷ್ಟು ದಾನ ಧರ್ಮ ಮಾಡಿ ತನ್ನ ಶೇಷಾಯುಷ್ವವನ್ನು ಕಾಶಿಯಲ್ಲಿ ಕಳಿಯಬೇಕೆಂದು ನಿಶ್ಚಯಿಸಿದಳು. ಅದಕ್ಕೆ ಸಮ್ಮತಿಯು ದೊರೆಯಲು ಎರಡು ವರುಷಗಳ ಕಣ್ಣೀರು ಸುರಿಯಿತು. ಹೊರಡುವುದರೊಳಗೆ ಉರಿನ ಶ್ರೀ ಶಂಕರ ದೇವಾಲಯ ವನ್ನು ಜೀಣೋದ್ದಾರಮಾಡುವ ಆಸೆ ಅವಳಿಗತ್ತು. ತನ್ನ ಅಶನಾಧರ ಹಣ ಅದಕ್ಕೆ ಖಚಾಗಲ ಎಂದು ಬಯಸಿದ್ದಳು. ಆದರೆ ಅಣ್ಣಂದಿರು ಅವಳ ಆಸೆಯನ್ನು ಪೂರ್ತಿಮಾಡಲು ಬಿಡಲಿಲ್ಲ. ಕೊನೆಗೊಂದು ದಿನ ಉರಿನ ಚಿಂತೆ ಬಿಟ್ಟು ಅವಳು ಕಾಶಿಗೆ ನಡೆದಳು. ಕಿರಿಯಣ್ಣನು ಅವಳನ್ನು ಅಲ್ಲಿಯವರೆಗೂ ಮುಟ್ಟಿಸಿ ಬಂದನು. ಅಲ್ಲಿಂದ ಬರುವಾಗ ಅವಳ ಕೈಮೇಲೆ ಗೀಂಗ್ ರೂಪಾಗ್ಯ ಇರಿಸಿ ಬಂದಿದ್ದನು. ಆದೂ ಅತಿ ಸಂಕಷ್ಟದಿಂದ. ಆದರೆ ಈ

ವಯಸ್ಸಿನಲ್ಲಿ ಅವಳಿಗೆ ಧಾರಾಳ ಬುದ್ಧಿಯೇಕೆ ಬೇಕಿತ್ತೋ ತಿಳಿಯದು—ದಾನಧರ್ಮ ಮಾಡಿ ತಿರುಗಿ ಎಡಡೇ ತಿಂಗಳ ನಲ್ಲಿ ಕಾಗದ ಬರೆದಳು. ಕೇಶವನು ಜೆನಾಂಗಿ ಗದರಿಸಿ ಒಂದು ಕಾಗದವನ್ನು ಬರೆದನು. ‘ನಿನ್ನ ದಾನಧರ್ಮ ದಿಂದ ನಮ್ಮ ಸಂಸಾರವು ಮಣ್ಣವಾಲಾಯಿತು’ ಎಂಬುದೇ ಒಕ್ಕಣೆ. ಅಂದಿನಿಂದ ಅವಳಿಗೆ ತಿಂಗಳೊಂದರ ಇಂ ರೂಪಾಯಿ ಗಳನ್ನು ಮಣಿಯಾಡ್ರು ಮಾಡುತ್ತಿರುವನು. ಅವಳು ಕಣ್ಣಾಚ್ಚಿದರೆ ಅದನ್ಹಾ ವಜ್ರ ಮಾಡಬಹುದೋ ಎಂಬ ಆಸೆಯೂ ಅವನಿಗಿದೆ. ಆದರೆ ಹಾಗಾದರೆ ಶನಿಗೆ ದೂರಿ ಯುವ ಅಶನಾರ್ಥ ಕರಗಿತೆಂದು ಆ ಸೂಕ್ಷ್ಮಭುದ್ಧಿಗೆ ಹೊಳೆದಿಲ್ಲವೋ ಏನೋ.

ಅಂತೂ ಅವಳು ಬದುಕಿರುವಷ್ಟು ದಿನ ಅವಳ ಮಾವನ ಮನೆಯವರು ದೈವವನ್ನು? ಅನಂತವಾಗಿವಾರ್ಥಿಸುತ್ತಿರುವರು! ಏನೆಂದು ನೀವೇ ಯೋಚಿಸಿರಿ.

ವಾರ್ಯಶಃ ನಾಗಮ್ಯನ ಕಢ ಕೇಳಿಯೇ ಉರವರು ‘ಮುಂಡೆ ಕೂಳಿಗೆ ಮುನ್ಹಾರು ವಿಷ್ಣು’ವೆಂದು ಗಾದೆ ಮಾಡಿರಬೇಕು.

೨ ತಪ್ಪಾರುದು?

ನೀಲಮೃನು ಬಡ ಕುಟುಂಬದಲ್ಲಿ ಹುಟ್ಟಿದವಳು. ಅವಳ ಪೂರ್ಣ ಹೆಸರು ನೀಲಮಣಿಯೆಂದು. ಈಗ ನೀಲಮೃನ ಹೆಸರು ನಮ್ಮ ಶಹರಿನಲ್ಲಿ ತಿಳಿಯದ ಕೊಸುಗಳು ಸಹ ಇಲ್ಲೆ ನ್ನಿಬಹುದು. ಆದರೆ ನೀಲಮೃನ ಬಣ್ಣವು ನಿಜಕ್ಕೂ ನೀಲವಾಗಿರಲಿಲ್ಲ. ನೀಲಮೃನು ನೋಡುವುದಕ್ಕೆ ಬಿಳಿದಾಗಿದ್ದಳು. ಈಗ ಅವಳ ಹೆಸರು ಎಷ್ಟು ಪ್ರಸಿದ್ಧಿಯಲ್ಲಿದೆಯೋ ಆಗ ಅಷ್ಟೇ ಮರೆಯಲ್ಲಿತ್ತು. ನೀಲಮೃನೆಂಬ ಹೆಸರು ನಮ್ಮ ಉರಿನಲ್ಲಿ ಇದೆಯೋ ಎಂಬುಷ್ಟು ಮರೆಯಲ್ಲಿತ್ತು. ಕಾರಣ ವಿಷ್ಣು: ನೀಲಮೃನು ಹಳ್ಳಿಯ ಮೂಲೆಯೊಂದರಲ್ಲಿ ಹುಟ್ಟಿ ಬೆಳೆದವಳು. ಮಂಗಳೂರಿಗೆ ಬಲು ದೂರ ಬೆಳ್ತಿಂಗಡಿಯಲ್ಲಿ ಅವಳು ಹುಟ್ಟಿದಳು. ಅವಳಿಗೆ ಹಿರಿಯಣ್ಣನು ಒಬ್ಬಿಂದ್ದನು. ಅವನ ಹೆಸರು ನರಸಿಂಹನೆಂದು. ಈ ಎರಡು ಮಕ್ಕಳು ಆಗಬೆಳ್ತಿಂಗಡಿಯಲ್ಲಿ ಶಾಲಾ ವಾಸ್ತುರಿಕೆಯನ್ನು ವಾಡುತ್ತಿರುವುದನಿಂದ ಸಾಗಿಸುತ್ತಿದ್ದ ವೆಂಕಟರಾಯರ ಹೊಟ್ಟೆಯಲ್ಲಿ ಹುಟ್ಟಿದುವು. ಮಕ್ಕಳ ಮೇಲಿನ ಪ್ರೇಮವು ಅವರಿಗೆ ಅಧಿಕವಾಗಿತ್ತು. ತಮ್ಮ ಮಕ್ಕಳಿಗೆ ಒಂದೇ ಒಂದು ಏಟನ್ನು ಕೊಟ್ಟವರಲ್ಲಿ ಅವರು. ಆ ಪ್ರೇಮವು ಶಾಲೆಯ ಇಸ್ತ್ರಿಯರ ಬಾಲಕರ ಮೇಲೆಯೂ ಇತ್ತು. ಆಗ ಅವರ ಶಾಲೆಯಲ್ಲಿ ೩೦—೫೦ ಗಂಡು ಹುಡುಗರು ಪಾರ ಕಲಿಯುತ್ತಿದ್ದರು. ಅವರಲ್ಲಿ ನರಸಿಂಹನೂ ಒಬ್ಬನು. ನರಸಿಂಹನು ಶಾಲೆಯಿಂದ ಮನಸೆಗೆ ಒಂದನೆಂದರೆ ಪ್ರಸ್ತುತಿ ಹಿಡಿದು ಕುಳಿತುಕೊಳ್ಳುವನು. ತನ್ನ ಪಾರಪ್ರಸ್ತುತಕೆದಲ್ಲಿನ ಕಢಿಗಳನ್ನು ತಂಗಿಗೆ ಓದಿ ಹೇಳುವನು.

ಇದರಿಂದ ಕಢಿಯ ವೇಲಣ ಆಸೆಗಾಗಿ ನೀಲವ್ವನು ಬರಹ ಕಲಿಯಲು ಅಪೇಕ್ಷಿಸಿದಳು. ಆಗಿನ ಕಾಲದ ಮಾಸ್ತರರಾಗಿದ್ದ ಅವರು, ನೀಲವ್ವನು ಶಾಲೆಗೆ ಬರುತ್ತೇನೇ ಎಂದು ಹಟ ಹಿಡಿದಾಗ ಬರಲು ಉತ್ತೇಜನ ಕೊಡುತ್ತಿರಲಿಲ್ಲ. ಆಗ ಹೆಣ್ಣು ಹುಡುಗಿಯರು ಶಾಲೆಗೆ ಬಂದು ಓದು ಕಲಿಯುವುದು ಅಪೂರ್ವವೇ. ಅಂತು, ಇನ್ನೆಲ್ಲಿ ಅಲ್ಲದಿದ್ದರೂ ಆ ಉರಿನಲ್ಲಿ ಹೆಣ್ಣು ಹುಡುಗಿಯರು ಓದು ಬರಹ ಕಲಿಯುತ್ತಿದ್ದಿಲ್ಲ. ಮಾಸ್ತರ ವೆಂಕಟರಾಯರ ಮನಸ್ಸಿನಲ್ಲಿ, “ಗಂಡು ಹುಡುಗರಿಗೆ ಕೋಟು ಮನೆ ತರುಗಲು ನಾಲ್ಕು ಬರಹ ಬೇಕಾಗಬಹುದು, ಆದರೆ ಹೆಂಗಸರಿಗೆ ಬರಹ ಏಕೆ?”, ಎಂದಿತ್ತು. ‘ಗಂಡಸಿಗೆ ಉದ್ದುದ್ದ ಕಾಗದ ಬರೆಯಲಿಕ್ಕೇನು?’ ಅನ್ನತ್ವಿದ್ದರು. “ಹಾಗೆ ಬೇರೆಯವರಿಗೆ ಬರೆಯತ್ತೊಡಗಿದರೆ....?”, ಎಂದು ಅವರ ಬಾಯಿಯಿಂದ ಬಂದಿತ್ತು. ಹೀಗಾಗಿ ನೀಲಮೃನನ್ನು ಶಾಲೆಗೆ ಒಯ್ಯಲು ಅವರು ಅವ್ವು ಇಷ್ಟವಡಲಿಲ್ಲ. ಆದರೆ ನೀಲಮೃಗೆ ಕಢಿಗಳ ರುಚಿ ಹಿಡಿದಂತೆ ಅಣ್ಣಿನಿಂದಲೇ ಕದ್ದು ಕದ್ದು ಬರಹ ಕಲಿತುಕೊಂಡಳು. ಅವಳ ಬುದ್ಧಿ ಚೆರುಕಿದ್ದುದರಿಂದ ಒಂದು ವರುಷದೊಳಗೆ ಎಂಭಿ ಪುಸ್ತಕವನ್ನು ತಿರುವುತ್ತಿದ್ದಳು. ಆಗ ಅವಳಿಗೆ ಒಂಭತ್ತು ವರುಷ. ಒಂದು ದಿನ ತೆಂದೆಯು, ಮಗಳು ಸರಸರನೇ ನಾಲ್ಕನೆಯ ಪುಸ್ತಕ ಓದುವುದನ್ನು ಕಂಡೇ ಕಂಡರು. ಅವರ ಮನಸ್ಸಿಗೆ ಏನಾಯಿತೋ ಏನೋ....“ಇನ್ನು ತಡೆಯುವುದು ಉಳಿಬಿಲ್ಲ” ವೆಂದು ಅವಳನ್ನು ಶಾಲೆಗೆ ಒಯ್ಯಿರು. ಆ ಕಾಲದಲ್ಲಿ ಉರವರ ಟೀಕೆ ಅಡಕ್ಕೂ ಇತ್ತು—“ಏನು ಮಗಳಿಗೆ ಲಗ್ನ ಮಾಡಿಸುವ ಯೋಚನೆಯಿಲ್ಲ ವೇನು?”, ಎಂದು ಉರವರು ಅನ್ನತ್ವಿದ್ದರು.

ನೀಲಮೈನ ಆಸಕ್ತಿ ಬಹು ವಿಧದಿಂದ ಹರಿಯುತ್ತಿತ್ತು. ಅವಳ ತಾಯಿಯನ್ನುವಂತೆ ಅವಳಲ್ಲಿ ಕನ್ನಾಲಕ್ಷ್ಯಣವಿರುವುದಕ್ಕಿಂತ ಅಧಿಕವಾಗಿ “ಗಡುಸು”ತನವೇ ಹೆಚ್ಚು. ಶಾಲೆಯಲ್ಲಿ ಇತರ ಹುಡುಗರೊಡನೆ ಆಟವಾಡಲು ನಾಜುತ್ತಿರಲಿಲ್ಲ. ಒಂದು ದಿನ ಕೆಲವು ಬಾಲಕರು ಸೇರಿ, ಕಟ್ಟಿಗೆಯ ಚೂರುಗಳನ್ನು ಕೂಡಿಸಿ ಒಂದು ಚಿಕ್ಕ ಮನೆಯನ್ನು ಕಟ್ಟುತ್ತಿದ್ದರು. ಅವರಲ್ಲಿ ನರಸಿಂಹನೂ ಒಬ್ಬನು. ಅಣ್ಣಿನಿರುವುದನ್ನು ಕಂಡು ತೆಂಗಿಯೂ ಓಡಿದಳು. ಉಳಿದ ಬಾಲಕರು ಜೋಷ್ಟೆಗೆಂದು—“ನೀನು ತಡವಾಗಿ ಬಂದೆ. ನಿನ್ನನ್ನು ನಮ್ಮ ಮನೆಗೆ ಸೇರಿಸಿಕೊಳ್ಳುವುದಿಲ್ಲ. ಬೇರೆ ಮನೆಯನ್ನು ಕಟ್ಟು” ಎಂದರು. ನೀಲಮೈಗೆ ಸಿಟ್ಟು ಬಂಡಿತು. ಮನೆಗೆ ಓಡಿಹೊಗಿ ಒಂದು ಕತ್ತಿಯನ್ನು ತೆಂದಳು. ಬೇಗ ಬೇಗನೆ ಸುತ್ತು ಮುತ್ತಲಿನ ಮರನ್ನೇರಿ ಚಿಕ್ಕ ಪುಟ್ಟ ಗೆಲ್ಲುಗಳನ್ನು ಕತ್ತರಿಸಿ ತಾನೇ ಒಂದು ಗುಡಿಸಲನ್ನು ಮರೆಯಲ್ಲಿ ಕಟ್ಟಲು ಅಣಿಯಾದಳು. ಅದು ಪೂರ್ಣವಾಗಲು ಉಳಿದ ಬಾಲಕರನ್ನು ಕರೆದು ತೋರಿಸಿ “ನನ್ನಿಂದಾಗುವುದಿಲ್ಲವೇ?”, ಎಂದು ಕೊಳ್ಳುವ ಮನಸ್ಸು ಅವಳಿಗಿತ್ತು. ಅಂತೆಯೇ ಅತಿ ಚೆಲುವಿನ ಬಗೆಯಿಂದ ಮನೆಯನ್ನು ಕಟ್ಟಿದಳು. ಬಳಿಯ ಗುಡ್ಡುಕ್ಕೆ ಹೋಗಿ, ಮನೆಯನ್ನು ಹೊದೆಯಿಸಲು ಬೇಕಾದ ಹುಲ್ಲನ್ನು ಸಂಗೃಹಿಸಿ ತೆಂದು ಆ ಕೆಲಸವನ್ನು ತೊಡಗಿದಳು. ಇತ್ತೆಂದೆಯು ಮಗಳನ್ನು ಮನೆಯಲ್ಲಿ ಕಾಣದೆ ಹುಡುಕಿಬಂದನು. ಎದುರಿಗೆ ನೀಲಮೈನ ದರುಶನವಾಯಿತು. ಅವಳ ಮಗ್ಗುಲಲ್ಲಿ ಮನೆಯು ಕಾಣಿಸಿತು. ತಡೆಯಲಾರದ ಕೋಪ ಬಂಡಿತು....“ನಾಳೆ ಗಂಡನ ಮನೆಗೆ ಹೋಗುವ

ವಳು ನೀನು. ಆಚಾರಿ * ಕೆಲಸವನ್ನು ಮಾಡುತ್ತಿದ್ದ ಯಾ?,, ಎಂದು ಗದರಿಸಿ ಎಳೆದುಕೊಂಡು ಹೋದರು. ಸೇಲಮ್ಮಿನಿಗೆ ಅಳುವಿನ ಹಬ್ಬ ಆ ದಿನ. ತನ್ನ ತಪ್ಪೇನೂ ತಿಳಿಯಲಿಲ್ಲ. ಅಲ್ಲದೆ ತನ್ನ ಸಿದ್ಧತೆಯಾಗಿ ಹುಡುಗರನ್ನು ನಾಚಿಸಬೇಕೆಂದಿರುವ ಗಳಿಗೆಯಲ್ಲೇ ಮನೆಯು ನೆಲಸಮವಾದಕ್ಕೆ ಅವಳು ತೀರ ನೋಂದುಕೊಂಡಳು. ನರಡು ದಿನಗಳ ವರೆಗೆ ಅವಳು ಯಾರೋಡನೆಯೂ ಸರಿಯಾಗಿ ಮಾತನಾಡಲು ಸಹ ಇಲ್ಲ. ಮುಂದೆ ಆ ರೀತಿಯ “ಗಂಡುಸರ” ಅಟಗಳಿಗೆ ಅವಳು ಹೋಗಲಿಲ್ಲ.

ಸೇಲಮ್ಮಿನಿಗೆ ಹಾಡುಗಳ ಹುಚ್ಚು ತುಂಬ. ಉರಲ್ಲಿ ಕೇಳಿರುವ ಯಕ್ಕಿಗಾನದ ಹಾಡುಗಳನ್ನು ಅವಳು ಬಿಡದೆ ಕಲಿತ್ತಿದ್ದಳು. ಆದರೆ ಯಾರ ಮುಂದೆ ಹಾಡಲೂ ಧೈರ್ಯವಿರುತ್ತಿದ್ದಿಲ್ಲ. ಒಂದು ದಿನ ಅವಳ ಅಣ್ಣಿನು ಹೋಸ ಹಾಡೊಂದನ್ನು ಕಲಿತುಕೊಂಡು ಬಂದನು. ಅವನು ಬಂಟ್ವಾಳಕ್ಕೆ ತೆಂದೆ ಯೋಡನೆ ಏಕೋ ಹೋಗಿದ್ದನು. ಅಲ್ಲಿ ಉರಿನ ವೀರರು ನೇರಿ ಒಂದು ನಾಟಕವಾಡಿದ್ದರು. ನಾಟಕವು “ಶಕುಂತಲಾ ವರಿಣಿಯ”, ತಾನು ಕಲಿತ ಯಕ್ಕಿಗಾನಕ್ಕೂ ಅಲ್ಲಿನ ಗಾನಕ್ಕೂ ಇರುವ ಅಂತರವನ್ನು ಅವನು ಕಂಡನು. ಅವನ ಮನಸ್ಸಿನಲ್ಲಿ ಅಲ್ಲಿನ ಒಂದು ಹಾಡು ಅಂಟಿತು. ದುಷ್ಯಂತನಾಡುವ ಹಾಡದು. ಅದನ್ನು ಮನಸ್ಸಿನಲ್ಲಿಯೇ ಉರು ಹಾಕಿ ಕಲಿತುಕೊಂಡನು. ಮನೆಗೆ ಬರಲು ತನ್ನ ಪರಾಕ್ರಮ ಮೆರೆಯಿಲ್ಲ, ಕೊರಡಿಯ ಕಡವನ್ನು ಮುಚ್ಚಿ ಸೀರೆಯೊಂದನ್ನು ತಲೆಗೆ ಸುತ್ತಿ ರುಮಾಲು ಮಾಡಿ ತನ್ನ ಶಾಲೆಯ ಅಂಗಿಯ ಸ್ನೇಲ್ಲಾ ಹಾಕಿ ದುಷ್ಯಂತನ ವಾಟ್ರಿನ್ನು ಮಾಡಿದನು. ಅದನ್ನು

* ಬಡಗಿ ಕೆಲಸ.

ಕಾಣಲು ಇನ್ನಾರಿಲ್ಲ. ನೀಲಮೃಗೆ ಮಾತ್ರ. ನೀಲಮೃಗೆ ಆ ಹೊಸ ಹಾಡು, ಈ ನಾಟಕದ ರೀವಿ ಎಲ್ಲವನ್ನೂ ಕಂಡು ಮನ ಸೂರೆಯಾಯಿತು. ಅವನಿಂದ ಆ ಹಾಡನ್ನು ತಾನು ಈಲಿತ್ತಳು. ಒಂದು ದಿನ ಅವನಂತೆ ತಾನೂ ಸೀರೆಯನ್ನು ರುಪಾ ಲಾಗಿ ತಲೆಗೆ ಕಟ್ಟಿಕೊಂಡು ಗಂಡು ವೇವ ಹಾಕಿ, ಹಾಡನ್ನು ಹಾಡಿದ್ದಳು. ಆ ದಿನ ಅದನ್ನು ಯಾರಿಗೂ ತೋರಿಸಲಿಕ್ಕಿಲ್ಲ... ತಂದೆಗೆ ತೋರಿಸುವಂತಿದ್ದಿಲ್ಲ. ಅಣ್ಣನು ಮನೆಯಲ್ಲಿದ್ದಿರುತ್ತಿಲ್ಲ. ಆದರೆ ಉಕ್ಕೆ ಬರುವ ಉತ್ಸಾಹ. ಮುಖಕ್ಕೆ ವಿಷಾದೆಯನ್ನು ಸವರಿಕೊಂಡ ಅವಳು ತಾಯಿಯ ಮುಂದೆ ದುಷ್ಯಂತ ನಾಗಿ ಸಿಂತಳು. ಅಣ್ಣ ತಮ್ಮುಂದಿರ ಮುಖ ಚಹರೆ ಒಂದೇ ಇತ್ತು. ತಾಯಿಗೆ ಅದು ನರಸಿಂಹನೆಂದು ಕಂಡು “ನಿನ್ನ ನಾಟಕ ಹಾಳಾಯಿತು. ಅವರಿಗೆ ಹೇಳಿದರೆ ಹೆಚ್ಚಾಗುತ್ತದೆ. ಮಕ್ಕಳಿಗೆ ಇಲ್ಲದ್ದಿಸ್ತೇಲ್ಲ ತೋರಿಸುವುದು; ಅವುಗಳು ಇಲ್ಲಿ ಹುಚ್ಚು ಹುಚ್ಚಾಗಿ ಕುಣಿಯುವುದು” ಎಂದ್ದು. ಘಕ್ಕನೆ ನರಸಿಂಹನಿಗೆ ತಾನೊಂದು ಕೆಲಸ ಹೇಳಿರುವುದು ನೇನ ವಾಗಿ ಬೇಸರದೊಂದಿಗೆ ಸಿಟ್ಟಿನ್ನು ಸೇರಿಸಿ “ನರಸಿಂಹಾ.... ಅಲ್ಲಿಗೆ ಹೋಗಿ ಬಾ ಎಂದರೆ ಇಲ್ಲೇ ಆಟವಾಡುತ್ತಿಯಾ? ತಂದೆಯವರು ಬರಲಿ” — ಎಂದ್ದು. ನೀಲಮೃಗೆ ಕಿಸಕ್ಕನೆನಗು ಬಂದಿತು. ಅಷ್ಟರಲ್ಲಿ ವೆಂಕಟರಾಯರ ಬರವು ಆಯಿತು. ಅವರಿಗೆ ನೀಲಮೃನ ಗುರುತು ಕೂಡಲೇ ಹತ್ತಿ—ಹಿಡಿದು ನಾಲ್ಕೇಟಿನ್ನು ಹೊಡಿದರು. “ವೇವ ಹಾಕಿ ಹಾಡುತ್ತಿಯಾ? ನಾಳೆ ಸೂಳಿಯಾಗಿ ಸಂಪಾದನೆಗೆ ಹೋಗುವಿಯಾ?” ಎಂದು ಚೆನ್ನಾಗಿ ಗದರಿಸಿದರು. ನೀಲಮೃಗೆ ಅಳು ಬಂದಿತು. ಮಾತಿನ ಅಥರ್ವ ತಿಳಿಯದ್ದುರೂ “ತಾನು ಮುದುವೆಯಾಗುವ ಹುಡುಗಿ. ಹೀಗೆಲ್ಲಾ—ಮಾಡಬಾರದು”

ಎಂದು ತಿಳಿದಳು. ಅಂದಿನಿಂದ ನೀಲಮ್ಮೆನ ಸ್ವರವು ತಗ್ಗಿತು.

ಅದೇ ವರುಷ ವೆಂಕಟರಾಯರು, ಸಾಹಸಪಟ್ಟಿ ಆಕೆಗೆ ಒಬ್ಬ ಗಂಡನನ್ನು ನಿಶ್ಚಯಿಸಿ ತಮ್ಮ ಹೊರೆಯನ್ನಿಃಿಸಿ ಕೊಂಡರು. ವರನ ಹೇಸರು ಶ್ರೀಪಾದನೆಂದು. ಶ್ರೀಪಾದನು ಮಂಗಳಾರು ಮುನಿಸಿಪಲ್ ಶಾಲೆಯೊಂದರಲ್ಲಿ ಶಾಲಾ ಮಾಸ್ತರನು. ವೆಂಕಟರಾಯರಿಗೆ ತನ್ನಂತಿರುವ ಅಳಿಯನು ಹೊರೆತುದಕ್ಕಾಗಿ ಆಸಂದವಾಯಿತು. ದೂರವಾಯಿತೆಂದು ಕಾಯಿಗೆ ಚಿಂತೆಯಾದರೂ ಅಳಿಯನು ಪ್ರತ್ಯೇ ಚಿನ್ನದಂಧು ನನೆಂದು ಅವರು ಆಸಂದವನ್ನೇ ಪಟ್ಟಿರು. ಮಂಗುವನನ್ನು ಕಳುಹಿಸಿಕೊಡುವ ಗಳಿಗೆಯಲ್ಲಿ ಕಣ್ಣೀರನ್ನು ಕರೆಯುತ್ತೆ—‘ನೀಲಮ್ಮೆ ನೀನೀಗ ದೊಡ್ಡವಳು. ಗಂಡನ ಮನೆಯಲ್ಲೂ ಇಲ್ಲಿ ಆಡಿದ ಹಾಗೆ ಆಡಿ ನಮಗೊಂದು ಅವಕೇತಿ ತರಬೇಡ’—ಎಂದರು. ಸೀಲಮ್ಮನು “ಆಯಿತಮ್ಮೆ” ಎಂದು ಅಳುತ್ತೆ ತಂದೆತಾಯಿಗಳ ಕಾಲನ್ನು ಮುಟ್ಟಿ ಆಶೀರ್ವಾದ ನಡೆದು ಹೊರಟಳು. ಆಗ ದೊಡ್ಡವಳಾದ ನೀಲಮ್ಮಗೇ ರೂಪ ವಯಸ್ಸು.

ಗಂಡನ ಮನೆಗೆ ಹೋದ ಬಳಿಕ ಅವಳು ಎರಡು ಮೂರು ಬಾರಿ ತವರುಮನೆಗೆ ಬಂದು ಹೋಗಿದ್ದಳು. ಕೊನೆಯಬಾರಿಯೆಂದರೆ ತನ್ನ ಪ್ರಥಮ ಬಾಣಂತಿತನವನ್ನು ಕಂಡಾಗ, ಆದರೆ ಗಂಡನಿಗೆ ಹಿತವಾಗುವ ರೀತಿಯಲ್ಲಿ ಮೆಚ್ಚಾಗಿ ನಡೆಯುತ್ತಿದ್ದಳು. ಗಂಡು ಹುಡುಗರ ಆಟ ನಾರಗಳನ್ನೆಲ್ಲಾಗೂ ಮರೆತುಬಿಟ್ಟಿ ತನ್ನ ಹೊಣೆಯನ್ನು ತಿಳಿದು ಗಂಡನ ಆದರಕ್ಕೆ ಪಾತ್ರಾಳಾದಳು. ಶ್ರೀಪಾದನು ಸರ ಮಾವನಿಗೆ ಬಂದು ಪತ್ರವನ್ನು ಬರೆದಿದ್ದನು. “ನಿಮ್ಮ ಹುಡು

ಗಯು ನನ್ನ ವಾಲಿಗೆ ದೊರೆತುದು ನನ್ನ ಪೂರ್ವಜನ್ಮದ ಪುಣ್ಯ' ಹೆಂದು. ಈ ಆಸಂದಗಳಿಗೆಯನ್ನು ಕಂಡು ಅವರು ಸತ್ತರು. ಸತ್ತರೆಂದರೆ ಒಬ್ಬರೇ ಸಾಯಲಿಲ್ಲ. ೧೦-೧೨ ವರುಷಗಳ ಹಿಂದೆ ಉರಿಂದೂರನ್ನೇ ಕೊಚ್ಚಿಕೊಂಡು ಹೋದ ಇನ್ನಾಷ್ಟುಯೆಂಜಾ ಬೇನೆಯು ಅವರ ಕುಟುಂಬವನ್ನು ಹಾರಿಸಿಕೊಂಡು ಹೋಯಿತು. ಅವರ ಮನೆಯ ಒಂದೇ ಹುಳುವೂ ಉಳಿಯಲಿಲ್ಲ. ದಂಪತ್ತಿಗಳು ತೀರ ಸಾಹಸ ದಿಂದ ತಮ್ಮ ಜೀವನದ ಈ ತಾಪವನ್ನು ಸಹಿಸಿಕೊಂಡರು. ನಿಜಕ್ಕೂ ಶ್ರೀವಾದಸಿಗೆ ಹೆಂಡತಿಗಾದುದಕ್ಕಿಂತಲೂ ಇಮ್ಮಡಿ ವ್ಯಘೀಯಾಗಿತ್ತು; ಕಾರಣವಿಷ್ಣು. ಅವಸಿಗೆ ಇತರ ಸಂಬಂಧಿಗಳಾರೂ ಇರಲಿಲ್ಲ. ಹೀಗಾಗೆ ಚಿಕ್ಕಂದಿನಲ್ಲಿ ಕಳೆದು ಕೊಂಡ ತಂದೆತಾಯಿಗಳ ಮೇಲಿನ ಪ್ರೇಮವನ್ನು ಅತ್ಯೇ ಮಾವಂದಿರ ಮೇಲೆ ಇರಿಸಿದ್ದನು. ಈಗ ಅದೂ ಇಲ್ಲಿ ದಾಯಿತು.

ಇದಾಗ ನಾಲ್ಕುರು ವರುಷಗಳು ಕಳೆದುವು. ನೀಲ ಮೃನು ಈಗ ಮೂರು ಗಂಡು ಹುಡುಗರ ತಾಯಿ. ಹಿರಿ ಹುಡುಗಸಿಗೆ ಈಗ ಬರೇ ಎಂಟು ವಯಸ್ಸು. ಅವರನ್ನು ಕಟ್ಟಿಕೊಂಡು ಸಂಸಾರದ ಸುಖವನ್ನು ಉಣಿತ್ತಿದ್ದ್ಲು. ಇತ್ತೀ ಶ್ರೀವಾದನು ಶರೀರತಃ ದುರ್ಬಲನು-ಎಷ್ಟೋ ಬಾರಿ ಅವನು 'ಆಸ್ತಿ ಮನೆ ಕಾಸುಕಡ್ಡಿಯಿಲ್ಲದ ನಾನು ಒಂದು ದಿನ ಕಣ್ಣಿಷ್ಟಿದರೆ ನನ್ನ ಕುಟುಂಬಕ್ಕಾರು ಗತಿ?' ಎಂದು ಚಿಂತಿಸಿದುದುಂಟು. ಅತ್ಯೇ ಮಾವಂದಿರ ಮರಣವು ಅವನಲ್ಲಿ-ಮರಣವು ಎಲ್ಲಿರಿಗೂ ಇದೆ, ಅದು ಎಂದು ಬಂದರೂ ಬರಬಹುದು-ಎಂಬ ವಾರವನ್ನು ಬಲವಾಗಿ ನಾಟಿಸಿತ್ತು. ಎಷ್ಟೋ ಬಾರಿ ಅದೇ ವಿಷಯವನ್ನು ಅವನು ನೀಲಮ್ಮೆ

ವೊಡನೆಯೂ ಚಚ್ಚೆಸಿದ್ದುಂಟು. ಆದರೆ ಚಚ್ಚೆಗೆ ಯಾವ ಸತ್ತರವೂ ದೊರೆಯುತ್ತಿದ್ದಿರಲಿಲ್ಲ. ಅದನ್ನು ಕಟ್ಟಿಕೊಂಡು ಕಿಂತೆಯಲ್ಲಿ ರುವ ವತಿಯನ್ನು ಕಂಡು ಅವಳು, 'ದೇವರಿರು ತನು' ಎನ್ನುತ್ತಿದ್ದಳು.

ಆದರೆ ಇವರ ವಾಲಿಗೆ ಬಂದ ಸತ್ಯವು ಶ್ರೀವಾದನ ರಾಲಿಗೂ ಬಂದಿತು. ವಿಷಮಜ್ಞರಕ್ಕೆ ಅವನು ಬಲಿಯಾ ರನು. ಇಂದು ಅವನ ಇಹಯಾತ್ರೆಯ ದಿನ; ಸೀಲಮೃನು ಹಾಸುಗಳನ್ನು ಕಟ್ಟಿಕೊಂಡು ವತಿಯ ಹಾಸುಗೆಯ ಮಗ್ಗಲಿ ರಂದ ಕಡತಲಿಲ್ಲ. ವತಿಗೆ ಸ್ತೋತ್ರಿಯು ಲೋಪವಾಗಿತ್ತು. ಏಬ್ಬಿಬ್ಬರು ಗೆಳೆಯರು ಬಂದು ಹಿಂದಿನ ದಿನಗಳ ವರಿಗೆ ಕೆಂಡು ಹೋದರು. ಇಂದು ಅವರೂ ಬರಲಿಲ್ಲ. ಬಂದರೆ ಕೆಳ್ಳಿನ ಜವಾಬುದಾರಿಯಿದೆ ಎಂದು ತಿಳಿದುದರಿಂದಲೋ ನೋ... ಸಾಯುವ ಮುಂಜೆ ಶ್ರೀವಾದನು ಕಣ್ಣನ್ನು ಪ್ಪುಲ್ಪ ತೆರೆದನು. ಪತ್ತಿಯು ದರುಶನವಾಯಿತು. ತನ್ನ ಸಂಸಾರವಯಣದಲ್ಲಿ ತನ್ನನ್ನು ಸಿಸ್ಟಂಕೋಚದಿಂದ ಅನುಕ್ರಿಸಿದ ಮದದಿಯ ನೆನವಾಯಿತು. ಅಂದನು ಮೆಲ್ಲುಡಿ ಮಲ್ಲಿ, 'ಸೀಲ, ಆಯಿತೆಂದು ಕಾಣುತ್ತೇದೆ. ಸಿನಗಾಗಿ ಬಂದು ರಮ್ಮಡಿಯನ್ನು ದುಡಿದು ಉಳಿಸಲು ನಷ್ಟಂದಾಗಲಿಲ್ಲ. ಈ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗುವೆ?' ಎಂದನು. ಈಗ ಸೀಲಮೃನು ಒಡಲು ಉಕ್ಕೆ ಉಬ್ಬಿತ್ತು. ಆದರೆ ತನ್ನ ಕಣ್ಣೀರನ್ನು ವತಿಯ ಮುಂದ ಹಾಕಿದರೆ ಸಿಕ್ಕಿಯಕ್ಕೂ ಅವರ ಮರಣವು ಶಾಂತಿಹೀನವಾಗುವುದೆಂದು ಅಸಾಧಾರಣ ರಾಹಸದಿಂದ—'ನಿಮಗೇಕೆ ಆ ಚಿಂತೆ! ದೇವರಿರುವನು' ರಂದಳು. ಅವನಿಗೂ ಅದೇ ನಿಜವೆಂದು ತೋರಿತು. ಆನ ಅವನು ನಿಶ್ಚಯಿತೆಯಿಂದ ತನ್ನ ಹಾದಿ ಹಿಡಿದನು.

ಅವನು ಕಟ್ಟರೆಯಾಗಲು, ನೀಲಮೃನು ತನ್ನ ದು:ಖ ವನ್ನು ಹೊರಹೊಮ್ಮಿದಳು. ಅತ್ಯು ಅತ್ಯು ದಣುವಾಯಿತು. ಅವಳಿಂದಾಗಿ ಅವಳ ಕೂಸುಗಳೂ ಅತ್ಯವು, ಆಗ, ದೇವರಿರುವನು, ಎಂದು ನುಡಿದ ಸ್ಥೈರ್ಯವು ಈಗ ಇಲ್ಲದಾಯಿತು. ‘ಕಚ್ಚಿ ಎಳಿಯುವ ಈ ಜಗತ್ತಿನಲ್ಲಿ ಈ ಕೂಸುಗಳನ್ನು ಕಟ್ಟಿ ಕೊಂಡು ಮಾಡಲೇನು?’ ಎಂಬ ತೀರ ಸತ್ಯದ ಸಮಸ್ಯೆಯು ಅವಳ ಮುಂದೆ ಬಂದಿತು. ಎಲ್ಲಿರಲಿ, ಎಲ್ಲಿಹೋಗಲಿ— ಎಂಬ ಕತ್ತಲು ಕವಿಯಿತು. ಯೋಚಿಸಿ ಯೋಚಿಸಿ ದಣೆದಳು. ಕೊನೆಗೆ, ‘ಆಪತ್ತಿಗೆ ಆತ್ಮಹತ್ಯೆಯೇ ಗತಿ’ಯೆಂದು ಎಣಿಸಿದಳು. ಆದರೆ ತಿರುಗಿ ಸಂಶಯವು ಬಂದಿತು. ‘ನಾನು ಸತ್ತರೆ ತನ್ನ ಕೂಸುಗಳ ಗತಿ? ಅವುಗಳ ಕೊರಳನ್ನು ಹಿಂಡುಕಲೆ?. ಪತಿಯ ಪ್ರಸಾದವನ್ನು ಹಾಗೆ ಹಿಂಡುಕಿದರೆ ಅವನ ಆತ್ಮಕ್ಕೆ ತೃಪ್ತಿಯುಂಟೇ’— ಎಂದು ಅಂಜಿದಳು. ಅಂತೆ ಆ ಮನೆಯಲ್ಲಿ ಎಂಟು ಹತ್ತು ದಿನಗಳನ್ನು ಕಳೆದಳು. ಉಳಿದುದನ್ನು ತಿಂದಾಯಿತು. ಮುಂದೇನು ಎಂಬ ಚಿಂತೆ ಬಲವಾಯಿತು. ಆ ಸಮಯಕ್ಕೆ ಸರಿಯಾಗಿ ಅವಳ ಗಂಡನಾಬ್ಧವು ಗೆಳೆಯನು ಬಂದನು. ಅವನ ಮುಂದೆ ತನ್ನ ಕಟ್ಟೀರನ್ನು ಸುರಿದಳು. ಅವನು ವ್ಯಧಿಗೊಂಡನು. ಮತ್ತು ಇನ್ನು ಕಂಡು ಕನಿಕರವಾಗಿರಬೇಕು; ಹೋದನನೇ ಮನೆಯಿಂದ ಒಂದು ಮುಡಿ ಅಕ್ಷಯನ್ನು ಕಳುಹಿಸಿದನು. ಹೀಗೆಯೇ ಕೆಲವು ದಿವಸಗಳು ಸಂದುವು. ಹಸಿವಿನ ಚಿಂತೆ ನೀಲಮೃನಿಗೆ ತುಸುದೂರಾಯಿತು. ಆದರೆ ಪ್ರತಿಫಲವಿಲ್ಲದೆ ಹೇಗೆ ಇಷ್ಟನ್ನು ಸ್ವೀಕರಿಸಲಿ— ಎಷ್ಟು ದಿನ ಸ್ವೀಕರಿಸದಿರಲಿ’— ಎಂದೂ ತೋರಿತು. ತನ್ನ ಬಾಲ್ಯಯನ್ನು ಕಂಡು ತನಗೇ ನಾಚುಗೆಯಾಯಿತು. ಒಂದು ದಿನ ಆ ದಾಸಿಯು ಬಂದಾಗ

—‘ಏನೆಂದು ನೀವು ಇಷ್ಟೆಲ್ಲಾ ಕಳುಹಿಸುವಿರೋ ಕಾಣೆ. ನನಗಂತೂ ಈಗ ಖಚಿತ ಹೊರೆ ತೀರ ಅಧಿಕವಾಗಿ ಕಾಣುತ್ತದೆ’ ಎಂದು ಸುಡಿದು ಅತ್ತಳು. ಅವನು ಆ ದಿನ ಬಂದ ವನ್ನು ಅದರ ನಿವಾರಣೆಗೊಂದು ಸೂಚನೆಯನ್ನು ಸಿದ್ಧ ಪಡಿಸಿಯೋ ಬಂದಿದ್ದನು. ಮೊದಲಿನಿಂದಲೂ ಸಿದ್ಧವಿತ್ತು. ಆದರೆ ಅವಳ ಮುಂದಿರಿಸಲು ಧೈಯರ್ವಿರಲಿಲ್ಲ. ಈಗ ಧೈಯರ್ವಿದಿಂದಿರಿಸಿದನು. ಆದರೆ ನೀಲಮೃನಿಗೆ ಸಿಟ್ಟುಬಂದಿತು. ಅವನೂ ಬೇಸರಗೆಂಡು ಹೊರಟುಹೋದನು. ತಿರುಗಿಕಾಳು ಕಡವೆಯಾಗಲು ತಾನಾಗಿ ತನ್ನ ಧನಿಯನ್ನು ಬರಹೇಳಿದಳು. ಅಂದಿನಿಂದವಳು ತನ್ನ ಮಾನವನ್ನು ಮಾರಿ ಅನ್ನವನ್ನು ಗಳಿಸತ್ತೊಡಗಿದಳು. ಬೇರೇನು ಮಾಡಲು ಅವಳಿಗೆ ಹಾದಿ ಕಾಣಲಿಲ್ಲ.

ಆದರೆ ಅವಳ ಧನಿಯು ಬಲು ಕಾಲಧನಿಕನಾಗಿ ಉಳಿಯಲಿಲ್ಲ. ಒಂದು ಅವನನ್ನು ದರಿದ್ರಲಕ್ಷ್ಯ ಬಂದು ವರಿಸಲು ಅವನು ಉವಾಯಕಾಣದೆ ಹೇಳಿದೆ ಪರಾರಿಯಾದನು. ಆದರೆ ಮುಂದಿನ ದಾರಿಯನ್ನು ತೋರಿಸಿಹೋದುದರಿಂದ ನೀಲಮೃನು ಅಂಜಿಕೆಯಲ್ಲಿದೆ ತನ್ನ ಜೀವನ ತಾನೇ ಮಾಡತೊಡಗಿದಳು. ಜೀವನಕ್ಕಾಗಿ ದೇಹವನ್ನು ವಿಕ್ರಯಿಸುವುದೇ ಅವಳ ಪೃಶ್ನಿಯಾಯಿತು. ಹೀಗಾಗಿ ಉರಲಿ ನೀಲಮೃನ ಹೆಸರು ಪ್ರಸಿದ್ಧಿಗೆ ಬಂದಿತು ನೀಲಮೃನ ಜೀವನವು ನಾಯಿಯ ಜೀವನವೆಂದು ಸಂಸಾರಿಗರು ಸಾವಿರಸಾರಿ ಸುಡಿದುದುಂಟು. ಆದರೆ ನೀಲಮೃನು ಅದು ತನ್ನ ತಪ್ಪೆಂದು ಇದುವರೆಗೆ ತಿಳಿಯಲಿಲ್ಲ. ‘ತಪ್ಪಾರದೆಂದು?’ ತಿಳಿದವರುಅವಳಿಗೆ ಹೇಳಬಾರದೇಕೆ?

೮. ತಂದೆಯ ಮಗುವೇ, ತಾಯಿಯ ಮಗುವೇ?

ನಿಜಕ್ಕೂ ತನಗೆ ಯೋಗ್ಯ ಪತ್ನಿಯನ್ನು ಆರಿಸುವುದು ಅವನ ಸ್ವಾತಂತ್ರ್ಯದಲ್ಲಿತ್ತು. ಅವನ ತಂದೆಯು ಅವನಿಗೆ ಅಷ್ಟು ಸ್ವಾತಂತ್ರ್ಯವನ್ನು ಕೊಟ್ಟೇ ಇದ್ದನು. ಅವನು ಮನೆಗೆ ಒಬ್ಬನೇ ಮಗನಾದುದರಿಂದ ಅವನ ಹಿತಯೋಚನೆಗಳಿಗೆ ವಿರುದ್ಧವಾಗಿ ವಿಶ್ವನಾಥರಾಯರು ಹೋಗುತ್ತಿರಲಿಲ್ಲ. “ಮಗುವಾಯನರಾಯ—ನನ್ನ ಆಕ್ಷೇಪವಿಲ್ಲ. ನೀನು ಶ್ರೀಕಂರ ರಾಯರ ಮಗಳನ್ನು ವರಿಸಿದರೂ ಸರಿಯೇ, ಇಲ್ಲವೇ ರಘು ವತಿ ರಾಯರ ಮಗಳನ್ನು ವರಿಸಿದರೂ ಸರಿಯೇ” ಎಂದು ಅವನಿಗೆ ಪೂರ್ವ ಸ್ವಾತಂತ್ರ್ಯವನ್ನು ಕೊಟ್ಟಿರು. ಎಲಾಲ್ಲಿ ಮನೆಗಳಲ್ಲಿಯೂ ತರುಣರಿಗೆ ಈ ರೀತಿಯ ಸ್ವಾತಂತ್ರ್ಯವು ದೊರೆಯುತ್ತದೆಂದು ನಾವು ಹೇಳುವುದಿಲ್ಲ. ಆದರೆ ಕೆಲ ವರಲಾಲ್ಲದರೂ ದೊರೆಯುತ್ತದೆಂಬುದು ನಿಜ. ಅದು ದೊರೆಯದೆ ಇದ್ದವರು ಹೆಣ್ಣು ಹುಡುಗಿಯರು ಮಾತ್ರ. ಅವರಿಗೂ ಅದನ್ನು ಕೊಟ್ಟಿರೆ ಪ್ರಪಂಚವೇ ತಲೆಕೆಳಗಾದೀತೆಂದು ನಮ್ಮೆ ಹಿರಿಯರು ತಿಳಿಯುತ್ತಾರೆ. ವಾರ್ಯಶಃ ಹಿಂದೂಮೈ ಕಾಗಿಷ್ಟಿರಬೇಕು. ವಾತಾಳ ಲೋಕದಲ್ಲಿ ಹಿಂದಿನ ಕಾಲದಲ್ಲಿ ಜನರಿದ್ದರೆನ್ನುವರಲ್ಲ. ಅದು ವಾರ್ಯಶಃ ಭೂಮಿಯ ಸಮತೋಲವು; ಸ್ತ್ರೀ ಸ್ವಾತಂತ್ರ್ಯದಿಂದ, ತಪ್ಸಿ ಆದುದಿರಬೇಕು. ಅದನ್ನು ಇನ್ನಾದರೂ ನಮ್ಮೆ ಹಿರಿಯರು ಸರಿವಡಿಸುವುದು ಧರ್ಮವಲ್ಲವೇ?

ತಂದೆಯ ಮಾತು ಪ್ರಬುದ್ಧ ವ್ಯಾಸಗೆ ತಿಳಿಯಿತು. ಅವನೀಗ ಬಿ. ಎ. ವಾರ ಮಾಡುತ್ತಿರುವನು. ಇಷ್ಟಿದ್ದು ಅವನಿಗೆ ತಲೆಯಿಲ್ಲವೇ? ಮುಂದೆ ಅವನು ಲಾಯರಿ ಓದನ್ನು ಕಲಿಯಲು ನಿಶ್ಚಯಿಸಿರುವನು. ಆದರೆ ಬೆಂಬಲಕ್ಕೆ ಸ್ವಲ್ಪ ಮಾನನ ಮನೆಯವರಿದ್ದರೆ ಅನುಕೂಲವಿತ್ತು. ಆದುದರಿಂದ ಅವನ ಒಬಲವು ರಘುಪತಿ ರಾಯರ ಮಗಳ ಕಡೆಗೆ ಬಿಡ್ಡಿತು. ರೂಪದ ಮಟ್ಟಿಗೆ ಅವರ ಮಗಳು ಸುನಂದೆಯಾಗಲಿ, ಶ್ರೀಕಂರರಾಯರ ಮಗಳು ನಂದಿನಿಯಾಗಲಿ ಇಬ್ಬರೂ ಸರಿಸಮರೀ. ಅಷ್ಟೂಂದು ರಂಭೇಯರೂ ಅಲ್ಲ; ಇತ್ತೆ ಅಷ್ಟೂಂದು ತಾಟಕಿಯರೂ ಅಲ್ಲ. ಆದರೆ ನಂದಿನಿಗೆ ಅಲ್ಲ ಸ್ವಲ್ಪ ಓದು ಇಡ್ಡಿತ್ತು. ವಿಶ್ವನಾಥರಾಯರು ಯಾವಾಗಲೂ ಅನ್ನಪುದುಂಟು—“ಹೌದು—ಸುನಂದೆಯು ಕಲಿತು ಮುನಸಿಫಿ ಮಾಡಬೇಕೇನು”, ಎಂದು. ಆದುದರಿಂದ ಅವಳಿಗೆ ಅ ಆ . . . ದ ಮೇಲಿನ ಸರಸ್ವತೀ ಪ್ರಸಾಧ ದೋರೆಯಲಿಲ್ಲ. ನಂದಿನಿಯು ಮೆಟ್ರಿಕು ತನಕವೂ ಓದರುವಳಂತೆ. ಆದರೆ ಅವಳನ್ನು ಮದುವೆಯಾಗದಿದ್ದುದಕ್ಕಾಗಿ ವ್ಯಾಸನು ಈಗಲೂ ಸಂತೋಷ ಪಡುತ್ತಾನೆ. ಕಾರಣವಿಷ್ಯಾ-ಅವಳ ಗಂಡನೂ ವ್ಯಾಸನಂತೆ ಈಗ ವಕೀಲನು. ಅವನೇ ತಿನ್ನ ಶ್ರೀರುವನನಂತೆ “ದಿನಕ್ಕೆ ನಮ್ಮ ಮನೆಗೆ ಎಂಟು ಜನ ಅಡುಗೆಯವರು ಬೇಕೆ”ಂದು. ಆ ದೃಷ್ಟಿಯಿಂದ ಸುನಂದೆಯು ಎಷ್ಟೋ ಲೇಸು. ಮನೆಕೆಲಸದ ಯೋಚನೆ ಅವನಿಗಿಲ್ಲದಂತೆ ಮಾಡಿದ್ದಳು. ಅಲ್ಲದೆ ಮಾನನ ಮನೆಗೆ ಬರುವಾಗ ಹೆಚ್ಚಿಲ್ಲದಿದ್ದರೂ ಅಲ್ಲ ಸ್ವಲ್ಪ ಧನಕನಕಗಳನ್ನು ತಂದಿದ್ದಳು. ಇದರಿಂದ ಲೇ ವ್ಯಾಸನು ರಘುಪತಿರಾಯರ ಅಳಿಯ ನಾಡುದು.

ನರಿ, ಅಳಿಯನಾದ ಮೂರನೆಯ ವರುಷದಲ್ಲಿ ಯೇೇ ಮಂಗಳೂರಿನಲ್ಲಿ ವಕಾಲತು ತೊಡಗಿದನು! ಆದರೆ ತೊಡಗಿದ ನಕ್ಕತ್ತ ಚೆನ್ನಾಗಿಲ್ಲದುದರಿಂದಲೋ, ನಿಜ ಆ ರಾತ್ರಿ ಆಕಾಶಕ್ಕೆ ಚೆನ್ನಾಗಿ ವೋಡ ಮುಸುಕಿತ್ತು, ಅವನಿಗೆ ವಕಾಲತಿಗಿಂತಲೂ ನಾಲ್ಕುರಷ್ಟು ವಿರಾಮವಿತ್ತು. ಇದಕ್ಕಾಗಿ ಅವನು ಚಿಂತಿಸುವಂತಿಲ್ಲ. ಉಣಿಷ್ಟವುದಕ್ಕೆ ಅಷ್ಟೇಂದು ಯೋಚನೆ ಮಾಡಬೇಕಿಲ್ಲವಿತ್ತು. ಪಿತಾರ್ಜಿತ ಆಯವೂ ಸ್ಪಷ್ಟವಿತ್ತು. ಇವೆರಡು ಸೇರಿದರೆ ಅವನ ಮಟ್ಟಿಗೆ ತೊಡಕು ತೊಂದರೆಗಳಿಲ್ಲ. ಅಂತೊ ಮಗನು ಸುಖಿಯಾಗಿರುವ ದಿನಗಳಲ್ಲಿ ಯೇೇ ವಿಶ್ವನಾಥ ರಾಯರು, ಸರಕಾರಿ ಪೇನ್ಸನ್ ಖಂಡವನ್ನು ಮುಗಿಸುವ ಹೊದಲೇ ಕಾಲವಾದರು. ಅವರೀಗ ಇರುತ್ತಿದ್ದರೆ ನಿಜಕ್ಕೂ ಮಗನ ಕುಟುಂಬವನ್ನು ಕಂಡು ಅನಂದ ಹಡುತ್ತಿದ್ದರು.

ಸುನಂದೆಗೆ ಈಗ ಮೂರು ಮಂಬಿ ಮಕ್ಕಳಿರುವರು. ಎರಡು ಹೆಣ್ಣು, ಮೂರನೆಯದು ಗಂಡು. ಸುನಂದೆಗೆ ಮಕ್ಕಳನ್ನು ಆಡಿಸುವುದೆಂದರೆ ಜೀವನದ ಸಾರವಾಗಿತ್ತು. ಬೆಳಗಿನ ಮುಂಜಾನೆ ಏಳುವಳು—ಹಾಗೆ ಮುಸರೆಯನ್ನು ತಿಕ್ಕಿ, ಹೊಳೆಯನ್ನು ತೊಳಿದು, ದನವನ್ನು ಕರೆಯಲು ಹೋಗುವಳು. ಅಷ್ಟಕ್ಕೆ ಏಳು ತಾಸು ಬಾರಿಸುವುದು. ಅಲ್ಲಿಯ ಕೆಲಸ ಮುಗಿಯಿತೆಂದರೆ ಕಿರಿಯ ಮಗು, ಅದಕ್ಕಿನ್ನೂ ಆರು ತಿಂಗಳಾಗಿಲ್ಲ, ಕೂಗತೊಡಗಿಸುವುದು. ನಮ್ಮ ವ್ಯಾಸನಿಗೆ ಬೆಳಗಿನ ಎಂಟೂವರೆ ಫುಂಟೆಯ ತನಕ ನಿದ್ದೆ ಮಾಡುವುದು ನಿತ್ಯದ ನಿಯಮ. ನಿದ್ದೆಯ ಕಾಲದಲ್ಲಿ ಎಳ್ಳಷ್ಟು ಸದ್ವಾಗಬಾರದು. ಮಗುವೆಲ್ಲಾದರೂ ಕೂಗಿತೆಂದರೆ ಪ್ರಳಯಕಾಲದ ಸಿಟ್ಟು ಬರುವುದು. ಅದಕ್ಕೇ ಸುನಂದೆಯು ಬೇಗ

ಬೇಗನೆ ಮಲಗುವ ಮನೆಗೆ ಧಾವಿಸಿ ಚಿಕ್ಕ ಕೊಸನ್ನು ಎತ್ತಿ ಆಡಿಸುವಳು. ಅಷ್ಟಕ್ಕೆ ಹಿರಿಯ ಕೊಸುಗಳಿಗೆ ಎಚ್ಚರವಾಗುವುದು. ನಡುವಿನ ಕೊಸು ಹೆಣ್ಣು ಹುಡುಗಿ. ಅದಕ್ಕೆ ಶರೀರದಲ್ಲಿ ನಿತ್ಯಾಳ ಅಧಿಕ. ಹೀಗಾಗಿ ಏತರಿಂದಲೋ ಏನೋ ಅಳುವುದು ಅದರ ಜೀವನದ ಏಕಮಾತ್ರ ಕೆಲಸ ವೆಂದು ಕಾಣುವುದು. ಅದು ಶ್ರುತಿ ಹಿಡಿಯಿತೆಂದರೆ ಮನೆಯ ಸುತ್ತು ಒಂದು ವ್ಯುಲು ದೂರದ ತನಕ ಕಾಗೆಗಳು ಸಹ ನಿಲ್ಲುವಂತಿರಲ್ಲ. ಸುನಂದೆಯು ಅವಸರದಿಂದ, ಕೈಮಗು ವನ್ನು ಬಿಟ್ಟು ಈ ನಡುವಿನ ಕೊಸಿನ ಬಳಿಗೆ ಹೋಗಿ, ಅದನ್ನು ಸಮಾಧಾನ ಪಡಿಸಿ, ತಿಂಡಿಯನೊ೦೯ ಆಟದ ಸಾಮಾನು ಗಳನೊ೦೯ ಕೊಟ್ಟು ಶಾಂತಗೊಳಿಸಲು ಯಶ್ಚಸುವಳು. ಅಷ್ಟ ರಲ್ಲಿ, ಕೈಮಗುವಿಗೆ ಅರ್ಥಸ್ತನವಾನವಾದುದರಿಂದ ಅದು ಜೀರುವುದು. ಸರಿ ಒಂದನ್ನು ಸಮಾಧಾನಪಡಿಸ ಹೋದರೆ ಇನೊಳ್ಳಂದು ಬಾಲು ತೆರೆಯುವುದು. ವಾಯಾಸನಾಗ ಮುಸುಕಿ ನೊಳಗಿಸಿಂದಲೇ “ಅಯೊ೦೯, ಎಲ್ಲ ಸತ್ಯದ್ವಿಯಾ? ಮಗು ಕೂಗುವುದು ಕೇಳಿಸುವುದಿಲ್ಲವೇ?” ಎಂದು ಗದರಿಸುವನು. ಇನೊಳ್ಳಮೈ ಅವನೇಳುವುದರೊಳಗಾಗಿ ಈ ಸಂತೆಯು ನಿಂತ ರಾಲಿತು, ಇಲ್ಲವಾದರೆ ಸುನಂದೆಗೆ ಮಂಗಳಾರತಿ ಬೇರೆ ವಿಧದಲ್ಲಿ ಆಗುವುದು.

ವಾಪ, ಅವಸರದಿಂದ ಓಡಿ ಎರಡೂ ಮಕ್ಕಳನ್ನು ಹಿಡಿದು ಅಂಗಣಕ್ಕೆ ಹೋಗಿ ಅವುಗಳನ್ನು ಆಡಿಸುತ್ತ ನಿಲ್ಲುವಳು. ಅಷ್ಟರಲ್ಲಿ ಜ್ಯೇಷ್ಠ ಪ್ರತ್ಯನು ಮೆಲ್ಲಿಗೆ ಹಾಸುಗೆಯಿಂದೇಳುವನು. ಆ ಹುಡುಗನಿಗೆ ಪ್ರಸ್ತುಕಗಳನ್ನು ಕಂಡರೆ ಕೋಪ. ಎದ್ದೂಡನೆಯೇ ಅಲ್ಲಿ ಇಲ್ಲಿ ನೋಡುವನು. ಏನಾದರೂ ಕಾಗದವು ಸಿಕ್ಕಿತೆಂದರೆ ಹರಿದು ಚೂರು ಮಾಡಿ

ಚೆದರಿದರೆ ಅವನಿಗೆ ಆನಂದ. ಒಂದು ದಿನ ತಂದೆಯು ರಾತ್ರಿ ಓದಿ ಮುಗಿಸಿದ ಕಾದಂಬರಿಯೊಂದು ಅವನ ಕ್ಕಿಗೆ ದೊರೆ ಯಿತು. ಅದನ್ನು ನಗುತ್ತ ಕಿತ್ತುಕೊಂಡು ತಂದನೇ. ತಂದ ವನೇ ಹರಿದು ನಾಲ್ಕು ದಿಕ್ಕಿಗೂ ಎಸೆದು ಅಲ್ಲಿಂದೆದ್ದನು. ಇವ್ಯಕ್ಕೆ, ವಾಯಸನನ್ನು ಟೆಸ್ಸಿಸ್ ಆಟಕ್ಕೆ ಒಯ್ಯಲು ಒಬ್ಬರಲ್ಲಿ ಒಬ್ಬರು ವಿತ್ತರು ಬರುವರು. ವಾಯಸನೆಂದರೆ ಟೆಸ್ಸಿಸಿನಲ್ಲಿ ಪ್ರವೀಣ. ಹೀಗಾಗಿ ಅವನಿಗೆ ಆಟದ ಗೆಳೆ ಯರು ಬಲು ಮಂದಿ. ಅವರು ಬಂದವರು ದಾಕ್ಷಿಣ್ಯ ಮಾಡದೆ—“ಎ . . . ಮಹಾರಾಯ—ಏಳೋ . . . ಫೆಂಟೆ ಇ ಭಾರಿಸಿತು”, ಎನ್ನವರು. ವಾಯಸನು ಮೆಲ್ಲನೇ ಕಣ್ಣಿ ಹಿಚೆಕಿಕೊಂಡೇ ಏಳುವನು. ಬೆಳಿಕನ್ನು ಕಾಣುತ್ತಲೇ ‘ಚಾ’ ಸ್ವರಣೆಯು ಅವನ ಧ್ವಾನ . . . “ಏ ಎಲ್ಲ ಸತ್ತಿಯಾ. ಚಾ ಆಗಿದೆಯೇ . . . ಎರಡು ಕವ್ವ ತಾ ಸೋಡುವಾ”, ಎನ್ನವನು. ಸುನಂದೆಯು ಅವಸರದಿಂದ ಮುಕ್ಕಳನ್ನು ಅಲ್ಲೇ ಬಿಟ್ಟು ಅಡುಗೆ ಮನೆಗೆ ಓದಿ ಸ್ವರ್ವಾ ಹೊತ್ತಿಸಿ ಚಾ ಸಿದ್ಧತೆ ಮಾಡುವಳು. ಅಂತು ರಾಯರು ಮುಖ ತೊಳೆಯು ವುದರೊಳಗೆ—‘ಇವತ್ತು ಆಗುವುದೇ?’ ಎಂದು ಕೇಳುವರು. ಅಂತು ಅವಸರದಿಂದ ‘ಚಾ’ ಮೇಜಿನ ಮೇಲೆ ಬರಲು, ಗೆಳೆಯರೊಂದಿಗೆ ಗಬಗಬನೆ ಅದರ ವಾನವಾಗುವುದು. ಅದರಲ್ಲಿ ಸಕ್ಕಿತೆ ಕಡಿಮೆಯಾದರೆ, ಇಲ್ಲವೆ ಹುಡಿ ಕಡಿಮೆ ಯಾದರೆ, ಗೆಳೆಯರ ಮುಂದೆಯೇ ‘ನಿಮ್ಮಲ್ಲಿ ಈ ರೀತಿಯ ಕಷಾಯ ಮಾಡಲು ಬಂದಿತೇ’, ಎಂದು ಕೇಳಿ ಬಿಡುವನು.

ಚಾ ವಾನವಾಗುವ ಗಳಿಗೆ ಸರಿಯಾಗಿ ಬಂದ ಗೆಳೆ ಯನು, ‘ಎನು ವಾಯಸರಾವ್ . . . ನಿಮ್ಮ ಮನೆಯಲ್ಲಿ ದನ ಕಟ್ಟುವುದು ಒಳಗೇ ಹೊರಗೇ’ ಎಂದು ಕೇಳುವನು. ವಾಯಸ

ರಾಯನ ಸೂಕ್ತೈ ಬುದ್ಧಿಗೆ ಅದರ ಅರ್ಥವು ಹೊಳೆದು—‘ಸುನಂದಾ ಇಲ್ಲಿ ಬಾ’ ಎಂದು ಕಟ್ಟಿವ್ಯಾಜೆಯಾಗುವುದು. ಬಂದೊಡನೆಯೇ ‘ನಿನಗೆ ಕಣ್ಣಿದೆಯೇ?’ ಎಂದು ಬಿದ್ದು ಕಾಗದ ಚೂರುಗಳನ್ನು ತೋರಿಸಿ ‘ಇಂದು ಸಂಚೆಯೋಳ ಗಾದರೂ ಒಮ್ಮೆ ಗುಡಿಸಿಬಿಡು’ ಎನ್ನಾರನು. ಸುನಂದೆಯು ಮುಖವು ಹಿಮಾಗಡ್ಡೆಯಾಗುವುದು.

ಸರಿ, ಪತಿರಾಯರ ನಿಗರವುನವಾಗಲು ಕನ ತೆಗೆಯು ವೆನೆಂದು ಯೋಚಿಸುವ ಗಳಿಗೆಯಲ್ಲಿ, ವ್ಯಾಸಸಿಗೆ ಹಿಂದಿನ ದಿನ ಎರವಾಗಿ ತಂದ ಕಾದಂಬರಿಯ ನೆನವಾಗಿ ತಿರುಗಿ ಬಂದು ಹುಡುಕಿದರೆ ಅದೆಲ್ಲ ಸಿಗಬೇಕು? ‘ಎಲ್ಲಿ ಟ್ರಿಡಿ ಯೋ? ಈಗ ಓದಲಿಕ್ಕು ತೋಡಗಿದೆಯೇನು?’ ಎಂದು ರೀಗುವನು. ಸುನಂದೆಯು ‘ಏನು? ಎಂಧದು’ ಎಂದು ಹುಡುಕುವಳು. ಅದರ ಒಂದು ಹಾಳೆಯು ವ್ಯಾಸನ ಕಣ್ಣಿದುರಿಗೆ ಬಿದ್ದರು ವುದನ್ನು ಕಂಡು ಅವನ ಆವೇಶವು ಒಂದಕ್ಕೆ ನೂರಾಗುವುದು. ‘ಅಲ್ಲ, ನೀನಾಯಿತು—ನಿನ್ನ—ಮಕ್ಕಳಾಯಿತು. ಮನೆಯಲ್ಲಿ ಬಿದ್ದು ನೀನು ನೂಡುವುದೇನು? ಒಂದು ಗಳಿಗೆ ಮಕ್ಕಳು ತಂಟೆ ಮಾಡದಂತೆ ನೋಡಬಾರದೇ?’ ಎಂದು ಕಿಡಿಕಿಡಿ ಯಾಗಿ ‘ಹೇಳಿ ಪ್ರಯೋಜನವಿಲ್ಲವೆಂದು’ ತನ್ನ ಅರ್ಥವ್ಯವಸ್ಥೆ ಹಳಿದು ಹೊರಟಿರೆ ತಿರುಗಿ ಬರುವಾಗ ಹನೆಂದು ಗಂಟೆ ಬಾರಿಸುವುದು.

ಅಷ್ಟರಲ್ಲಿ, ಚಿಕ್ಕ ಅಡುಗೆ ಮಾಡಿ, ಬಿಸಿಸೀರು ಕಾಯಿಸಿ, ಮಕ್ಕಳಿಗೆಲ್ಲ ಉಣಿಸಿ ಮಾಲಗಿಸಿಬಿಡಬೇಕು. ಉಟಕ್ಕು ಬರುವ ಗಳಿಗೆಯಲ್ಲಿ ಮಕ್ಕಳು ಚಿಲಿಸಿಲಿಯೆಂದರೆ ಅವುಗಳ ಗತಿ ಮುಗಿಯಿತು. ಅಂತು ಸುನಂದೆಗೆ ಬೇರೆ ಕೆಲಸವೇನು? ಮುನಸೂಫಿ ಇದೆಯೇ? ಅಷ್ಟನ್ನು ಮಾಡಿ ಪತಿಗಾಗ ಕಾದರು

ವಳು. ಅವನು ಬರುವಾಗ ಗೆಳೆಯನೊಬ್ಬನು ತಗಲ ಕೊಂಡು ಬಂದರೆ, ಇವರೆಲ್ಲರಿಗೆ ಬಡಿಸಿ ಅವರು ಹೊರಟು ಹೋದ ಬಳಿಕ, ತನಗಾಗಿ ಒಂದಿಷ್ಟು ಗಂಜಿಮಾಡಲು ನೀರಿ ರಿಸಿದರೆ ಅಯಿತು. ಇದಕ್ಕೆ ಮೊದಲು ಉಂಟದ ಕಾಲದಲ್ಲಿ ‘ನಳವಾಕ’ ಎಂಬ ಬಿರುದು ನಿತ್ಯವೂ ಬರುತ್ತಿತ್ತು. ಅವಳ ಯಾತ್ರೆಕ್ಕೆ ಅಷ್ಟಾದರೂ ಪ್ರಶ್ನಂಸೆ ಬೇಡವೇನು?

ಸರಿ, ಇಷ್ಟೆಲ್ಲ ಕೇಲಸ ಮಾಡಿ ಒಂದು ಸಿಮಿಷ ವಿಶ್ವಾಂತಿ ತೆಗೆದುಕೊಳ್ಳುವಾ ಎಂದು ಗೋಡೆಗೆ ಬರಿಗಿ ಕುಳಿತುಕೊಂಡರೆ—‘ಅಮ್ಮೆ, ರಾಯರಿಗೆ, ಎನ್ನವ ಒಬ್ಬ ಹುಡುಗನು ಬರುವನು. ಅವಸರದಿಂದ ಎದ್ದು ತಿರುಗಿ ಒಲೆಯ ಮುಂದಕ್ಕೆ ಓಡಿ, ನೀರಿರಿಸಿ ಕಾಫಿ ಮಾಡಿ, ಜತೆಯಲ್ಲಿ ಒಂದಿಷ್ಟು ತಿಂಡಿಯನ್ನು ತಯಾರಿಸಿ ಕಳುಹಿಸಿ ಕೊಡಬೇಕು. ಈ ಅಮ್ಮನಿಗೆ ಆಲಸ್ಯ ಹೆಚ್ಚೆಂದು ಈಗೇಗ ಹುಡುಗನು ವೇಳಿಗೆ ಮೊದಲೇ ಒಂದು ಚುಚ್ಚುತ್ತಿದ್ದನು.

ಉಪಹಾರದ ಅಂಕವು ಮುಗಿಯುವಾಗ, ಮಕ್ಕಳು ತುತ್ತೊರಿ ಹಿಡಿಯುವವು. ಅದರ ಮೊದಲೇ ಅವಕ್ಕೆ ತಿಂಡಿ ತಿನಸನ್ನ ಕೊಟ್ಟು ಆಡುತ್ತ ಕುಳಿತುಕೊಳ್ಳುವ ಎಂದರೆ, ಹಾಳಾದ ಸೂರ್ಯನು ಕೆಂವಾಗಿ ಮುಣುಗಿ ಬಿಡುವನು. ಸರಿ ರಾತ್ರಿಯ ಅಂಕವು ಬರುವುದು. ಯಜಮಾನರು ದಣಿದು ಬರುವುದರೊಳಗೆ ಒಂದು ಅಡುಗೆಮಾಡಿ, ಮೊದಲು ಮಕ್ಕಳಿಗೆ ಅವುಗಳನ್ನ ಮಲಗಿಸಿ ಜೋ ಜೋ ಮಾಡುತ್ತ ಕುಳಿತರಾಯಿತು. ವಾಸನು ಕೋಟ್ಟಿನಿಂದ ನೇರಾಗಿ ಟೆನ್ನಿಸು ಆಡಲು ನಡಿಯುವನು. ಸಂಜೆ ಆಟ ಉಪಹಾರಾದಿಗಳು ಮುಗಿದು ಕ್ಳಬಿಗೆ ಬಂದು, ಅಲ್ಲಿನ ಬ್ರಿಜ್, ದಾಡ್ ಫೀಡ್ ಮಂಡಳಿದಲ್ಲಿ ಭಾಗವಹಿಸುವನು.

ಅದರಲ್ಲಿಯೂ ಅವನು ಮುಂದರೇ? ಅಲ್ಲಿಂದ ಅವರು ಎದ್ದು ಹೊರಡುವಾಗ, ಕ್ಲಬ್ಬಿನ ಜವಾನರೋಚೆಷ್ಟಬ್ಬಿಗೆ ಆರಾರು ನಿದ್ರೆಗಳಾಗುವುವು. ಅಂತೆ ಅವರು ಕದವಿಕ್ಕು ವರಲ್ಲ ಎಂಬ ಚೇಸರದಿಂದ, ಎದ್ದು ರಾತ್ರಿ ಒಂಭತ್ತು, ಒಂಭತ್ತು ವರಿಯೋಳಗಾಗಿ ಗೃಹವನ್ನು ಸೇರುವರು. ಬಂದೊಡನೆಯೇ ಸುನಂದೆಯು ಕಾಲನ್ನು ತೊಳೆಯಲು ಇಷ್ಟು ನೀರನ್ನು ಕೊಡುವ ವಳ್ಳು ಕಾಲನ್ನು ತೊಳೆದು ಉಸ್ಟೆಂದು ಉಟ್ಟಿಕ್ಕೆ ಕುಳಿತುಕೊಳ್ಳುವನು. ರಾತ್ರಿ ಉಟ್ಟಿದ ಕಾಲದಲ್ಲಿ ಸುನಂದೆಗೆ ಇಷ್ಟುಷ್ಟು ಬೈಗಳು. ಉಣಿತ್ವಾ ಉಣಿತ್ವಾ ವ್ಯಾಸನು ತನಗಿರುವ ಸಂಗೀತ ವಾರ್ಜಿತೆಯನ್ನು ‘ಸಾರು ನೀರಿನ ಒಳಗೋಇ, ನೀರು ಸಾರಿನ ಒಳಗೋಇ . . . ಸಾರು ಸೇರುಗಳಿರಡು ಸಂಸಾರದೊಳಗೋಇ’ ಎಂದು ತೋರಿಸಿ ಪುರಂದರದಾಸನನ್ನು ನಾಚಿಸುವನು. ನರಿ, ಅಂತು ಇಂತು ಉಟ್ಟಿದ ಶಾಸ್ತ್ರಮುಗಿಯಲು ರಾಯರ ಸವಾರಿ ಆಫ್ರೀಸು ರೂಪಿಗೆ ಬಂದು ಇಸಿಚೆಯರನ್ನು ಎಳೆದು ಅಂದಿನ ವರ್ತಮಾನ ಪತಿಕೆಗಳನ್ನೇ ರಿಕಾಡುಗಳಿಧ್ವರೆ ಅವುಗಳನ್ನೇ ಓದುತ್ತ ಕುಳಿತುಕೊಳ್ಳುವನು.

ಸುನಂದೆಯು ತಾನು ಉಟ್ಟಿಮಾಡಿ, ಅಡುಗೆ ಮನೆಯನ್ನು ಜೊಕ್ಕಿಟಿವಾಗಿರಿಸಿ ಉಸ್ಟೆಂದು ಪತಿಸಾಸ್ನಿಧ್ಯಕ್ಕೆ ಬರುವ ವಳ್ಳು. ಹಗಲೆಲ್ಲ ಮೂನದಿಂದ ಕಳೆದ ಅವಳು, ಜಿಕ್ಕಿನಗುವನ್ನು ನಗುತ್ತ ಗಂಡನ ಬಳಿ ನಿಂತು . . . ‘ಅದೇನೋ ಯುಧ್ಘವಾಗುತ್ತದೆತಲ್ಲ . . . ಏನು’ ಎಂದು ವರ್ತಮಾನಕೇಳುವ ಆಸೆಯಿಂದ ಬಾಯಿ ತರೆಯುವವರಳು. ಅಂತು ಒಂದಲ್ಲಿ ಒಂದನ್ನು ಕೇಳಿ ಪತಿಯ ಅಧ್ಯಯನದ ಭಂಗಮಾಡುವುದು ಅವಳಿ ಹಣೆಯಾ ಬರಹ. ಅದಕ್ಕೆ ವ್ಯಾಸನು

ಸಿಟ್ಟುಗಿ ‘ಅಹುದು ಯುದ್ಧ ವಾಗುತ್ತದೆ. ಗಂಡಹೆಂಡರಲ್ಲಿ’ ಎಂದು ಉತ್ತರವಿತ್ತರೆ, ಸುನಂದೆಯ ಸ್ವರ ಗಂಟಳೊಳಗೇ ಇಳಿಯುವುದು. ‘ಯುದ್ಧ ವಾಗುತ್ತದೆ’ ಅಂದರೆ ‘ಗಂಡಹೆಂಡಿರಲ್ಲಿ’ ಎಂದು ಉತ್ತರ. ‘ಆಗ ಮಹಾತ್ಮಾಗಾಂಧಿ ಏನು ಮಾಡುತ್ತಾನೆ?’ ಅಂದರೆ ‘ನನ್ನಂತೆ ಜೈಲಿನಲ್ಲಿದ್ದಾನೆ’ ಎಂದು ಉತ್ತರ . . . ‘ತಂದೆಯವರು ನಾಲ್ಕು ದಿನಕ್ಕಾದರೂ ಮಕ್ಕಳನ್ನು ಕಟ್ಟಿಕೊಂಡು ಬಾ ಎಂದಿದ್ದಾರೆ’ ಎಂದರೆ ‘ಹೌದೇ ಯಾವ ಹೊಟೀಲು ಚೆನಾವುಗಿದೆ’ ಎಂದು. ಕೆಲವು ರಾಮ ಬಾಣದಂತಹ ಉತ್ತರಗಳಿರುತ್ತಿದ್ದವು. ಅವುಗಳಿಂದ ತೃಪ್ತಿಯಾಗಿ ಸುನಂದೆಯು ತನ್ನ ಹಾಸಿಗೆಯ ಮೇಲೆ ಮಲಗಿ ಬಿಟ್ಟರೆ ಏಳುವಾಗ ಬೆಳಿಗ್ಗೇ . . . ಎಂದು ಲೇಕ್ಕ! ಇಷ್ಟೆಲ್ಲಾ ಈ ಸಂಸಾರದ ಒಂದು ದಿವಸದ ಲೇವಾದೇವಿ. ಇದಕ್ಕೆ ಇಂರಿಂದ ಗುಣಿಸಿದರೆ ಒಂದು ತಿಂಗಳಿನದು. ಅದಕ್ಕೆಗೂರಿಂದ ಗುಣಿಸಿದರೆ ಒಂದು ವರುಷದ್ದು. ಸುನಂದೆಯ ಲೇಖ್ಯಾದ ಪ್ರಸ್ತುಕದಲ್ಲಿ ಉವರುವ ತಿಂಗಳು ಗೂ ದಿನಗಳ ಲೇವಾದೇವಿಯಿದೆ! ವರುಷ, ತಿಂಗಳು, ದಿನ—ಹೆಚ್ಚು ಕೇಳಿದರೆ ತಾಸು—ಎಲ್ಲವುಗಳ ಲೇಕ್ಕಾಚಾರ ಅವಳಿಗುಂಟು. ಜಿತ್ತುಗುಪ್ತನ ಮಗಳಾಗಿ ಹಿಂದಿನ ಜನ್ಮದಲ್ಲಿ ಹುಟ್ಟಿದ್ದಳೋ ಏನೋ!

ಒಂದು ದಿನ ಸುನಂದೆಗೆ ರಚಿ ಬಂದಿತು. ಏಕೋ ಏನೋ ಅವಳಿಗೆ ಮೆಲ್ಲನೆ ಜ್ಞರ ತೊಡಗಿತು. ಆದರೆ ವ್ಯಾಸ ರಾಯನಲ್ಲಿ ತಿಳುಹಲು ಅಂಜಿಕೆ. ಜ್ಞರವೆಂದು ಬಾಯಿ ತೆರೆದರೆ ‘ಅದು ಸಹಜವೇ . . . ಬಿಸಿಲು ಕಂಡರೆ ಜ್ಞರ, ರಾತ್ರಿ ಕಂಡರೆ ಶೀತ’ ಎನ್ನವನೇನೋ. ಜ್ಞರದಲ್ಲಿ ತನ್ನ ದಿನಚರಿಸಾಗಿಸಿದಳು. ಏದನೆಯ ದಿನ ತಾವವು ಅಧಿಕವಾಗಿತ್ತು. ಮೈಸೋತ್ತಮ. ಪತಿಗೆ ಬಡಿಸುವಾಗಲೇ ಮೂರ್ಖ ಬಿದ್ದಳು.

ವ್ಯಾಸನು ಗಾಬರಿಯಾಗಿ ವೈದ್ಯರನ್ನು ಹೇಳಿ ಕಳುಹಿಸಿದನು. ಅವರು ಬಂದು ಬೇಸೆಗೆ ‘ವಿಷಮಜ್ಞರ’ವೆಂದು ನಾಮಕರಣ ಮಾಡಿದರು. ಸುನಂದೆಯಾಗಿದ್ದರೆ ಬರೇ ‘ಜ್ಞರ’ವೇನ್ನುತ್ತಿದ್ದಳು. ಇವರು ಪಂಡಿತರಲ್ಲವೇ? ‘ವಿಷಮಜ್ಞರ’ ಎಂದರು. ಹೀಗಾಗೆ ಅವಳ ಚಾಜು ಆಕ್ಷಿಂಗ್ ಅಡುಗೆ ಹುಡುಗನಿಗೆ ದೊರೆಯಿತು. ಡಾಕ್ಟರರು ಅಂಜಿಸಿದ್ದರಿಂದ ಸುನಂದೆಯ ಹತ್ತಿರ ಕೆಲಸವನ್ನು ಹೇಳುತ್ತಲಿದ್ದಿಲ್ಲ. ಆದರೂ ಮಕ್ಕಳು ‘ಅಮ್ಮಾ’ ಎಂದಾಗ, ಕಾರಣ ಅವಕ್ಕೆ ‘ಅಪ್ಪಾ’ ಎನ್ನುವ ಪರಿಪಾಠವೇ ಇದ್ದರಲ್ಲ, ಅವನು ಎತ್ತಿ ಆಡಿಸಿ ಬಟ್ಟಿಬರೆಗಳನ್ನು ಕೆಡಿಸಿಕೊಂಡವನಲ್ಲ. ಒಂದೂ ಅವೇ ತಣ್ಣಾಗಾಗ ಬೇಕು, ಇಲ್ಲವೇ ಅಡುಗೆ ಹುಡುಗನು ಕಸಿಕರದಿಂದ ಅವನ್ನು ಎತ್ತಿಕೊಳ್ಳಬೇಕು.

ಒಂದು ದಿನ ವ್ಯಾಸರಾಯನು, ಸುನಂದೆಯು ಮಲಗಿದ್ದ ಮಗ್ಗಲು ಕೊರಡಿಯಲ್ಲಿ ಓದುತ್ತಾ ಮಲಗಿದ್ದನು. ಒಳ್ಳೇ ರಸವತ್ತಾದಕಥೆ. ಹಿಡಿದರೆ ಬಿಡುವಂತಿಲ್ಲ. ಆಗಳಿಗೆ ಸರಿಯಾಗಿ ಸುನಂದೆಯ ನಡುವಿನ ಮಗು ‘ಅಮ್ಮಾ’ ಎಂದು ಕಿರುಚಿ ಬಿಟ್ಟಿತು. ಅದರ ಧ್ವನಿಯಿಂದ, ಕ್ಯಾಮಗುವೂ ಎಚ್ಚರಗೊಂಡು ಅಳತೊಡಗಿತು. ವ್ಯಾಸನಿಗೆ ಕೇಳುವುದಕ್ಕಾಗಲಿಲ್ಲ ‘ಏನೇ ಎಲ್ಲಿ ಸತ್ತಿದ್ದೀಯಾ?’ ಎಂದು ಸಿಟ್ಟಿನಿಂದ ಕೂಗಿಬಿಟ್ಟನು. ಅವನ ರಣಘಟನೆಯು ಸುನಂದೆಯ ಕಿವಿಗೆ ಮುಟ್ಟಿತು. ಅಲ್ಲೇ ಅಳತೊಡಗಿದಳು. ಅವಳಿಗೆ ಜೈಷಧವನ್ನು ಕೊಡಲು ಅಡುಗೆ ಹುಡುಗನು ಬಂದನು. ಅದನ ಕಿವಿಲ್ಲ, ‘ಯಜಮಾನರನ್ನು ಬರಹೇಳು. ಬಳಿಕನೀನು ಕೂಸನ್ನ ಸ್ವಲ್ಪ ಆಡಿಸು’ ಎಂದಳು. ಅವನು ಓದುತ್ತಿದ್ದ ರಾಯರಿಗೆ ತೊಂದರೆಕೊಟ್ಟು ಸುದ್ದಿ ತಿಳಿಸಿ ಮಕ್ಕಳನಾಳು

ಡಿಸಲು ಓಡಿದನು. ವ್ಯಾಸರಾಯರು ಜಿಗುವ್ವೆಯಿಂದ
 ‘ಸಾಕಪ್ಪ ಸಂಸಾರ’ ಎಂದು ವಶ್ವಿಯ ಬಳಿಗೆ ಬಂದು, ಏನು
 ಕರೆಯಿಸೋಣಾಯಿತು’ ಎಂದನು. ಆದರೆ ಸುನಂದೆಯ
 ಕಪ್ಪೊಲವನ್ನು ತೊಳೆದ ಕಟ್ಟೀರ ಧಾರೆಯು ಕಾಣಿಸಿತು.
 ಸ್ವರವು ಅಡಗಿ ಮೆಲ್ಲುನೇ ‘ಏನು...ಬರಹೇಳಿದೆ’ ಎಂದನು.
 ಸುನಂದೆಯ ಕಣ್ಣನ್ನು ತೆರೆದಳು. ಎದುರಿಗರುವವನು ತನ್ನ
 ಇಹಜೀವನದ ನಾಧನು. ಆವಳಿಗೆ ದುಃಖವು ಉಷ್ಣ
 ಬಂದಿತು. ಗದ್ದಿದಿತ ಕಂರದಿಂದ—‘ಅವು ಯಾರ ಮಕ್ಕಳು?
 ಈಗ ಕೂಗಿದುವಲ್ಲ ಅವು. ನನ್ನವೇ, ನಿಮ್ಮವೇ?’ ಎಂದಳು.
 ಅದೇ ಅವಳು ತನ್ನ ಪತಿದೇವನೊಡನೆ ಆಡಿದ ಕೊನೆಯ, ತೀರ
 ಕೊನೆಯ, ಮಾತುಗಳು.

೬. ಸಾವಿರಕೆಲ್ಕಬ್ಜಳು

ನಿಜಕ್ಕೂ ಅನ್ಯವರು ಅಂಥವಳಿರುವುದು ಸಾವಿರಕೆಲ್ಕಬ್ಜಳು—ಎಂದು. ದೇವಮೃಸಂಥವಳು ಸಾವಿರಕೆಲ್ಕಬ್ಜಳೇ—
ಅಂತೇ! ಇರಲೂ ಬಹುದು. ದೇವಮೃ ಹುಟ್ಟುವಾಗ
ತಕ್ಕೆ ಮಟ್ಟಿನ ರೂಪವನ್ನು ತೆಗೆದುಕೊಂಡೇ ಹುಟ್ಟಿದ್ದ ಲು
ಸರಿ, ಹುಟ್ಟಿ ಲ—ಗಂ ವರುಷಗಳಾಗುವುದರಲ್ಲಿ ಯೇ ಅವಳನ್ನು
ಒಬ್ಬ ಗಂಡಯ್ಯನ ಕೊರಳಿಗೆ ಕಟ್ಟಿದರು. ಈ ಗಂಡಯ್ಯನ
ಹೆಸರು ಗುಂಡಪ್ಪನೆಂದು. ಗುಂಡಪ್ಪನು ಮಂಗಳೂರಿನ
ಭಾವಬಾನೆಯೊಂದರಲ್ಲಿ ಮೊಳೆ ಜೋಡಿಸುವ ವೃತ್ತಿಯಲ್ಲಿರು
ವನು. ಅವನಿಗೇಗೆ ಇಪ್ಪತ್ತಿರಡು ವಯಸ್ಸು. ತೀರ ಅಭಿ
ವೊನಿಯವನು. ಅಭಿವ್ಯಾನವು ಇದ್ದಂತೆ, ಶರೀರವೂ ಸ್ವಲ್ಪ
ದುರ್ಬಲವಾಗಿತ್ತು. ಅವನ ತಂಡೆಯು ತಪ್ಪಿ ಅವನಿಗೆ
ನಾಲ್ಕು ಬರಹಗಳನ್ನು ಹೇಳಿಕೊಟ್ಟಿದರಿಂದ, ಅವನವರ್ಗದ
ಮಿಕ್ಕ ತರುಣರಂತೆ ಕೂಲಿದುಡಿತಕ್ಕೆ ಹೋಗದೆ ಅವನು ಭಾವ
ಬಾನಿಯಲ್ಲಿ ಮೊಳೆ ಜೋಡಿಸಲು ನಿಂತನು. ಈಗ ಅವನಿಗೆ
ತಿಂಗಳೊಂದರ ಹದಿನೆರಡು ರೂಪಾಯಿಗಳ ತಲಬು ಸಿಗು
ತ್ತಿದೆ. ಗುಂಡಪ್ಪನ ಸಂಸಾರ ಮಾತ್ರ ಹದಿನೆರಡರ ಇಮ್ಮಡಿ
ಯದು. ಮನೆಯಲ್ಲಿ ಅವನ ಮುದುಕಿ ತಾಯಿ, ಕಾಲಿಲ್ಲದ
ಒಬ್ಬಳು ಅಕ್ಕೆ—ಎಲ್ಲ ಹೂಜೆನಾನ್ನಿಗಿರುವ ದೇವಮೃ. ಇನ್ನು ಅವ
ನದೇ ಎಂಬುವ ಕೂಸೊಂದಿದೆ. ಆದರೆ ದೇವಮೃನು ಬಂದ
ಬಳಿಕ ಮನೆಯ ಆಯವು ಉಟಕ್ಕೆ ಸಾಲದಾಯಿತಾದರೂ,
ಮನೆಯಲ್ಲಿ ಜಗಳಕ್ಕೆ ಕಡಿಮೆಯಿರಲಿಲ್ಲ. ದೇವಮೃನು ಬರ
ಲಾಗಿ, ಗುಂಡಪ್ಪನ ಪ್ರೀತಿಯ ಹಿರಿ ಭಾಗವು ಅವಳ ಮೇಲೆ

ಹರಯಿತು. ಕೂಸೋಂದು ಹುಟ್ಟಲು ಅದರ ವಾಲಿಗೂ ಸ್ವಲ್ಪ ಸೇರಿತು ಇನ್ನುಳಿದ ಅಂಶ-ಸಾಕಿ ಸಲಹಿದ ತಾಯಿಯ ಪಾಲಿಗೆ ಸಂದಿತು. ಯಾರ ವಾಲಿನದೋ ಪ್ರೀತಿ ಅವನ ಕುಂಟು ಅಕ್ಕನಿಗೆ ಸಲ್ಲುತ್ತಿತ್ತು. ಅದೀಗ ಲೋಪವಾದು ದನ್ನ ಕಂಡು, ಅವಳು ತಮ್ಮನ ಮೇಲೆ ರೇಗತೊಡಗಿದಳು. ಸಾಲದುದಕ್ಕೆ ದೇವಮೃನೋಡನೆ ದಿನಕ್ಕೆ ಹತ್ತು ಜಗಳಗಳನ್ನು ತೆಗೆಯತೊಡಗಿದಳು. ಆದರೆ ದೇವಮೃನಿಗೆ ಗಂಡನಿಲ್ಲದಾಗ ಗಂಟಲಿನಿಂದ ಸ್ವರವೇ ಹೂರಡುತ್ತಿರಲಿಲ್ಲ. ಹೂರಟರೂ ಅತ್ತಿಗೆಯ ದುಂದುಭಿಯ ಮುಂದೆ ಯಾರಿಗೂ ಅದು ಕೇಳಿಸುವಂತಿರಲಿಲ್ಲ. ಬಾಯಿಜಗಳದಲ್ಲಿ ಸ್ವಧಿಗಳಾಗಿ ನಿಲ್ಲಿ ಬೇಕಾದವರಿಗೆ ಶಂಖವಾಢ್ಯದ ಶಕ್ತಿ ಬಲವಾಗಿರಬೇಕಲ್ಲವೇ! ಅದು ದೇವಮೃನಿಗಿರಲಿಲ್ಲ. ಆದುದರಿಂದ ತಾನು ಕೇಳಿದು ದನ್ನೆಲ್ಲ, ತನ್ನ ಯಜಮಾನನು ಮನೆಗೆ ಬಂದೋಡನೆಯೇ ಅವನ ಕಿವಿಯ ಮೇಲೆ ಹಾಕುವಳು. ಇತ್ತು ಗುಂಡಪ್ಪನಿಗೆ ನಿಜಕ್ಕೂ ಮನೆಯ ಹರಟಯು ಬೇಕಿದ್ದಿರಲಿಲ್ಲ. ಅವನಿಗೆ ಅಕ್ಕನ ಮೇಲೆ ಪ್ರೇಮಪೂ ಇಡ್ಡಿತು. ಇತ್ತು ಹಗಲೆಲ್ಲಾ ಭಾವಬಾನೆಯಲ್ಲಿ ಸೀಸದ ಮೊಳೆಗಳನ್ನು ಜೋಡಿಸಿ, ಜೋಡಿಸಿ ಮಾತು ಬರುವಂತೆ ಮಾಡುವುದರಲ್ಲೇ ಉಜಿ ಬಿಟ್ಟು ಮಾವಿನ ಹಣ್ಣಿನಂತಾಗುತ್ತಿದ್ದನು. ತಿರುಗಿ ಮನೆಗೆ ಬಂದೋಡನೆಯೇ—ವಂಚಾಯಿತ ಕೋಟಿನ್ನು ತೆಲೆಯಲು ಅವನು ಸಿದ್ಧಿನಿರಲಿಲ್ಲ. ಹಲವು ದಿನಸಗಳನ್ನು ನ್ಯಾಯ ತೀವ್ರಾನದಲ್ಲಿ ಕಳೆದನು. ತಪ್ಪು ಅಧಿಕವಾಗಿ ಅಕ್ಕನದೆಂದು ತೋರಿತು. ಆದರೇನು? ಸುಮೃನಾದನು. ಒಡ ಹುಟ್ಟಿದ ವಳಿನ್ನು ತಾಯಿಯ ಕಣ್ಣಿಮುಂದೆಯೇ ಗದರಿಸಲಾರದೆ ಹೋದನು. ಇತ್ತು ಅವಳ ಪಾಲಿಗೆ ಬಂದು ಕಾಲೂ ಇಡ್ಡಿಲ್ಲ. ತನಗೇಕೆ

ಆ ವಾವವೆಂದು ಸುಮ್ಮನೆ ಕುಳಿತನು. ಆದರೆ ಒಂದು ದಿನ ಅವಳು ತಾನಾಗಿ ‘ನಿಮ್ಮ ತಂಟೆ ಬೇಡ. ನಾನು ನನ್ನ ಮಾನನ ಮನಿಗೆ ಹೋಗುತ್ತೇನೆ’ ಎಂದು ಹೊರಟೀ ಹೋದಳು. ‘ಅಕ್ಕೆ, ಸಿಟ್‌ಪ್ರೈಗಿ ಹೊರಟು ಹೋಗಬೇಡ, ಎನ್ನುವ ಮನಸ್ಸು ಗುಂಡಪ್ಪನಿಗೆ ಬಂದಿತು. ಆದರೆ ಪ್ರಸಂಗವು ಸಂಬಳದ ದಿನ ಸಂಜೀ ಬಂದುದು. ಬರುವ ಸಂಬಳ ಇಂ ರೂಪಾಯಿಗಳು ಮಾತ್ರ ಎಂದು ತಿಳಿದುದರಿಂದ ಸುಮ್ಮನಾದನು.

ಮುಂದೆ ಅವನ ಸಂಸಾರದಲ್ಲಿ ಜಗಳಗಳಿದ್ದಿಲ್ಲ. ಆದರೆ ತನ್ನ ಕಿಸೆಯು ಸಂಸಾರಕ್ಕೆ ಸಾಲದೆಂಬುದು ತಿಳಿಯುತ್ತೆ ಬಂದಿತು. ಅಂತು ಸುದ್ಯೇವಕ್ಕೊಂದೇ; ದುರ್ದ್ಯೇವಕ್ಕೊಂದೇ ಸರಿ ಯಾಗಿ ಅವನ ಮುಂದ ತಾಯಿಯು ಸತ್ತೆಳು. ಅವಳ ಬೊಜ್ಜು ಕ್ಕೆಂದು ಸ್ವಲ್ಪ ಸಾಲವನ್ನು ಮಾಡಿದನು. ಅವಳ ಮರಣದ ಬಳಿಕ ಒಂದು ಹಿಡಿ ಅಕ್ಕೆಯು ಉಳಿತಾಯಾವಾದರೂ, ಬೊಜ್ಜುಕ್ಕೆ ಮಾಡಿದ ಸಾಲ ತೀರಿಸಲು ತಿಂಗಳಿಗೆ ಎರಡು ರೂಪಾಯಿಗಳನ್ನು ತೆಗೆದಿರಿಸಬೇಕಾಗುತ್ತಿತ್ತು.

ಈಗ ದೇವಮ್ಮೆಗೆ ಇಪ್ಪತ್ತು ವಯಸ್ಸು, ಗುಂಡಪ್ಪನಿಗೆ ಇಪ್ಪತ್ತಿಂಟು. ಅವರ ಸಂಸಾರದಲ್ಲಿ ಮೂನರು ಕೂಸುಗಳು ಜೀವನವನ್ನು ಧರಿಸಿದುವು. ಗಂಡನಿಗಷ್ಟು ಅನ್ನ ಮಾಡಿ ಬಡಿ ಸಿದ ಬಳಿಕ ತಿರುಗಿ ಅನ್ನ ಮಾಡುವ ಗಳಿಗೆಯ ತನಕ ಈ ಮಕ್ಕಳಿ ಚಾಕರಿಯಾಗುತ್ತಿತ್ತು. ಇತ್ತು ದಿನೇ ದಿನೇ ಜೀವನವು ಕರಿಣವಾಗುತ್ತ ಬಂದಿತು. ಗುಂಡಪ್ಪನು ಸಂಜೀಗೆ ಬಂದ ವನೇ ಮಕ್ಕಳನ್ನು ತುಸು ಹೊತ್ತು ಆಡಿಸುವನು. ಬಳಿಕ ಹೆಂಡತಿಯ ಬಳಿಯಲ್ಲಿ, ಅಡುಗೆಯ ಒಲೆಯ ಮುಂದೆ ಕುಳಿತು ‘ಹೌದೇ ನಾನು ಒಬ್ಬನೇ ದಣಿದು ದುಡಿದರೆ ಏನೆಂದು ದುಡಿ ದೇನು! ಈ ತಿಂಗಳಿನಿಂದ ಹದಿನ್ಯೇದು ರೂಪಾಯಿ ಕೊಡು

ತ್ತಿದ್ದಾರೆ. ಆದರೆ ಸಾಮಾನುಗಳ ಬೆಲೆ ದುಬಾರೆಯಾಗಿ, ಒಂದು ಹೊತ್ತಿಗೂ ಸಾಲದು...’ ಎನ್ನುವನು. ಹೇಗಾದರೂ ಮಾಡಿ ದೇವಮೃನನ್ನು ದುಡಿತಕ್ಕೆ ಕಳುಹಿಸುವ ಮನವು ಅವನುದು. ಇಬ್ಬರೂ ದುಡಿದರೆ ಬಿಗಿಯಾದ ಉಟಗಳಾದರೂ ಸಿಗುತ್ತಿದ್ದವಲ್ಲ ಎಂಬ ಆಸೆ. ಆದರೆ ಅವಳನ್ನು ದುಡಿತಕ್ಕೆ ಕಳುಹಿಸಬೇಕೆಂದರೆ, ಮನೆಯಲ್ಲಿ ಕುಳಿತು ನೂಲುವುದಕ್ಕಲ್ಲ ನೇಯುವುದಕ್ಕಲ್ಲ. ಮಂಗಳೂರಿನ ಹಲವು ಗೇರು ಬೀಜದ ಕಾಖಾರನೆಗಳೊಂದರಲ್ಲಿ ಕೆಲಸಕ್ಕೆ. ಉರಿನಲ್ಲಿ ಗೇರು ಬೀಜಪ್ರೋ, ಕಾಫಿಯೋ, ಹಂಚೋ-ಎಂದು ಎಷ್ಟೋ ಕಾಖಾರನೆಗಳಿವೆ. ಅವುಗಳಲ್ಲಿ ಎಷ್ಟು ಜನರು ದುಡಿಯುತ್ತಿಲ್ಲ. ಅವರಲ್ಲಿಯೂ ಸ್ತ್ರೀಯ ರೆಷ್ಟುಲ್ಲ? ಗುಂಡಪ್ಪನೇ ಒಮ್ಮೆ ಬಾಯಿಟ್ಟು ಹೇಳಿದನು. ‘ದೇವಮೃ, ನೀನೇ ನೋಡು, ಒಂದು ಹೊತ್ತು ಉಟಕ್ಕಿಲ್ಲದೆ ಬಿಧ್ಯಾರುವುದು ಲೇಸೇ, ಇಲ್ಲವೇ-ಉರಿನ ಇತರರಂತೆ ನೀನೂ ಕಾಖಾರನೆಗೆ ಹೋಗುವುದು ಒಳತೇ?’ ಎಂದು ಕೇಳಿದನು. ದೇವಮೃ ನಿಗೆ ದುಡಿಯಬಾರದೆಂದು ಇರಲಿಲ್ಲ. ಹೊಟ್ಟಿ ತುಂಬಾ ಉಣಬಾರದು ಎಂಬ ಹಟಪೂ ಇರಲಿಲ್ಲ. ಆದರೆ ಸಾವಿರಾರು ಹೆಂಗುಸರ ಜತೆಯಲ್ಲಿ ಕಾಖಾರನೆಯಲ್ಲಿ ಕುಳಿತು ಕೈ ಮಸಿ ಮಾಡಿಕೊಳ್ಳುವ ಕೆಲಸಗಳಾವುವೂ ಒವ್ವುತ್ತಿರಲಿಲ್ಲ. ಅವಳು ಮೌನವಾದುದನ್ನು ಕಂಡು ‘ನಿಕೆ ಸುಮೃನಾಗಿ ಬಿಟ್ಟಿ?’ ಎಂದನು ಗುಂಡಪ್ಪ. ಇವಳು ಚಿಕ್ಕ ನಿಟ್ಟುಸಿರನ್ನು ಬಿಟ್ಟು ‘ಏನು, ಅಲ್ಲಿಗೆ ಹೋಗಿ ನಾನೂ ಆ ಅಮೃಣ್ಣೆಯಂತಾಗ ಬೇಕೇ?’ ಎಂದಳು. ಅಮೃಣ್ಣೆಯೆಂದರೆ ಕಾಖಾರನೆಯಿರುವ ಆ ವರ್ತಾಂತಕ್ಕಲ್ಲ ಗೊತ್ತು. ಅವಳು ನಾನಾ ತೆರದಿಂದ ದುಡಿಯ ಬಲ್ಲ ಶೇಂಬುದೇ ಅವಳ ಕೀರ್ತಿ. ಹೀಗೆ ಮಾತ್ರ

ನಾಡಿದುದನ್ನು ಕೇಳಿದೊಡನೆಯೇ ಗುಂಡಪ್ಪನು ತಾಳೈಗೆಟ್ಟು—
ಅಮೃತ್ಯಿ ಯಂಥವರು ಸಾವಿರಕೊಟ್ಟಬ್ಬರು. ಎಲ್ಲರೂ ಹಾಗಿರು
ತಾರೇನು? ಎಂದುಬಿಟ್ಟನು. ದೇವಮೃ ಸುಮೃನಾ
ದಳು. ಇನ್ನು ಒಂದು ತಿಂಗಳ ತನಕ ಆ ಪ್ರಸ್ತಾಪವು
ಬರಲಿಲ್ಲ. ತಿರುಗ ಮುಂದಿನ ತಿಂಗಳಲ್ಲಿ ಒಂದಿತು ಆ
ತಿಂಗಳಿನ ಅವಸ್ಥೆ ಬೇರೆ ಇತ್ತು.—ತಂದೆತಾಯಿಗಳು ಉಂಡರೆ
ಮಕ್ಕಳಿಗಿಲ್ಲ. ಮಕ್ಕಳುಂಡರೆ ತಂದೆತಾಯಿಗಳಿಗಿಲ್ಲ—ಎಂಬಂ
ತಿತ್ತು. ದೇವಮೃನೂ ಯೋಚಿಸ ತೊಡಗಿದಳು: ತಾವಾ
ದರೂ ಅರೆಹೊಟ್ಟೆಯಲ್ಲಿರಬಹುದು. ನಿತ್ಯವೂ ಬೆಳೆಯು
ತೀರುವ ಮಕ್ಕಳನ್ನು ಅರೆಹೊಟ್ಟೆ ಕೆಡೆಯಬಾರದೆಂದು. ಅಂತು
ತಾನಾಗಿ ಅದ್ವಷ್ಟ ಪರೀಕ್ಷೆ ಮಾಡುವೆನೆಂದು ‘ನಾಳೆಯಿಂದ
ಗೇರು ಬೀಜದ ಕಾಖಾನೆಗೆ ಹೋಗುತ್ತೇನೆ’ ಎಂದಳು.
ಗುಂಡಪ್ಪನಿಗೆ ತುಂಬಾ ಆನಂದವಾಯಿತು

ಆಡಿದ ಮಾತಿನಂತೆ ದೇವಮೃನು ಕಾಖಾನೆಗೆ ಕೆಲಸ
ವನ್ನು ಹುಡುಕಿ ಹೋದಳು. ಅವಳ ಸುದ್ಯೇನ. ಮೊದಲಿಗೆ
ಕಾಲಿರಿಸಿದುದು ಬೋಳೊರಿನ ಒಂದು ಗೇರು ಬೀಜದ
ಕಾಖಾನೆಯಲ್ಲಿ. ಅಲ್ಲಿಯ ವೇಸ್ತಿಯ ಮುಂದೆ ನಿಂತೊಡ
ನೆಯೇ ಅವನು ಯಜಮಾನರ ಬಳಿಗೋಡಿ ಸುಧ್ಯಾ ತಿಳಿಸಿ ಅವ
ಳಿನ್ನು ಸೇರಿಸಿಕೊಂಡನು. ಆ ಸಮಯದಲ್ಲಿ ಗೇರು ಬೀಜಕ್ಕೆ
ವಿಶೇಷ ಧಾರಣೆಯಿತ್ತು. ಕಾಖಾನೆಯವರು ಹಗಲು ರಾತ್ರಿ
ಕೆಲಸ ಮಾಡಬೇಕೆಂದು ನಿಶ್ಚಯಿಸಿದ್ದರು. ದೇವ ಮೃಗೆ
ಹಾಗಾಗಿ ನೋಕರಿ ಸಿಕ್ಕಿತು. ತಿಂಗಳಿಗೆ ಎಂಟು ರೂಪಾಯಿ
ಗಳ ವೇತನವು ನಿಶ್ಚಯವಾಯಿತು.

ಅಂದಿನಿಂದ ನಿತ್ಯವೂ ಅವಳು ಕಾಖಾನೆಗೆ ಬೆಳಿಗ್ಗೆ
ಎದ್ದು ಹೋಗತೊಡಗಿದಳು. ಇಷ್ಟು ಅಡುಗೆ ಮಾಡಿ

ಗುಂಡಪ್ಪನಿಗೂ ಮಕ್ಕಳಿಗೂ ಬಡಿಸಿ, ತಾನಿಷ್ಟ್ವ ಬುತ್ತಿ ಹಿಡಿದು ಹೊರಟರೆ ಬರುವಾಗ ಸಂಜೀಯಾಗುವುದು. ಅಲ್ಲಿಯ ತನಕ ಮನೆಯ ಯಜಮಾನಿಕೆಯು ಅವಳ ಏಳು ವರ್ಷದ ಹೆಣ್ಣು ಕೂಸಿಗೆ. ಅದರೊತ್ತಿನವಕ್ಕೆ ಇದು ವರುಷ, ಮೂರು ವರುಷ ವಾರ್ಯ. ಅವರಡು ಮಕ್ಕಳನ್ನು ಆಡಿಸುವುದು ಉಣಿಸುವುದು ಆ ಹಿರಿ ಹುಡುಗಿಯ ಜಬಾಬುದಾರಿ. ಹೇಗೋ ಒದ್ದಾಡಿ ಆ ಮಗುವು ಅಷ್ಟನ್ನು ಮಾಡಿಸುತ್ತಿದ್ದಳು. ಅಂತು ತಾಯಿ ಯಾಗಿ, ಮಕ್ಕಳಿಂದನೆ ಸುಖ ಪಡುವ ಯೋಗ ದೇವಮೃಗೆ ತಪ್ಪಿದರೂ, ಅವುಗಳಿಗೆ ಹೊಟ್ಟಿ ತುಂಬಾ ಉಣಿಸನ್ನೀಯುವ ಸುಖ ದೊರೆಯಿತು. ಒಂದು ದಿನವಂತೂ ಅವಳ ನಡುವಿನ ಮಗು ಆಟವಾಡುತ್ತಿದ್ದಾಗ ಬಾವಿಗೆ ಬಿಂದು ತಂತೆ. ಕೊನೆಗೆ ನೆರಿಕರೆಯವರು ಕೂಡಲೇ ಕಂಡು ಬದುಕಿಸಿದುಕೂಝಾಯಿತು. ಇಲ್ಲದಿದ್ದರೆ ದೇವಮೃನ್ನು ಮರಳುವಾಗ ಒಂದಕ್ಕೆ ಎರಡಾಗುತ್ತತ್ತು. ಅಂದಿನಿಂದ ತಂದೆತಾಯಿಗಳಿಷ್ಟಿರಿಗೂ ಯೋಚನೆ ಬಲವಾಗುತ್ತತ್ತು. ಒಂದು ಮಗುವಿಗೆ, 'ಮನೆಯಿಂದ ಹೊರಗೆ ಕಾಲಿರಿಸಿದರೆ ಜಮು ಸುಲಿಯುತ್ತೇನೆ' ಎಂದರು. ಈರಿ ಮಗುವಿಗೆ ಏನೋ ಇಷ್ಟ್ಯು ಬೈಷಧ ಕೂಡತೊಡಗಿದರು. ಅದರಿಂದ ಆ ಕೂಸು ಹಗಲೆಲ್ಲಾ ಅಧಿಕವಾಗಿ ನಿಡ್ದೆ ಮಾಡುತ್ತತ್ತು. ಉಳಿದುದು ಹಿರಿಹುಡುಗಿ. ಅವಳಿಗೆ, 'ಏಳು' ವಯಸ್ಸಿಂದ ವೇತೆ, 'ತಿಳಿವಿಲ್ಲ ವೇ?'

ಒಂದೆರಡು ತಿಂಗಳಲ್ಲಿ ದೇವಮೃನಿಗೆ ಇದು ನಿತ್ಯ ಜೀವನ ವಾಗಿ ಕಂಡಿತು. ಮಕ್ಕಳಿಂದ ದೂರವಿರುವುದಾಗಲಿ, ಕಾಖಾನೆಯ ಇದ್ದಲು ಹುಡಿಯನ್ನು ಸೇವಿಸುವುದಾಗಲೇ, ಜೀವನವ ಒಂದು ಅವಶ್ಯಕನಿಸಿದ ಕೆಲಸವೆಂದು ತೋರಿತು. 'ಏನೇ ಆಗಲಿ, ಉಂಟಕ್ಕಾದರೂ ಚಿಂತೆಯಿಲ್ಲ ವಲ್ಲ' ಎಂಬುದು

ಅವಳ ಸಮಾಧಾನ. ಇತ್ತೆ ಒಬ್ಬಳಾದರೆ ಬೇಸರ. ಸುತ್ತು ಮುತ್ತೆ ಎಲ್ಲ ನೋಡಿದರೆ ಅಲ್ಲ—ಇದೇ ರೀತಿ ದುಡಿಯುವ ಸಾವಿರಾರು ಮಾಡಿ ಗೆಳತಿಯಿರಲು ಅವಳ ಭಾಗ್ಯವೇನು ಹೆಚ್ಚು? ಇಲ್ಲವೇ ಕಡಿಮೆ? ಹೀಗಾಗಿ ನಿಜಕ್ಕೂ ಇದೇ ಸುಖಜೀವನವೆಂದು ಅವಳು ತಿಳಿಯುವುದರಲ್ಲಿದ್ದಳು. ಆದರೆ ಅಷ್ಟರಲ್ಲಿ ಒಂದು ದಿನ ವಿಚಿತ್ರ ಕಥೆಯೊಂದು ನಡೆಯಿತು. ಇವಳು ಗೇರು ಬೀಜಗಳನ್ನು ಸುಲಿಯುತ್ತಿರುವಾಗ, ಇವಳ ಸಾಲಿನಲ್ಲಿ ಕುಳಿತ ಒತ್ತಿನ ಹೆಂಗುನೋಬ್ಬಳು, “ಮೇಸ್ತಿಯವರು ಸಂಜೀ ಕೆಲಸವಾದೊಡದೆ ತನಗೆ ಸಿಕ್ಕಬೇಕು—ಎಂದಿದ್ದಾರೆ” ಎಂದಳು. ಏಕೆಂದು ಅವಳಿಗೆ ತಿಳಿಯಲಿಲ್ಲ. ಅದೇನು ಸಂಬಳದ ದಿನವಲ್ಲ... ಅದಕ್ಕೆ ‘ಏಕಂತೆ’ ಎಂದಳು. ಆಗವಳು, ‘ಸಂಬಳ ಹೆಚ್ಚಿಸುವುದಕ್ಕಂತೆ’ ಎಂದಳು. ಅತಿ ಅನಂದವಾಯಿತು ಅವಳಿಗೆ.

ಸಂಜೀ ಕೆಲಸ ಮುಗಿಯುತ್ತಲೇ ಮೇಸ್ತಿಯ ಆಫೀಸಿಗೆ ಹೋದಳು. ಅವನೋಬ್ಬನೇ ಕುಳಿತಿದ್ದನು. ಇವಳು ಬರಲು ನಗುವೊಗದಿಂದ, ‘ನಿನಗೆ ಇಂದಿನಿಂದ ತಿಂಗಳಿಗೆ ಗಂ ರೂಪ್ಯವೂ ಮಾಡಿದೆ’ ಎಂದನು. ಅವಳಿಗೆ ತನ್ನ ಭಾಗ್ಯವನ್ನು ಸ್ವರಿಸಿ ಆನಂದವು ಉಕ್ಕೇರಿತು. ಅಷ್ಟರಲ್ಲಿ ಅವನು, ‘ಏಕೆಂದು ತಿಳಿದೆಯಾ?’ ಎಂದನು. ಮುಂದಿನ ಅವನ ಮಾತುಗಳನ್ನು ಬರಿಯುವಂತಿಲ್ಲ. ದೇವಮೃನಿಗೆ ಸಿಟ್ಟು ಬಂದಿತು. ಅಳು ಬಂದಿತು. ಆವೇಶದಿಂದ ಹೊರಗೆ ಬಂದಳು. ಅಲ್ಲಿ, ಅವಳಿಗೆ ಸುದ್ದು ತಿಳಿಸಿದ ಗೆಳತಿಯ ಭೇಟಿಯಾಯಿತು. ಅವಳು ಇವಳ ಕಣ್ಣೀರನ್ನು ಕಂಡು, ‘ಏಕೆ ಅಳುತ್ತಿ’ ಎಂದಳು. ದೇವಮೃನು ಎಲ್ಲ ಚರಿತ್ರೆಯನ್ನು ಬಿಡಿಸಿದಳು. ‘ಕ್ಷಾ ಪಾಸಿಗೆ ನಾನೇ ಸಿಗಬೇಕೇ?’ ಎಂದಳು. ಗೆಳತಿಯು ಇವಳನ್ನು

ಸಮಾಧಾನವಡಿಸಿದಳು.—‘ದೇವಮೃಂಜಾ, ನಾವು ಬಡವರು. ಹೊಟ್ಟಿ ತುಂಬಬೇಕಾದರೆ ಏನನ್ನಾ ಮಾಡಬೇಕು. ನಾವೇನು ಸೀತಾಮೃಂಜಾನವರೇ, ಸಾವಿತ್ರಿ ದೇವಿಯವರೇ’ ಎಂದಳು. ದೇವ ಮೃಂಜಾಗೆ ಸಿಟ್ಟು ಬಂದಿತು. ‘ಸಾಕು ನಿನ್ನ ಮಾತು. ಅಮೃಂಜಾ ಯಂತೆ ನಾನೂ ಆಗಬೇಕೇನು? ಈ ಕಾಶಾರ್ಥನೆಯಲ್ಲಿ ದಿದ್ದರೆ ಇನ್ನೋಂದಿದೆ’ ಎಂದಳು. ಗೆಳತಿಯು, ‘ನಿನಗೆ ಹುಚ್ಚು-ಬೇರೆ ಕಾಶಾರ್ಥನೆಗಳು ಸ್ವರ್ಗವಲ್ಲ. ಇದು ನರಕವಲ್ಲ. ಮನುಷ್ಯರಿರುವಲ್ಲಿ ಇದು ತಪ್ಪದು. ಅಮೃಂಜಾಯೆನ್ನವೇ. ಅವಳೇನು ಮಾಡಬೇಕು? ಮನೆಯಲ್ಲಿ ಆರು ಮಕ್ಕಳಿರುವರು? ಅವುಗಳಿಗೆ ತಿನ್ನಪುದಕ್ಕೆ ಮಣಿನ್ನು ಕೊಡುವುದೇನು?’, ಎಂದಳು. ಆ ಬಳಿಕ ಅಮೃಂಜಾಯಂಥಹಲವು ಜನರ ಕಢಿ ಹೇಳಿದಳು. ಕೊನೆಗೆ ತನ್ನ ಹೆಸರನ್ನು ಆ ದೀಪ್ರಾತಿಶುಂಖತೆಯರ ಸಾಲಿಗೆ ಸೇರಿಸಿದಳು. ಕೇಳುತ್ತ ಕೇಳುತ್ತ ದೇವಮೃಂಜಾನ ಅಳು ಸಂತಿತು. ಅವಳು ತಬ್ಬಿಬ್ಬಾದಳು. ತಾನು ಕೇಳಿದ ಚರಿತ್ರೆಗಳನ್ನು ಅಲ್ಲ ವೆನ್ನಲು ಸಾಧ್ಯವಿರಲಿಲ್ಲ. ಅವರಿಗಿಂತ ತಾನು ಹೆಚ್ಚಿಗೆ ಎನ್ನಲು ಧ್ವಯಾವಿರಲಿಲ್ಲ. ಇತ್ತೆ ತಿಂಗಳಿಗೆ ಎರಡು ರೂಪಾಯಿಗಳು ಹೆಚ್ಚಿಗೆ ಸಿಕ್ಕಿದರೆ ಕಹಿಯಿನಿಸಲೂ ಇಲ್ಲ. ಇನ್ನು ಮುಂದೆ ಅಮೃಂಜಾಯಂತೆ ಆರೆಂಟು ಮಕ್ಕಳಾದರೆ ಅವುಗಳನ್ನು ಸಾಕುವುದು ಹೇಗೆ ಎಂದೂ ಹೊಳೆಯಿತು.... ಕೊನೆಗೆ ಗೆಳತಿಯಂದ ಆ ಸಿಜವಾಣಿಗಳು, ‘ನಾವೇನು ಸಾವಿತ್ರಿಯರೇ, ಸೀತಾಮೃಂಜಾನವರೇ’, ಎಂದ ಮಾತು ಕೇಳಿಸಿತು.

ಅವಳು ತಣ್ಣಿಗೆ ಮುಗ್ಧಳಾಗಿ ನಿಂತ ಗಳಿಗೆಯಲ್ಲಿ, ಅದೇ ಮೇಸ್ತಿಯು ಹೊರಕ್ಕೆ ಬಂದನು. ತನ್ನ ಸ್ತ್ರೀತಿಯ ಕ್ಷಯನ್ನು ಕೊಟ್ಟು ಅವಳನ್ನು ಒಳಕ್ಕೆ ಬಯಸ್ಸನು.

ಕೆಲವು ಸಮಯವು ಸಂದಿತು. ಹೀಗೆ ದೇವಮೃನ್ ಅಂತರಂಗವು ಅವಳ ಒಡಲಲ್ಲೇ ಇದ್ದಿತು. ಆಥವಾ ಹೆಚ್ಚಿಂದರೆ ಆ ಕಾಖಾರಸೆಯ ಹತ್ತೆಂಟು ಗೆಳತಿಯರಿಗೆ ತಿಳಿದಿತ್ತು. ಯಾರೂ ಅವಳನ್ನು ದೂರುವಂತಿದ್ದಲ್ಲ. ತಮ್ಮ ಬಾಳ್ಳಿಯ ಒಂದು ಅಂಗವೇ ಮಾನಗೇಡಿತನವೆಂದು ಅವರು ತಿಳಿದಿದ್ದರು.

ಒಂದು ದಿನ-ಅದೆಂಧ ದಿನವೋ! ಒಂದಿತು. ದೇವಮೃನ್ ಸಂಸಾರದಲ್ಲಿ ನಾಲ್ಕನೆಯ ಜನನವಾಯಿತು. ಗುಂಡಪ್ಪ ನಿಗೆ ವಶಿಯು ಗಭೀರಣೆಯೆಂದು ಕೇಳಿ ಬೇಸರವಾಗಿತ್ತು. ಇನ್ನು ಮುಂದೆ ಹುಟ್ಟಿವ ಮಕ್ಕಳಿಗೆ ಈ ಬರಗಾಲದ ದಿನಗಳಲ್ಲಿ ಸಾಕುವುದಕ್ಕಿಲ್ಲವೆಂದು. ಆದರೆ ಕೂಸು ಹುಟ್ಟಿತೆಂದು ಸುಧ್ವ ಕೇಳಲು ಸಂತೋಷದಿಂದ ತಾಯಿಯ ಬಳಿಗೆ ಬಂದನು. ಮಗುವು ಬಳಿಯಲ್ಲಿ ಮಲಗಿತ್ತು. ಮಗುವಿನ ದರ್ಶನವಾಯಿತು. ಎದೆ ಬಿರಿಯಿತು! ಮಗುವಿನ ಮೈಬಣ್ಣವು ತೀರ ತೀರ ಕರಿದಾಗಿತ್ತು. ತನ್ನಂತೆಯೂ ಅದಿರಲಿಲ್ಲ.— ತನ್ನ ದೇವಕಿಯಂತೆಯೂ ಇರಲಿಲ್ಲ. ವ್ಯಧೆಯು ತಡೆಯಲು ಆಗಲಿಲ್ಲ.—“ಅಮೈಣಿಯಂತೆ, ಸೀನು ಸಾವಿರಕ್ಕೆ ಇನ್ನೊಬ್ಬು ಇಂದರೂ?!” ಎಂದನು. ಹಿಂದೆ ತಾನೇ ಆಡಿದ ಮಾತು ಅವನಿಗೆ ಚೆನ್ನಾಗಿ ನೆನಪಿನಲ್ಲಿತ್ತು. ದೇವಮೃನ್ ಕಣ್ಣೀರನ್ನ ಕರೆದಳು. ತನ್ನ ಕಥೆಯನ್ನು ಅತ್ತು ಅತ್ತು ಹೇಳಿಕೊಂಡಳು. ಗುಂಡಪ್ಪನ ಒಡಲು ಕರಗಿತು. ಸಿಟ್ಟನ್ನು ಸಂತಪಿಸಿ ಕೊಂಡನು— ತನ್ನನ್ನು ತಾನೇ? ನಿಟ್ಟಿಸಿರು ಬಿಟ್ಟನು—“ಸಜ, ಒಬ್ಬೊಬ್ಬರೇ ಸೇರಿ ಸಾವಿರವಾಗುವುದು” ಎಂದನು.

೧೦. ಅಂತರಂಗ

ವಿಶ್ವವೆಲ್ಲಾ ನರ್ತನೆಸುತ್ತಿದೆ, ನಲವಿನಿಂದ ನಲಿಯುತ್ತಿದೆ. ತಮ್ಮೊಳ್ಳಿಗೆ ಒಲವಿನಿಂದ ಕೂಡಿ ಆಡುತ್ತಿದೆ. ಎಲ್ಲ ನೋಡಿದ ರಲ್ಲಿ ಚೆಲುವುಂಟು. ಸೃಷ್ಟಿಯ ಅಂತರಂಗ ಬಹಿರಂಗ ಗಳಿಲ್ಲ ಚೆಲುವಿನಿಂದ ಸೂಸಿ ಹರಿಯುತ್ತದೆ. ದೇವಾನು ದೇವತೆಗಳು ಸಹ ವಿಶ್ವದ ತಾರೆಗಳನ್ನೋ, ಇಳಿಯ ಸೃಷ್ಟಿ ವರಗ್ರವನ್ನೋ ಕಂಡು ಮುಗ್ಧರಾಗಿ—ಮಹಾ ಶಿಲ್ಪ ವಿಶ್ವಕರ್ಮನ ಮುಂದೆ ಕರಜೊಡಿಸಿ ನಿಂತು “ಹೇ ಮಹಾ ಶಿಲ್ಪ! ನಿನ್ನ ಕೆಲಸವೆಂದರೆ ಪರಿಪೂರ್ಣವಾದುದು. ನಿನು ಮಾಡಿದ ಸೃಷ್ಟಿಲೀಲೆಯು ಅನುಪಮಲೀಲೆಯು. ನಿನ್ನ ಕರಕುಶಲವು ಅತ್ಯದ್ವಿತ್ವವಾದುದು. ನಿನ್ನ ಲೀಲೆಯ ಸಾಂಪ್ರದ್ಯವು ಅವಣ ನಿರ್ಯಾವಾದುದು”, ಎಂದು ಹೇಳುತ್ತಲಿದ್ದರು. ವಿಶ್ವಕರ್ಮನು ತನ್ನ ಲೀಲೆಯು ಅಂತಹುದೇ ಎಂದು ಅರಿತಿದ್ದನು. ಅವನ ಕೃತಿಗಳಲ್ಲಿ ಪ್ರೇಮ, ಸೌಗಂಡ, ಸೌರಸ್ಯಗಳೇ ತುಂಬಿ ತುಳುಕುತ್ತಿದ್ದುವೆಂದು ಅವನಿಗೂ ತಿಳಿದಿದೆ. ಆದರೂ ಚೀಷ್ಟೆಗೋ ಹೆಮ್ಮೆಗೋ “ಪ್ರಿಯ ದೇವತೆಗಳಿರಾ! ನಿಂದಿ ಲ್ಲಿರೂ ಒಂದೇ ತೆರನಾಗಿ ಹೇಳುತ್ತಿರುವಿರಿ. ಆದರೆ ನನ್ನ ಸೃಷ್ಟಿಯನ್ನು ಸಂದರ್ಶಿಸ ಹೋದವರಲ್ಲಿ ಯಾರಿಗಾದರೂ ವೈರ, ವಿಕಾರ, ಸ್ವರಭಂಗಗಳು ಕಾಣಿಸಲಿಲ್ಲವೇ?”, ಎಂದನು. ಕಾಣಿಸಿತೆಂದು ನುಡಿಯಲು ಯಾರು ಸಮರ್ಥರು! ಎಲ್ಲರೂ “ಇಲ್ಲ ದೇವ ಶಿಲ್ಪ—ಸೌರಸ್ಯವನ್ನು ಭಂಗಗೊಳಿಸುವ ಒಂದು ಬಿಡು ಸ್ವರಪೂ ಸಹ ನಿನ್ನೇ ಸೃಷ್ಟಿಯ ಗಾನತರಂಗದಲ್ಲಿಲ್ಲ!” ಎಂದರು. ವಿಶ್ವಕರ್ಮನು ತನ್ನ ಕೃತಿಯ ಪ್ರಶಂಸೆಯಿಂದ ತಾನೇ ಪುಲಕತನಾಗುವುದರಲ್ಲಿದ್ದನು. ಅಪ್ಪಿರಲ್ಲಿ—ರಸ

ಸೌರಸ್ಯಗಳಲ್ಲಿ ಪ್ರವೀಣನಾದ ದೇವಮುಸಿಯು “ಮಹಾ ಶಿಲ್ಪಿಯೇ, ಸಿಟ್ಟಾಗಬೇಡ—ನನ್ನ ಸೂಕ್ಷ್ಮ ಕಿವಿಗೆ ಸಿನ್ನ ಸೃಷ್ಟಿ ರಾಷ್ಟ್ರದ ಒಂದೆಡೆಯಿಂದ ಅಪಸ್ಸರವು ಕೇಳಿಸುತ್ತಿದೆ” ಎಂದನು. ಶಿಲ್ಪಿಯು ತಿರುಗಿ ಹಸನ್ನಾಖಿಯಾಗಿ “ನಾರದಾ, ಸಿಜವೇ? ಹಾಗಿದ್ದರೆ, ಎಲ್ಲಿಂದ ಆ ಅಪಸ್ಸರವು ಹೊರಟಿತೆಂದು ಹೇಳಬಲ್ಲಿಯಾ?” ಎಂದನು. ನಾರದನು “ಹೇಳಿದರೆ ಸೀನು ಸಿಟ್ಟಾಗಲಾರೆಯಷ್ಟೇ?” ಎಂದನು. ಸಿಟ್ಟಾಗುವುದಿಲ್ಲವೆಂಬ ಭರವಸೆಯು ದೂರೆಯಲು, ನಾರದನು ಹೇಳಿದನು—“ಮಹಾ “ಶಿಲ್ಪಿಯೇ! ಸೀನು ರಚಿಸಿದ ಮಾನವ ದಂಪತಿಗಳಿಂದ ನಾನು ಅಪಶ್ಚತಿಯನ್ನು ಕೇಳಿದನು” ಎಂದನು. ಸಿಟ್ಟು ಬಂದಿತು.—“ನಾರದಾ, ಸೀನು ಏಕ್ಕವರಲ್ಲಿ ಎಂದಿದ್ದರೆ ನನಗೆ ಬೇಸರವಿಲ್ಲವಿತ್ತು. ನಾನು ನನ್ನ ಕಲೆಯನ್ನು ಯಾರಲ್ಲಿ ಪ್ರಾಣಗೊಳಿಸಿ, ಯಾರನ್ನು ನನ್ನಂತೆಯೇ ಸೃಷ್ಟಿಕರ್ತರನಾಗಲು ಮಾಡಿಟ್ಟಿಸೋ ಅವರಲ್ಲಿ ಅಪಸ್ಪರವೇ! ತೀರ ಸುಳ್ಳು” ಎಂದನು. ಅವನ ಮನವು ತಡೆಯಲಿಲ್ಲ. “ನಾರದಾ! ನನ್ನ ಕೃತಿಯ ಕೌಶಲ್ಯವನ್ನು ಅರಿತಿದ್ದರೆ ಸೀನು ಹೀಗೆ ಆಡುತ್ತಿರಲಿಲ್ಲ. ನಾನು, ಈ ಮಾನವ ಕುಟುಂಬದ ವಾರಣಿಯು, ಸೃಷ್ಟಿಯಲ್ಲಿನ ಅದರ್ಶ ಜೀವಿಯಾಗಲೆಂದು ಮಾಡಿದೆನು. ನಾರದಾ, ಇತರ ನನ್ನ ಕೃತಿಗಳಷ್ಟುರಲ್ಲಿ ಗಂಡು ಹೆಣ್ಣಿಂದು ಮಾಡಿರುವೆನು. ಅಂತೆಯೇ ಇವರಲ್ಲಿಯೂ ಮಾಡಿರುವೆನು. ಆದರೆ ನಾರದಾ, ಈ ಜೀವಿಗಳ ಶರೀರವು ಭಿನ್ನವಾಗಿದ್ದರೂ ಅವರಲ್ಲಿನ ಬುದ್ಧಿಗಳು, ಆತ್ಮಗಳು ಒಂದಾಗುವಂತೆ ಅವರಲ್ಲಿ ಚೇತನವನ್ನು ಕೊಟ್ಟಿರುವೆನು. ಅವರು ಸೃಷ್ಟಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯದಿಂದ ವರ್ತಿಸಬಲ್ಲರು ನಿಜ. ಆದರೆ ಅವರಿಗೆ

ಉಭಯತರ ಗೆಳಿತನವು ಅವಕ್ಷವೆಂದು ಅವರು ಏಂ
ವ್ಯಾಳಿಗಳು ಹೊಂದದ ಆತ್ಮಕ್ಯವನ್ನು ಹೊಂದುವಂ
ಮಾಡಿರುವೆನು! ಅಂಥ ವಿಚಿತ್ರ ಕೃತಿಯಲ್ಲಿ ಅಪಸ್ತುರವೆಂದ
ತೀರ ಸುಳ್ಳು. ಯಮ ಧರ್ಮ—ಸಿನಗೆ ಸೃಷ್ಟಿಯ ವಿಚಾರ;
ತಿಳಿದಿದೇ,—ಎಂದು ಯಮರಾಯನ ಕಡೆಗೆ ಮೋರೆ ಮಾ
ದನು. ಯಮರಾಯನು ನಯವಿನಯದಿಂದ “ದೇವ
ಮಾನವ ದಂಪತಿಗಳು ಶರೀರ ತ್ಯಾಗದ ಕಾಲದಲ್ಲಿಯ
ಸಹ ಒಂದಾಗುವರು. ಅವರು ಸಹಗಮನವನ್ನಾಚರಿ
ತ್ತಿರುವರು” ಎಂದನು. ನಾರದನು, ನಿಜ ಯಮರಾಯ
ಸಹಗಮನವು ಅವರಲ್ಲಿದೆ! ಆದರೆ ಅವರಲ್ಲಿ ಸ್ತೋಯ
ಮೊದಲಾಗಿ ಮುಡಿದರೆ ಪ್ರರುಷನು ಸಹಗಮನ ಮಾಡ
ತಾನೆಯೇ? ” ಎಂದು ಕೇಳಲು ಯಮನ ಉಸಿರುಕಟ್ಟಿತ್ತ
ವಿಶ್ವಕರ್ಮನು ಯೋಚನಾಪರಣಾದನು. ಅವನ ಯೋಚ
ಯಂತೆ ಮಾನವಿ ದಂಪತಿಗಳಲ್ಲಿನ ಗಂಡು ಹೆಣ್ಣುಗಳೇ
ಯಾರೇ ಮುಡಿಯಲಿ, ಇನ್ನೊಬ್ಬರು ಉಳಿಯಲಾರರು ಎಂಬಂ
ಉದ್ದೇಶಿಸಿದ್ದನು. ಆದರೆ ಯಮರಾಯನು ಸರಿಯಾ
ಲುತ್ತಿರಿಸದಿದ್ದುದನ್ನು ಕಂಡು ತಾನೇ ನೋಡಿಕೊಂಡು ಬರು;
ಸೆಂದು ಹೊರಟನು. ದೇವತೆಗಳು ತಮ್ಮಲ್ಲೇ ಏಸುಮಾತಿ
ತೊಡಗಿದರು. ನಾರದನು ಎಲ್ಲರ ತಂಟಿಗೆ ಹೋಗುತ್ತಿರು;
ಸೆಂದು ಈಗ ವಿಶ್ವದ ಸಿಮಾರ್ ಓಕನಾದ ವಿಶ್ವಕರ್ಮನ ಸೃಷ್ಟಿ
ಯನ್ನೇ ಟೋಕಿಸಿದುದು ತಪ್ಪಾಯಿತೆಂದು ನುಡಿದರು. ಆದ
ನಾರದನು ಅಂತರಂಗದಲ್ಲಿ ನಗುತ್ತಿದ್ದನು.

ವಿಶ್ವಕರ್ಮನು ಭೂಮಿಗವತರಿಸಿದನು. ಗಾಳಿಯ
ರೂಪದಿಂದ ಸಂಚರಿಸತೊಡಗಿದನು. ಮಾನವರಿರುವ ಎಲ್ಲೇ
ಗಳನ್ನು ತೋಡಿಸತೊಡಗಿದನು. ಅವನಿಗಾಶ್ಯಯ ವಾಯಿತು

ನಾರದನೆಂದಂತೆ ತನ್ನ ಸೃಷ್ಟಿಗಾನದಲ್ಲಿ ಅವಶ್ಯಕಿಯು ಹೊರ
ಹಿಂತೆ ಕೇಳಿಸಿತು. ಎಲ್ಲಿ ನೋಡಿದರೂ ಅಲ್ಲಿ ಇದೇ ವಾಡು.
ಖಟ್ಟಾದನು—ಅವನು ನಿಯೋಜಿಸಿದಂತೆ ಅವನ ಮೂಲ
ನಾರ್ಥಾಣದ ಸ್ತ್ರೀ ಪುರುಷರು ತಮ್ಮ ಕಾರ್ಯವನ್ನು ಪೂರ್ಯಿಸಿ
ಸ್ವರ್ಗಕ್ಕೆ ಮಾರಳಬೇಕೆಂದಿತ್ತು. ಆದರೆ ವಿಶ್ವಕರ್ಮನು ತನ್ನ
ನಿಷ್ಠೆ ದೃಷ್ಟಿಯನ್ನು ಸ್ವರ್ಗಕ್ಕೆ ಹರಿಸಿದರೆ ಅಲ್ಲಿ ಅವರೇ ಇಲ್ಲ
ದಾಯಿತು. ಇನ್ನೇನು ವಾಡಲಿ! ಈ ಅವಶ್ಯಕಿಯ ರಹಸ್ಯ
ನೇನು?—ಎಲ್ಲಿಂದ ಹೊರಡುತ್ತಿದೆ—ಎಂದು ಹುಡುಕುವುದರ
ಕಳುವಾಗಿ—ಈ ಮಾನವ ಮರಿಗಳ ಹಿರಿಯರನ್ನು ಹುಡುಕೆ
ನೋಡನು. ಅವರಿರುವಲ್ಲಿಗೆ ಹೋಗಿ ತನ್ನ ಆಗಮನವನ್ನು
ಕಿಳಿಸಿದನು. ಆದಿಪುರುಷನು ಅವನ ಮುಂದೆ ಬಂದು
ತನಿಸಿ—“ದೇವಾ! ಏಸಿದು! ಅವೂವಾದ ಆಗಮನ. ನಿನ್ನ
ರಯೀಯಿಂದ, ನಿನ್ನ ಪ್ರತಿಬಿಂಬವೆಂಬ ಮಾನವ ಜೀವಿಗಳು—
ಇಂದು ಇಳಿಯಲ್ಲಿ ನಾಯಕರಾಗಿ ಮೇರೆಯುತ್ತಿರುವರು,”
ಎಂದನು. ವಿಶ್ವಕರ್ಮನು “ಆದ ಪುರುಷ, ಸುಮ್ಮನಿರು.
ಇಳಿಗೆ ನಾಯಕರಾಗಿರುವವರು ತಮಗೆ ತಾವೇ ಆಳಾಗು
ಕ್ಕಿರುವರೇ?” ಎಂದನು. ಅದರ ಮರ್ಮವು ಆದಿಪುರುಷ
ಗೆ ಹೊಳೆಯಿತು. ಅವನು ಕರ ಜೋಡಿಸಿ “ದೇವಾ!
ನ್ನಿಂದ ಶಕ್ತಿಯನ್ನು ಪಡೆದ ನಾವು ಸೃಷ್ಟಿಯನ್ನು ಉಪಕ್ರಮಿ
ಸಿನ ಹೊದಲು ವಿವಾಹಿತರಾದ್ದೇವು. ಸತಿಪತಿಯರಾದ
ನಾವು ಸರಿಸಮರೆಂದು ನಮ್ಮ ಯಾವತ್ತು ಶ್ರೀಯೆಗಳಲ್ಲಿ
ರತ್ನಸೂತ್ರಿರುವೆವು” ಎಂದನು. ಈ ಉತ್ತರವು ವಿಶ್ವಕರ್ಮ
ಗೆ ತೃಪ್ತಿಯನ್ನು ಕೊಡಲಿಲ್ಲ. ಅವನು ಆದಿಪುರ್ಕೃತಿ
ರುನ್ನ ಕರೆದು “ಮಾಗಳೇ, ಏನು ನಿನ್ನ ಪತಿಯು ನುಡಿಯು
ರುದು ನಿಜವೇ? ನಿನ್ನನ್ನು ಅವನು ಚೆನ್ನಾಗಿ ಕಾಣುತ್ತಿರು

ವನೇ?'' ಎಂದನು. ಆದ ಪ್ರಕೃತಿಯು ತಲ್ಲಿ ಓಿಸುತ್ತು ''ನಿಜ, ನನ್ನೊಡೆಯಾ'' ಎಂದಳು. ಅವಳ ತಲ್ಲಿ ಇವನ್ನು ಕಂಡ ವಿಶ್ವಕರ್ಮನಿಗೆ ಸಂಶಯವಾಯಿತು. ಅವನು ಆಗ ''ಬರುತ್ತೇನೆ ಮಗಳೇ'', ಎಂದು ಕಣ್ಣರೆಯಾದನು. ಆದರೆ ಅಲ್ಲಿಗೆ ತಿರುಗೊಮ್ಮೆ ಬಂದನು. ಬರುವಾಗ ಅಧ್ಯಾತ್ಮ ಶರೀರ ಯಾಗಿ ಬಂದನು. ಬರುವಾಗ ನೋಡುವನೇನನ್ನು—, ಆದ ಪ್ರರುಷನು ವಿಲಾಸದಿಂದ ಕುಳಿತು ಹಣ್ಣು ಹಂಪಲುಗಳನ್ನು ಸೇವಿಸುತ್ತಿರುವನು. ಅವನ ಕಾಲುಬುಡುದಲ್ಲಿ ಆದಿನಾರಿಯು ಕುಳಿತು ಕಾಲು ತಿಕ್ಕುತ್ತಿರುವಳು.''-ವಿಶ್ವಕರ್ಮನಿಗೆ ಅತ್ಯುಗ್ರ ಕೋಪವು ಬಂದಿತು. ಆದರೆ ಅದನ್ನು ತೋರಿಸಿಕೊಳ್ಳಬಾರ ದೆಂದು ಸುನ್ನುವಿದ್ದನು.

ಒಂದೆರಡು ತಾಸುಗಳಲ್ಲಿ, ಆದಿಪ್ರರುಷನು ತನ್ನ ಮಡದಿಯನ್ನು ಬಿಟ್ಟು ಅಡೆಲ್ಲಿಗೋ ವಿಹಾರಕ್ಕೆ ಹೊರಟಿನು. ಅವನಿಲ್ಲದ ಈ ಗಳಿಗೆಯಲ್ಲಿ ತಿರುಗಿ ವಿಶ್ವಕರ್ಮನು ಆ ಮನೆಯಲ್ಲಿ ಕಾಣಿಸಿಕೊಂಡನು. ಆಗ ಆದ ಪ್ರಕೃತಿಗೆ ಆಶ್ಚರ್ಯವಾಯಿತು—''ತಂದಯೇ, ಇದೇನು ತಿರುಗಿ ಬಂದ?'' ಎಂದು ಕೇಳಿದಳು. ಆಗ ಅವನು ಕರುಣೆಯಿಂದ ''ಮಂಡಳೇ, ನೀನಾಗ ಸುಳಾಡಿದೆ. ಆಡುವಾಗಲೇ ನೀನು ತಲ್ಲಿ ಓಿಸುತ್ತಿದ್ದೆ. ಸತ್ಯವನ್ನು ಹೇಳು. ನೀನು ಸುಖಿಯಾಗಿರುವೆಯಾ? ನಿನ್ನ ಅಂತರಂಗವನ್ನು ತಿಳಿಯುವುದಕ್ಕಾಗಿಯೇ ನಾನಿಲ್ಲಿಯ ತನಕ ಬಂದಿರುವೆನು'', ಎಂದನು. ಆದಿಪ್ರಕೃತಿಗೆ ಭೀತಿಯಾಯಿತು. ''ಅವ್ವಾ—ನಾನಾಡಿದುದು ಸುಳ್ಳು ನಿಜ. ಆದರೆ ಬೇರೇನೂ ಹೇಳಲಾರೆ. ಅವರು ಈಗಲೇ ಬರಬಹುದು.''

